ಕರ್ನಾಟಕ ಗಾಂಧೀ ಸ್ಮಾರಕ ನಿಧಿ


ಬಾಪು ಪ್ರಪಂಚ

BAPU PRAPANCHA


ಕನ್ನಡ - English Monthly


ಸಂಪುಟ – 2 : ಸಂಚಿಕೆ – 9   ಡಿಸೆಂಬರ್ 2020   ಪುಟ – 32   ₹ 20/-











THE CONSTITUTION OF INDIA

WE, THE PEOPLE OF INDIA, having solemnly resolved to constitute India into a SOVEREIGN DEMOCRATIC REPUBLIC and to secure to all its citizens:

JUSTICE, social, economic and political;


LIBERTY of thought, expression, belief, faith and worship;

EQUALITY of status and of opportunity;


and to promote among them all

FRATERNITY assuring the dignity of the individual and the unity of the Nation;

IN OUR CONSTITUENT ASSEMBLY this twenty-sixth day of November, 1949, do HEREBY ADOPT, ENACT AND GIVE TO OURSELVES THIS CONSTITUTION.







ಕನಕದಾಸರು (1508 – 1606)

– ಪ್ರೊ. ಬಿ. ಕೃಷ್ಣಪ್ಪ

ಕರ್ನಾಟಕದ ಇತಿಹಾಸ ಹಾಗೂ ಸಾಹಿತ್ಯದಲ್ಲಿ ದಾಸ ಪರಂಪರೆ ವಿಶಿಷ್ಠ ಸ್ಥಾನ ಪಡೆದಿದೆ. ದಾಸ ಪರಂಪರೆಯಲ್ಲಿ ಪ್ರಮುಖವಾಗಿ ನಾವು ಕಾಣುವುದು ವ್ಯಾಸರಾಯರು, ಪುರಂದರ ದಾಸರು ಹಾಗೂ ಕನಕದಾಸರು. ಸಮಾಜ ಸುಧಾರಣೆ, ಭಕ್ತಿ, ಸಾಹಿತ್ಯ ಹಾಗೂ ಧರ್ಮಗಳನ್ನು ಮೇಳೈಸಿಕೊಂಡು ಹದಿನಾರನೇ ಶತಮಾನದ ಕರ್ನಾಟಕ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ಶ್ರೀ ಕನಕದಾಸರು ನೀಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಬಂಕಾಪುರದ ಬಾಡ ಎಂಬಲ್ಲಿ ಕನಕದಾಸರು ಬೀರಪ್ಪ ಮತ್ತು ಬಚ್ಚಮ್ಮರ ಏಕೈಕ ಮಗನಾಗಿ ಜನಿಸಿದರು. ಇವರ ಹುಟ್ಟು ಹೆಸರು ತಿಮ್ಮಪ್ಪ ನಾಯಕ. ಒಮ್ಮೆ ತಿಮ್ಮಪ್ಪ ನೆಲ ಅಗೆಯುತ್ತಿದ್ದಾಗ ಏಳು ಕೊಪ್ಪರಿಗೆ ಹೊನ್ನು ದೊರಕಿತು. ಇದರಿಂದ ಕೆರೆಕಟ್ಟೆ, ಆದಿಕೇಶವ ದೇವಸ್ಥಾನ, ಆಶ್ರಮ ಮಂದಿರವನ್ನು ಕಟ್ಟಿಸಿದ್ದಲ್ಲದೆ, ಬಡಬಗ್ಗರಿಗೆ ದಾನ-ಧರ್ಮವನ್ನು ಮಾಡಿದ್ದರಿಂದ ಆತನಿಗೆ "ಕನಕ ನಾಯಕ" ಎಂದು ಹೆಸರು ಬಂದಿತು. ಕನಕ ನಾಯಕನು ತನ್ನ 13ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡನು. ತಂದೆಯ ಮರಣದ ಸ್ವಲ್ಪ ಸಮಯದಲ್ಲಿಯೇ ತಾಯಿ, ಹೆಂಡತಿ, ಮಗುವನ್ನು ಕಳೆದುಕೊಂಡನು. ಇದರಿಂದ ಜೀವನದಲ್ಲಿ ವಿರಕ್ತಿಯುಂಟಾಗಿ, ತಾಳ, ತಂಬೂರಿ ಹಿಡಿದು ಶ್ರೀ ಹರಿನಾಮ ಭಜನೆ ಮಾಡುತ್ತ ಹರಿದಾಸರಾಗಿ ಹೊರಟರು. ಹೀಗೆ ಹೋಗುತ್ತ ಒಂದು ದಿನ ಅವರಿಗೆ ಸ್ವಪ್ನದಲ್ಲಿ ದೇವರು ದರ್ಶನ ನೀಡಿ ವಿಜಯನಗರದಲ್ಲಿರುವ ವ್ಯಾಸರಾಯರ ಬಳಿಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡು ಎಂದು ಅಣತಿಯಾಯಿತು. ಅಲ್ಲಿಗೆ ಹೋಗಿ ತಮಗೆ ವಿದ್ಯಾಭ್ಯಾಸವನ್ನು ನೀಡಬೇಕೆಂದು ವ್ಯಾಸರಾಯರಲ್ಲಿ ಭಿನ್ನವಿಸಿಕೊಳ್ಳಲು, ಅವರು ಒಪ್ಪಿದರು. ಅವರ ಶಿಷ್ಯರೂ, ಸಮಾಜದ ಜನರು ವಿರೋಧಿಸಿದರು; ಕಾರಣ ಕನಕ ಶೂದ್ರ; ಶೂದ್ರರಿಗೆ ವೇದಾಧ್ಯಯನ ಕಲಿಸಬಾರದೆಂದು, ವೇದದಲ್ಲಿ ತಿಳಿಸುತ್ತದೆಂದು ವಿರೋಧಿಸಿದರು. ಆದರೆ ವ್ಯಾಸರಾಯರು ಸಮಾಜದ ಜನರ ಮಾತಿಗೆ ಬೆಲೆ ಕೊಡದೆ ಕನಕದಾಸರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಕನಕ ನಾಯಕ ಶ್ರೀ ವ್ಯಾಸರಾಯರ ಶಿಷ್ಯರಾಗಿ ತಮ್ಮ ಜ್ಞಾನ, ಜಾಣ್ಮೆ, ಭಕ್ತಿ ಶ್ರದ್ಧೆಯಿಂದ ಮತ್ತು ಗುರುಭಕ್ತಿಯಿಂದ ಕನಕದಾಸರಾದರು. ಅಲ್ಲದೆ ಅವರು ಹರಿಭಕ್ತಿಸಾರ, ರಾಮಧ್ಯಾನಚರಿತ್ರೆ, ನಳ ಚರಿತೆ, ಮೋಹನ ತರಂಗಿಣಿ ಎಂಬ ಶ್ರೇಷ್ಠ ಕಾವ್ಯಗಳನ್ನು ರಚಿಸಿ ಕನಕದಾಸರೆಂದು ಪ್ರಸಿದ್ಧರಾದರು. ಇವರ ಅಂಕಿತನಾಮ ಕಾಗಿನೆಲೆಯಾದಿ ಕೇಶವ. ಶ್ರೀ ವ್ಯಾಸರಾಯರಲ್ಲಿ ಶಿಷ್ಯ ವೃತ್ತಿಯನ್ನು ಸ್ವೀಕರಿಸಿದ ನಂತರ ಹಲವು ಪರೀಕ್ಷೆಗಳಿಗೆ ಗುರಿಯಾಗಬೇಕಾಯಿತು. ಆ ಸಂದರ್ಭಗಳಲ್ಲಿ ವಿವೇಕ, ನಿಷ್ಠೆ ಶ್ರದ್ಧೆಯಿಂದ ಯಶಸ್ವಿಯಾದರು. ಇದರಿಂದ ಕನಕದಾಸರು "ಜ್ಞಾನ ಮೇಲ್ಜಾತಿಯವರ ಸೊತ್ತಲ್ಲ", "ಶ್ರದ್ಧೆ-ಭಕ್ತಿಯ ಫಲವೆಂಬುದನ್ನು" ಜಗತ್ತಿಗೆ ತೋರಿಸಿಕೊಟ್ಟರು. ಅಂಥಹ ಪ್ರಸಂಗಗಳೆಂದರೆ ಬಾಳೆಹಣ್ಣಿನ ಪ್ರಸಂಗ, ಕೊಡ ಬೆಳಗುವ ಪ್ರಸಂಗ, ಮದನಪಲ್ಲಿ, ಕೋಣನ ತೂಬು, ನಾನು, ಉಡುಪಿಯ ಕನಕನ ಕಿಂಡಿ, ಸಾಲಿಗ್ರಾಮ ಪ್ರಸಂಗ ಇತ್ಯಾದಿಗಳು ಕನಕದಾಸರನ್ನು ಮಹಿಮ ಪುರುಷನನ್ನಾಗಿ ಮಾಡುತ್ತವೆ. ಕನಕದಾಸರು, ದಾಸರು ಮಾತ್ರ ಆಗಿರದೆ ಅವರೊಬ್ಬ ಕವಿ, ಸಮಾಜ ಸುಧಾರಕರೂ ಆಗಿದ್ದರು. ಹದಿನಾರನೇ ಶತಮಾನದ ಸಮಾಜದಲ್ಲಿ ದುಷ್ಟ ಪದ್ಧತಿಗಳು ಅಂದರೆ ಡಂಬಾಚಾರ, ಮೇಲು-ಕೀಳು ಮನೋಭಾವ, ಬಡವ ಬಲ್ಲಿದರೆಂಬ ತಾರತಮ್ಯದಿಂದ ನೋವನ್ನನುಭವಿಸಿದ ಕನಕದಾಸರು ಇವುಗಳನ್ನು ಖಂಡಿಸಿ ಕೀರ್ತನೆಗಳನ್ನು ರಚಿಸಿದರು. ಅವರು ಕೀರ್ತನೆಗಳನ್ನು ರಚಿಸಿ ಹಾಡುವುದರ ಮೂಲಕ ಅವುಗಳನ್ನು ಉಗ್ರವಾಗಿ ಖಂಡಿಸಿದ್ದಾರೆ. ಉದಾಹರಣೆಗೆ "ಕುಲ ಕುಲವೆನ್ನುತಿಹರು, ಕುಲ ಯಾವುದು ಸತ್ಯ ಸುಖವುಳ್ಳ ಜನರಿಗೆ. "ಕುಲ ಕುಲವೆಂದು ಹೊಡದಾಡದಿರಿ, ನಿಮ್ಮ ಕುಲದ ನೆಲೆಯನೆನಾದರು ಬಲ್ಲಿರಾ" ಎಂದು ಪ್ರಶ್ನಿಸಿದ್ದಾರೆ. ಸಮಾಜದ ಕುಂದು ಕೊರತೆಗಳನ್ನು ಮುಚ್ಚುಮರೆಯಿಲ್ಲದೆ ನುಡಿದಿದ್ದಾರೆ. "ಮಗನಿಂದ ಮುಕ್ತಿಯುಂಟೆ ಜಗದೊಳು" ನಿಗಮಾಂತಸಾರ ಮುಕ್ತಿಯಲ್ಲದಲೆ ಮಗನಿದ್ದರೇನು ಇಲ್ಲದಿದ್ದರೇನು? ಅಷ್ಟೇ ಅಲ್ಲದೆ ಹಲವು ದೇವರ ಪೂಜೆ, ಮೂಢನಂಬಿಕೆ, ಪ್ರಾಣಿ ಬಲಿಯನ್ನು ಸಹ ಕಟುವಾಗಿ ಟೀಕಿಸಿದರು. ಕನಕದಾಸರು ಜನಮನದ ನಾಡಿಯನ್ನು ಬಲ್ಲವರಾಗಿದ್ದರು. ಅಂದಿನ ಭಾಷೆಯಾದ ಕನ್ನಡ ನುಡಿಯಲ್ಲಿ, ಸರಳ ಸುಂದರ ಕೀರ್ತನೆ ಹಾಗೂ ಕಾವ್ಯಗಳನ್ನು ರಚಿಸಿದರು. "ತನು ನಿನ್ನದು, ಮನ ನಿನ್ನದು", "ತಲ್ಲಣಿಸದಿರು ಕಂಡ್ಯಾ ತಾಳು ಮನವೇ", "ದಾಸರ್‍ಯರ ದಾಸ ನಾನು, ಬಡದೀಶ ಕಾಯ್ದುಕೊಳ್ಳೋ', ಎಂಬ ಕೀರ್ತನೆಗಳು ಭಕ್ತಿ ಭಾವದೊಳಗೆ ಕರೆದೊಯ್ದು, ಆನಂದಾಮೃತವನ್ನು ನೀಡಿ ಮನವನ್ನು ರಂಜಿಸುತ್ತವೆ. "ದೀನ ನಾನು ಸಮಸ್ತ ಲೋಕಕೆ ದಾನಿ ನೀನು", "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ", ನೀ ಮಾಯದೊಳಗೋ, ನಿನ್ನೊಳು ಮಾಯವೋ" ಎಂದು ಸರ್ವಸಮದರ್ಶಿ ಜೀವನವನ್ನು ಹಾಡಿ ಹೊಗಳುತ್ತಾರೆ. ತಮ್ಮ ತುಂಬು ಜೀವನದ ಸಾರ್ಥಕ ಬದುಕನ್ನು ಬದುಕಿ, 90ನೇ ವಯಸ್ಸಿನಲ್ಲಿ ಕಾಗಿನೆಲೆಗೆ ತೆರಳಿ ಆರಾಧ್ಯ ದೈವವಾದ ಆದಿಕೇಶವನ ಚರಣದಲ್ಲಿ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ.

ಅಂದಿನ ಸಮಾಜದಲ್ಲಿ ಹಿಂದುಳಿದ ಜಾತಿಯಲ್ಲಿ ಹುಟ್ಟಿ ತಮ್ಮ ಜೀವನ ಸಾಧನೆ ಸಾಹಿತ್ಯಗಳಿಂದ ಕವಿಯಾಗಿ, ಭಕ್ತನಾಗಿ, ಸಮಾಜ ಸುಧಾರಕನಾಗಿ ಮಾನವತಾವಾದಿಯಾಗಿ ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆ. ದೀನರಿಗೆ, ದಲಿತರಿಗೆ, ಅಜ್ಞಾನಿಗಳಿಗೆ ಅವರ ಜೀವನ ಮಾರ್ಗದರ್ಶಿಯಾಗಿದೆ. ಕೋಮುವಾದ, ಜಾತಿಬೇಧಭಾವ, ಭಾಷೆ, ಧರ್ಮದ ಹೆಸರಿನಲ್ಲಿ ನಡೆಯುವ ವಿಚಿದ್ರಕಾರಕ ಶಕ್ತಿಗಳಿಗೆ ಕನಕದಾಸರ ಜೀವನ ಸಾಧನೆ ಸಮಾನತೆಯ ದಾರಿದೀಪವಾಗಿದೆ. ಹಾ.ಮಾ. ನಾಯಕರ ಅಭಿಪ್ರಾಯದಂತೆ, "ಅವರೊಬ್ಬ ಪಂಡಿತ, ಕವಿ, ಸಂತರ ಸಂಗಮವಾಗಿದ್ದರು. ಇಂದಿನ ಅಸ್ತವ್ಯಸ್ತ ಸಮಾಜ ಜೀವನಕ್ಕೆ ಕೈ ದೀವಿಗೆಯಂತೆ, ಬಾಳಿಗೆ ಬೆಳಕನ್ನು, ಶಾಂತಿ ನೆಮ್ಮದಿಯನ್ನೂ ನೀಡುತ್ತವೆ." ಆದ್ದರಿಂದ ಅವರ ಮಾತುಗಳು ಔಚಿತ್ಯಪೂರ್ಣವಾಗಿವೆ.

ಮುಂದುವರಿಯುವುದು...

ಕರ್ನಾಟಕ ಗಾಂಧೀ ಸ್ಮಾರಕ ನಿಧಿ

ಕನ್ನಡ – ಇಂಗ್ಲಿಷ್ ಮಾಸಪತ್ರಿಕೆ

BAPU PRAPANCHA

(A Monthly Kannada - English Magazine of Gandhian Thoughts)

ಪ್ರಧಾನ ಸಂಪಾದಕರು :

ನಾಡೋಜ ಡಾ.ವೂಡೇ ಪಿ. ಕೃಷ್ಣ

Chief Editor :

Nadoja Dr. Wooday P. Krishna

ಸಂಪಾದಕರು : ಇಂದಿರಾ ಕೃಷ್ಣಪ್ಪ

Editor : **Indira Krishnappa**

ಸಲಹಾ ಸಂಪಾದಕರು : ವಿ.ಎನ್. ತಿಪ್ಪನಗೌಡ

Advisory Editor : **V.N. Tippana Gouda**

ಪ್ರಕಾಶಕರು : ಕಾರ್ಯದರ್ಶಿ

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧೀ ಭವನ

ಕುಮಾರ ಪಾರ್ಕ್ ಪೂರ್ವ, ಬೆಂಗಳೂರು–560001

Published by :

Karnataka Gandhi Smaraka Nidhi

Gandhi Bhavana, Kumarapark East

Bengaluru - 560001

Phone : +91 80 22261967, 9738605799

gandhibhavanabengaluru@gmail.com

Design & Print : **CreativeGeekZ**

Yadhava College Road, Madhavanagara

Bengaluru - 560001

Ph : +91 80 40927049

E-mail : mail@creativegeekz.com

ಈ ಸಂಚಿಕೆಯಲ್ಲಿ

ಸಂಪಾದಕೀಯ

ಇಂದಿರಾ ಕೃಷ್ಣಪ್ಪ

ಎಲ್ಲರಿಗೂ ಶುಭಾಶಯಗಳು

"ಗತವರ್ಷದ ಮೃತುಪಾನವ ಜಿಡುಮರೆ
ಕಳಚಲಿ ಜೀಲಲಿ ಬಾಳಿನ ಹಳೆಪೊರೆ
ನವವತ್ಸರವನು ಕೂಗಿ ಕರೆ"

ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳಿಂದ ನಾವು 2020ನೇ ಸಾಲಿಗೆ ವಿದಾಯ ಹೇಳುತ್ತಾ 2021ನೇ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳೋಣ. ನಿಜವಾಗಲೂ ಗತಿಸುತ್ತಿರುವ 2020ನೇ ಸಾಲು ಮೃತ್ಯುವಿನ ತೆರೆಯನ್ನು ವಿಶ್ವವ್ಯಾಪಿ ಹರಡಿತ್ತು. ಕರೋನಾ–2019ರಿಂದ ಆರಂಭವಾಗಿ 2020ನೇ ಸಾಲನ್ನು ಪೂರ್ಣವಾಗಿ ವ್ಯಾಪಿಸಿಕೊಂಡು, ಜನರು ಭಯಭೀತಿ, ಆತಂಕದಿಂದ ಬದುಕುವಂತಾಗಿತ್ತು. ವಿಶ್ವದಾದ್ಯಂತ ಕೋಟ್ಯಾಂತರ ಜನರು ನಿಧನರಾದರು. ಬೃಹತ್ ಕ್ವಾರಂಟೈನ್ ಕೇಂದ್ರಗಳು, ಕ್ವಾರಂಟೈನ್ ಹೋಮ್‌ಗಳು ನಿರ್ಮಾಣವಾದವು. ಅವುಗಳು, ಫ್ರಾನ್ಸ್‌ನ ದೊರೆ 14ನೇ ಲೂಯಿಯು ಮತ್ತು ಜಗತ್ತಿನ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ನಿರ್ಮಿಸಿದ ಕಾನ್ಸ್‌ಂಟ್ರೇಷನ್ ಕ್ಯಾಂಪ್ ಮತ್ತು ಗಿಲೋಟಿನ್ ಯಂತ್ರದಂತೆ, ಭೀಭತ್ಸತೆಯನ್ನು ಜನರಲ್ಲಿ ಒಡಮೂಡಿಸಿತ್ತು. ಕುಟುಂಬದಲ್ಲಿ, ನೆರೆಹೊರೆಯಲ್ಲಿ ಸಹಸದಸ್ಯರೇ, ಪರಸ್ಪರ, ಸ್ನೇಹ ಬಂಧುತ್ವದಿಂದ ಮಾತನಾಡದಂತಹ ವಾತಾವರಣ, ಜಗತ್ತಿನಾದ್ಯಂತ ನಿರ್ಮಾಣವಾಯಿತು. ತಿಂಗಳಾನುಗಟ್ಟಲೆ, ಲಾಕ್‌ಡೌನ್, ವಾರಾಂತ್ಯದ ಲಾಕ್‌ಡೌನ್, ಪ್ರಾದೇಶಿಕ ಲಾಕ್‌ಡೌನ್, ಆಯ್ದ ರಾಜ್ಯ, ಜಿಲ್ಲೆ, ತಾಲ್ಲೂಕು ಸರಹದ್ದುಗಳ ಬಂದ್, ನಗರ ಪ್ರದೇಶಗಳಲ್ಲಿ ಕೆಲವು ಬೀದಿ, ಹೋಬಳಿ, ವಾರ್ಡ್, ವಿಭಾಗಗಳನ್ನೇ ಮುಚ್ಚಿ ಬಿಡುವುದನ್ನೂ ಮಾಡಲಾಯಿತು. ಬಡವ–ಶ್ರೀಮಂತರೆನ್ನದೆ ಹರಡಿದ ಕಾಯಿಲೆ ಎಲ್ಲರಲ್ಲೂ ನಡುಕವುಂಟು ಮಾಡಿತು. ವಾತಾವರಣ ಸ್ವಲ್ಪ ತಿಳಿಯಾದರೂ, ಕರೋನ ಪೀಡಿತರನ್ನು ಮುಟ್ಟಿಸಿಕೊಳ್ಳಲಾಗದ, ನೋಡಬಾರದ, ಬಹಿಷ್ಕರಿಸುವ ಸ್ಥಿತಿಯನ್ನು ಎದುರಿಸುವಂತಾಯಿತು. ವಿಶ್ವದಲ್ಲಿ ಹಿಂದೆ ಹರಡಿದ್ದ ಪ್ಲೇಗ್, ನ್ಯುಮೋನಿಯಾ, ಮಂಗ, ಕೋಳಿ, ಹಂದಿ ಕಾಯಿಲೆಗಳು ಬಂದಾಗಲೂ ಇಂಥಹ ಭೀಭತ್ಸ ಸ್ಥಿತಿ ದಾಖಲಾಗಿಲ್ಲ. ಔಷಧವಿಲ್ಲದ, ಚುಚ್ಚುಮದ್ದಿಲ್ಲದ, ಕಾಯಿಲೆ, ಮರಣ ಮೃದಂಗ ಬಾರಿಸಿತು. ಇಂಥಹ ಭಯಂಕರ ಪರಿಸ್ಥಿತಿಯಿಂದ ಪಾರಾದ ನಾವೆಲ್ಲರೂ, ಅಳಿದು ಹೋದ ನಮ್ಮ ಸಹೋದರ–ಸಹೋದರಿಯರನ್ನು ಸ್ಮರಿಸೋಣ. ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲೋಣ. ಸಾಧ್ಯವಾದಷ್ಟು, ಜೀವನ ಪ್ರೀತಿ–ವಿಶ್ವಾಸ, ಆರೋಗ್ಯದ ಕ್ರಮಗಳನ್ನು ಒಟ್ಟಾಗಿ ಸೇರಿ ಕೈಗೊಳ್ಳೋಣ.

ಕೋವಿಡ್–19, ಭೀಕರತೆಯ ನಡುವೆಯೂ ಹಲವು ನೀತಿಪಾಠಗಳನ್ನು ನಮಗೆ ಕಲಿಸಿದೆ. "ಪರಿಸರವನ್ನು ನೀನು ರಕ್ಷಿಸಿದರೆ, ನಿಸರ್ಗ ನಿನ್ನನ್ನು ರಕ್ಷಿಸುತ್ತದೆ"– ಎಂಬುದೇ ಮೊದಲ ಪಾಠ. ಪ್ರಕೃತಿ ವಿನಾಶವನ್ನು ಎಗ್ಗಿಲ್ಲದೆ ಮಾಡುತ್ತಿರುವ ಪ್ರಜಾಜನರಿಗೆ ಅಭಿವೃದ್ಧಿಯ ವ್ಯಾಖ್ಯಾನವನ್ನು ಬದಲಿಸಿಕೊಳ್ಳಬೇಕೆಂದು ತಿಳಿಹೇಳಿದೆ. ನಾಮಕಾವಾಸ್ತೆ ವನಮಹೋತ್ಸವ ಆಚರಿಸುವುದನ್ನು ಬಿಟ್ಟು, "ಒಂದು ಕಿತ್ತರೆರಡು ನೆಡು; ಬೀದಿ ಸಾಲುಮರ ನೆಡು' ಊರಿಗೊಂದು ವನ, ಕೇರಿಗೊಂದು ಉದ್ಯಾನವನ ನಿರ್ಮಿಸು; ಭೂಮಾತೆ, ವಿಶ್ವಮಾತೆ ಪೊರೆವ ನೇಮನಿನ್ನದಾಗಿರಲಿ" ಇದರೊಂದಿಗೆ ಎಲ್ಲರೂ, ಎಲ್ಲರ ಬದುಕಿಗಾಗಿ ಪ್ರಾರ್ಥಿಸುವ, ಭೇದಭಾವವಿಲ್ಲದೆ ಒಳಕೊಳ್ಳುವ, ನೆಮ್ಮದಿ–ಆರೋಗ್ಯ ಜೀವನಕ್ಕೆ ಹಾರೈಸುವ ಮನಸ್ಥಿತಿಯನ್ನು ಬೆಳೆಸಿದೆ. ಎಲ್ಲರ ಆರೋಗ್ಯದೊಂದಿಗೆ ನನ್ನ ಆರೋಗ್ಯವಿದೆ ಎಂಬ ನೀತಿಯನ್ನು ಹುಟ್ಟು ಹಾಕಿವೆ. ಇದು ಮಹತ್ತರ ಬದಲಾವಣೆಯ ಕಾಲವೆನ್ನಬಹುದು.



ಅದೇ ವೇಳೆಯಲ್ಲಿ ಕರ್ನಾಟಕ, ಭೀಕರ ಪ್ರವಾಹ, ನೆರೆ, ಅತಿವೃಷ್ಟಿ, ಅನಾವೃಷ್ಟಿಯನ್ನು ಎದುರಿಸಿತು. ವಿಪರೀತ ಮಳೆಯಿಂದಾಗಿ ನದಿ ಹಳ್ಳಕೊಳ್ಳ ನೀರು, ಮನೆಮಾರು, ಊರು ಕೇರಿಗೆ ನುಗ್ಗಿ ಗ್ರಾಮ ಹಳ್ಳಿಗಳೇ ತೇಲಿ ಹೋಗುವ ಸ್ಥಿತಿ ಉಂಟಾಯಿತು. ಸಾಕು ಪ್ರಾಣಿಗಳು, ಮಕ್ಕಳು ಮರಿಗಳು, ಅಳಿದುಳಿದ ಸಾಮಾಗ್ರಿ ಹೊತ್ತು ನೀರಿನಲ್ಲಿ ತೇಲಿಹೋಗುವ ಕಾರ್ಮಿಕರು, ಕೃಷಿಕರು, ಅಸಂಘಟಿತರು ಮಮ್ಮಲ ಮರುಗಿದರು. ಮಧ್ಯಮ ವರ್ಗ, ಶ್ರೀಮಂತ ವರ್ಗದವರು, ಅಷ್ಟೈಶ್ವರ್ಯಗಳಿದ್ದರೂ ಕರೋನ ಮತ್ತು ನೆರೆಯಿಂದಾಗಿ, ಕ್ವಾರಂಟೈನ್ ಕೇಂದ್ರಗಳಲ್ಲಿ ಅನಾಥರಾಗಿ ಸಾಯುವ, ಗತಿಸುವವರನ್ನು ಕಾಣಲಾಗದ ಬಳಗ, ನಿಸ್ಸಾಹಯಕರಾಗುವ ಕುಟುಂಬವರ್ಗ, "ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ, ಇದು ಬಾಳು ನೋಡು, ಇದು ತಿಳಿನೆಂದರೂ ತಿಳಿದ ಧೀರನಿಲ್ಲ"– ಗೋಪಾಲಕೃಷ್ಣ ಅಡಿಗರ ಕವನದ ಸಾಲುಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಇಂದಿನ, ಅಂದರೆ 16.12.2020ರಲ್ಲಿ ಕೋವಿಡ್–19 ಪ್ರಕರಣ ಭಾರತದಲ್ಲಿ 99,32,678, ಸಾವು – 1,44,082 ಮತ್ತು ಗುಣಮುಖರು – 84,56,415 ಇದ್ದರೆ, ಕರ್ನಾಟಕದಲ್ಲಿ, 1185 ಜನರಿಗೆ ಸೋಂಕು, 1594 ಜನ ಗುಣಮುಖರಾಗಿರುವ, 11 ಜನರು ನಿಧನರಾಗಿರುವ ದಾಖಲೆ ಇದೆ. ಈವರೆಗೆ ಒಟ್ಟು 1.25 ಕೋಟಿ ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ.

ಈ ಎಲ್ಲಾ ಭೀಭತ್ಸತೆಯ ನಡುವೆಯೂ, ಅಧಿಕಾರ ರಾಜಕಾರಣದ ಮೇಲು ಕೀಳಾಟ, ಹರಿದು, ಹುರಿದು ಮುಕ್ಕುವಾಟ ನೋಡಿ ನಾವು ಆರಿಸಿ ಕಳುಹಿಸಿದ ಜನರ ಅಧರ್ಮ, ಅನೀತಿ, ಅನ್ಯಾಯ, ಅಸಂವಿಧಾನಿಕ ರೀತಿಯ ನಡೆನುಡಿ, ಜನರನ್ನು ಭ್ರಮನಿರಸನಗೊಳಿಸಿವೆ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಂಗೀಕರಿಸಿಕೊಂಡ, ಡಿಸೆಂಬರ್ ತಿಂಗಳಲ್ಲಿ ನಮ್ಮ ರಾಜ್ಯದ ವಿಧಾನಸಭೆ–ಪರಿಷತ್‌ನಲ್ಲಾದ ಗೌಜು ಗದ್ದಲಗಳನ್ನು ಕಂಡು, ಬಾಬಾ ಸಾಹೇಬರು ಮಮ್ಮಲ ಮರುಗುತ್ತಿದ್ದಾರೆ. ಮಹಾತ್ಮಾಜೀ ಅವರು ಸತ್ಯ, ಅಹಿಂಸೆ ಶಾಂತಿ, ಮಾರ್ಗದರ್ಶನ ಜಗತ್ತಿಗೇ ತೋರಿಸಿಕೊಟ್ಟಾಗ್ಯೂ, ನನ್ನ ಜನ್ಮಭೂಮಿಯಲ್ಲಿಯೇ ಇಂಥಹ ನಡೆಯನ್ನು ಕಂಡು ಮೂರು ಕೋತಿಗಳ "ಕೆಟ್ಟದ್ದನ್ನು ನೋಡದಿರು, ಕೇಳದಿರು, ಆಡದಿರು" ಎಂಬಂತೆ ದುಃಖತಪ್ತರಾಗಿದ್ದಾರೆ. ಆದಾಗ್ಯೂ ಬೇಂದ್ರೆ ಅವರ ಕವನದ ಸಾಲು "ಶುಭ ನುಡಿಯೇ ಶಕುನದ ಹಕ್ಕಿ, ಶುಭ ನುಡಿಯೇ" ಎಂದು ಪ್ರಕೃತಿಯನ್ನು ಭಾರತಮಾತೆ ಮತ್ತು ಕರ್ನಾಟಕ ಮಾತೆಯರನ್ನು ಪ್ರಾರ್ಥಿಸೋಣ. ಜೀವನದ ನದಿಗೆ ಸೆಳವಿಹುದು. ಬಾನ್ ಹೋಗಲರುಂಟು, ಮರ ಚಿಗುರಲುಂಟು, ಬರಲುಂಟು ಸುಗ್ಗಿ ಮತ್ತೆ", ಎನ್ನುತ್ತಾ "ಹೊಸ ವರುಷಕ್ಕೆ, ಹೊಸ ಹರುಷವ ಹೊಸತು ಹೊಸತು ತರಲಿ" ಎಂದು ಹಾರೈಸುತ್ತಾ 2021ನ್ನು ಕೂಗಿ ಕರೆಯೋಣ. ಹೊಸ ವರುಷದ ಶುಭಾಷಯಗಳು...



ರಾಯಚಂದಭಾಯೀ : ಗಾಂಧೀಜಿ ಅವರ "ನನ್ನ ಸತ್ಯಾನ್ವೇಷಣೆ' ಕೃತಿಯಿಂದ ಆಯ್ದ ಭಾಗ

(ಗಾಂಧೀಜಿ ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳು ಇಂದಿನ ಹಲವು ಸಂಕಷ್ಟದಲ್ಲಿ ದಾರಿತೋರುವ ದೀವಿಗೆಗಳಾಗಿವೆ. ಹೀಗಾಗಿ ಗಾಂಧೀಜಿ ಅವರ ಆತ್ಮಕಥೆಯ ಆಯ್ದ ಭಾಗಗಳನ್ನು ನಿಯತವಾಗಿ ಪ್ರಕಟಿಸುತ್ತಿದ್ದೇವೆ.)

(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

"ನನ್ನ ಪ್ರತಿಯೊಂದು ಕಾರ್ಯದಲ್ಲಿಯೂ ದೇವರನ್ನು ನೋಡಿದಾಗಲೇ ನಾನು ದನ್ಯ. ಮುಕ್ತಾನಂದನ ಜೀವಸೂತ್ರಕ್ಕೆ ಆಸರೆ ಶ್ರೀ ಕೃಷ್ಣ ಪರಮಾತ್ಮನೇ". ರಾಯಚಂದಭಾಯಿ ಲಕ್ಷಾಂತರ ರೂಪಾಯಿಗಳ ವ್ಯವಹಾರವುಳ್ಳ ವ್ಯಾಪಾರಿ. ಆತನು ರತ್ನ ಮತ್ತು ಮುತ್ತುಗಳ ಪರೀಕ್ಷೆಯಲ್ಲಿ ನಿಪುಣ. ಆತನಿಗೆ ತೊಡಕಾಗಿದ್ದ ವ್ಯಾಪಾರದ ಪ್ರಶ್ನೆಗಳೇ ಯಾವುವು ಇರಲಿಲ್ಲ. ಆದರೆ ವ್ಯಾಪಾರ ಆತನ ಪುರುಷಾರ್ಥವಾಗಿರಲಿಲ್ಲ. ಆತನ ಪುರುಷಾರ್ಥ, ಆತ್ಮ ಸಾಕ್ಷಾತ್ಕಾರ, ಹರಿದರ್ಶನ. ಆತನ ಅಂಗಡಿಯ ಮೇಜಿನ ಮೇಲೆ ಉಳಿದ ವಸ್ತುಗಳು ಇರಲಿ ಬಿಡಲಿ ಯಾವುದಾದರೂ ಧಾರ್ಮಿಕ ಗ್ರಂಥ ಮತ್ತು ದಿನಚರಿಯ ಪುಸ್ತಕ ಇದ್ದೇ ಇರುತ್ತಿತ್ತು. ವ್ಯಾಪಾರ ಮುಗಿದ ಕೂಡಲೇ, ಆತ ತನ್ನ ದಿನಚರಿಯ ಪುಸ್ತಕವನ್ನು ತೆರೆಯುತ್ತಿದ್ದ. ಆತ ಪ್ರಕಟಿಸಿರುವ ಕೃತಿಗಳ ಬಹುಭಾಗ ಈ ದಿನಚರಿಯಿಂದ ತೆಗೆದುಕೊಂಡವು. ದೊಡ್ಡ ದೊಡ್ಡ ವ್ಯಾಪಾರದ ಪ್ರಶ್ನೆಗಳನ್ನು ಮುಗಿಸಿ, ಕೂಡಲೇ ಧಾರ್ಮಿಕ ಗ್ರಂಥವನ್ನು ತೆರೆಯುವ ಮನುಷ್ಯ. ಬರಿಯ ವ್ಯಾಪಾರಿಯಲ್ಲ ಆತ್ಮಜ್ಞಾನಿ. ವ್ಯಾಪಾರದ ಮಧ್ಯೆ ಧಾರ್ಮಿಕ ವಿಚಾರದಲ್ಲಿ ಆತ ಆಸಕ್ತನಾಗಿದ್ದುದನ್ನು ನಾನು ಅನೇಕ ಬಾರಿ ನೋಡಿದ್ದೆ. ಆತನು ತನ್ನ ಶಾಂತಿಯನ್ನೂ ಸಮತೆಯನ್ನೂ ಕಳೆದು ಕೊಂಡುದನ್ನು ನಾನು ಎಂದೂ ನೋಡಲಿಲ್ಲ. ನನಗೂ ಆತನಿಗೂ ವ್ಯಾಪಾರದ ಸಂಬಂಧವಾಗಲಿ, ಸ್ವಾರ್ಥತೆಯ ಸಂಬಂಧವಾಗಲಿ ಯಾವುದೂ ಇರಲಿಲ್ಲ. ಆದರೆ ನನ್ನ ಆತನ ಬಾಂಧವ್ಯ ಬಹಳ ನಿಕಟವಾಗಿದ್ದಿತು. ನಾನು ಕೆಲಸವಿಲ್ಲದ ಬ್ಯಾರಿಸ್ಟರ್ ಆಗಿದ್ದನು. ಆದರೂ ಆತನ ಅಂಗಡಿಗೆ ಹೋದಾಗಲೆಲ್ಲ ಆತ ನನ್ನೊಂದಿಗೆ ಧರ್ಮದ ಸಂಬಂಧವಾದ ಗಂಭೀರ ಮಾತುಕತೆಗಳಲ್ಲಿ ತೊಡಗುತ್ತಿದ್ದ. ನನ್ನ ಜೀವನಮಾರ್ಗದಲ್ಲಿ ನಾನಿನ್ನೂ ತಡಕಾಡುತ್ತಲೇ ಇದ್ದೆ. ಧರ್ಮದ ವಿಷಯವಾಗಿ ನನಗೆ ಯಾವ ಶ್ರದ್ಧೆಯೂ ಇದ್ದಿತೆಂದು ಹೇಳಲಾರೆ. ಆದರೂ ಆತನ ಧಾರ್ಮಿಕ ಸಂಭಾಷಣೆ ನನ್ನ ಮನಸ್ಸನ್ನು ಪೂರ್ಣವಾಗಿ ಹಿಡಿಯುತ್ತಿತ್ತು. ಈಚೆಗೆ ನನಗೆ ಅನೇಕ ಧಾರ್ಮಿಕ ಆಚಾರ್ಯರ ಸಂಪರ್ಕ ದೊರೆತಿದೆ. ಬೇರೆ ಬೇರೆ ಧರ್ಮಗಳ ಆಚಾರ್ಯರನ್ನೂ ನಾನು ಸಂಧಿಸಲು ಪ್ರಯತ್ನಿಸಿದ್ದೇನೆ. ಆದರೆ ರಾಯಚಂದಭಾಯಿ ನನ್ನ ಮನಸ್ಸಿನ ಮೇಲೆ ಮಾಡಿದ ಪರಿಣಾಮವನ್ನು ಮತ್ತಾರೂ ಮಾಡಲಿಲ್ಲವೆಂದು ಹೇಳಬೇಕು. ಆತನ ಮಾತುಗಳು ನೇರವಾಗಿ ನನ್ನ ಹೃದಯವನ್ನೇ ಪ್ರವೇಶಿಸಿದವು. ಆತನ ನೀತಿ ಶ್ರದ್ಧೆಯಲ್ಲಿ ಹೇಗೋ ಹಾಗೆ ಆತನ ಬುದ್ಧಿಯಲ್ಲಿಯೂ ನನಗೆ ಗೌರವವುಂಟಾಯಿತು. "ಈತ ನನ್ನನ್ನು ಎಂದಿಗೂ ದುರ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಿಲ್ಲ. ತನ್ನ ಆತ್ಮಂತ ಅಂತರಂಗದ ಆಲೋಚನೆಗಳನ್ನು ಸಹ ನನಗೆ ತಿಳಿಸುತ್ತಾನೆ" ಎಂದು ನನ್ನ ಹಾರ್ದಿಕ ನಂಬಿಕೆಯಾಗಿತ್ತು. ಆದುದರಿಂದ ನಾನು ಅಧ್ಯಾತ್ಮಿಕ ಕ್ಲೇಶ ಪ್ರಸಂಗಗಳಲ್ಲೆಲ್ಲ ಆತನ ಸಹಾಯವನ್ನು ಪಡೆಯುತ್ತಿದ್ದೆ. ರಾಯಚಂದಭಾಯಿಯಲ್ಲಿ ನನಗೆ ಇಷ್ಟೊಂದು ಆದರ ಭಾವವಿದ್ದರೂ ನಾನು ಆತನನ್ನು ನನ್ನ ಧರ್ಮಗುರುವೆಂದು ಮನಸಾ ಅಂಗೀಕರಿಸಲಾರದೆ ಹೋದೆ. ಧರ್ಮ ಗುರುವಿಗಾಗಿ ನನ್ನ ಹೃದಯ ಸಿಂಹಾಸನ ಇನ್ನೂ ತೆರೆದೇ ಇದೆ.

ಹಿಂದೂ ಧರ್ಮದಲ್ಲಿ ಗುರುವಿಗೆ ಕೊಟ್ಟಿರುವ ಮಹತ್ವ ಸ್ಥಾನದಲ್ಲಿಯೂ ಧಾರ್ಮಿಕ ಸಾಕ್ಷಾತ್ಕಾರಕ್ಕೆ ಅದರ ಪ್ರಮುಖತೆಯಲ್ಲಿಯೂ ನನಗೆ ನಂಬಿಕೆ. ಗುರುವಿನ ಸಹಾಯವಿಲ್ಲದೆ ಜ್ಞಾನ ಸಾಧ್ಯವಿಲ್ಲವೆಂಬ ವಾಕ್ಯ ಸತ್ಯ. ಸಾಮಾನ್ಯ ವ್ಯಾವಹಾರಿಕ ವಿಷಯಗಳಲ್ಲಿ ಅಪೂರ್ಣವಾದ ಶಿಕ್ಷಕನಿದ್ದರೂ ಕೆಲಸವಾಗುತ್ತದೆ. ಆದರೆ ಆತ್ಮ ದರ್ಶನ ಮಾಡಿಸಬೇಕಾದರೆ ಅಪೂರ್ಣವಾದ ಗುರುವಿನಿಂದ ಎಂದಿಗೂ ಸಾಧ್ಯವಿಲ್ಲ. ಗುರುಪೀಠದಲ್ಲಿ ಪ್ರತಿಷ್ಠಿತನಾಗಲು ಜ್ಞಾನಿಯೊಬ್ಬನಿಗೇ ಅರ್ಹತೆ.

ಆದುದರಿಂದ ಪೂರ್ಣತೆ ಪಡೆಯಲು, ಅವಿಶ್ರಾಂತ ಸಾಧನೆ ಅವಶ್ಯಕ. ನಮ್ಮ ಅರ್ಹತೆಗೆ ಯೋಗ್ಯನಾದ ಗುರು ನಮಗೆ ದೊರೆಯುತ್ತಾನೆ. ತಾನು ಪರಿಪೂರ್ಣವಾಗಲು ಅವ್ಯಾಹತವಾಗಿ ಸಾಧನೆ ಮಾಡುವುದು ಸಾಧಕನ ಕರ್ತವ್ಯ. ಸಾಧನೆಯ ಪ್ರತಿಫಲ ಸಾಧನೆಯೇ. ಉಳಿದುದು ಈಶ್ವರಾಧೀನ.

ಹೀಗೆ ರಾಯಚಂದಭಾಯಿಯನ್ನು ಗುರುವಾಗಿ ನನ್ನ ಹೃದಯದಲ್ಲಿ ಸ್ಥಾಪಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೂ ಆತನು ಅನೇಕ ಸಂದರ್ಭಗಳಲ್ಲಿ ನನಗೆ ಹೇಗೆ ಸಹಾಯಕನೂ, ಮಾರ್ಗದರ್ಶಕನೂ ಆದನೆಂಬುದು ಮುಂದೆ ಗೊತ್ತಾಗುತ್ತದೆ. ಮೂವರು ಅರ್ವಾಚೀನ ಮಹನೀಯರು ನನ್ನ ಜೀವನದ ಮೇಲೆ ಆಳವಾದ. ಪ್ರಭಾವವನ್ನುಂಟುಮಾಡಿ ನನ್ನನ್ನು ಆಕರ್ಷಿಸಿದ್ದಾರೆ: ಜೀವನ ಸಂಸರ್ಗದಿಂದ ರಾಯಚಂದಭಾಯಿ; 'ದೇವರ ಸಾಮ್ರಾಜ್ಯ ನಿಮ್ಮ ಹೃದಯದಲ್ಲಿದೆ' ಎಂಬ ಪುಸ್ತಕದಿಂದ ಟಾಲ್‌ಸ್ಟಾಯ್, 'ಸರ್ವೋದಯ' ಎಂಬ ಪುಸ್ತಕದಿಂದ ರಸ್ಕಿನ್. ಇವರೇ ಆ ಮೂವರು. ಆದರೆ ಅವರುಗಳ ವಿಷಯವನ್ನು ಮುಂದೆ ಆಯಾ ಸ್ಥಳಗಳಲ್ಲಿ ತಿಳಿಸುತ್ತೇನೆ.

ಮುಂದುವರಿಯುವುದು...

ಕರ್ನಾಟಕದಲ್ಲಿ ಕಾಂಗ್ರೆಸ್ : ಬೆಳಗಾವಿ, 1924

ಮೋ. ಕ. ಗಾಂಧಿ (ಗಾಂಧಿ ಮತ್ತು ಕರ್ನಾಟಕ ಕೃತಿಯಿಂದ)
ಸಂಪಾದನೆ : ಸಿದ್ದವನಹಳ್ಳಿ ಕೃಷ್ಣಶರ್ಮ

"ಗಾಂಧೀಜಿ ಅವರ ವಿಚಾರಗಳು - ಚಿಂತನೆಗಳು - ಈ ಅಂಕಣದಲ್ಲಿ ಗಾಂಧೀಜಿ ಅವರು ಕೈಗೊಂಡ ನಿಲುವು ನಿರ್ಧಾರಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಅಂಕಣವು ನಿಯತವಾಗಿ ಬರಲಿದೆ.
(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

''ಕಾಂಗ್ರೆಸ್ ಶಿಬಿರದ ರಚನೆ ಮುಂತಾದವನ್ನು ಸಿದ್ಧಗೊಳಿಸುವ ಕೆಲಸವನ್ನು ನಮ್ಮ ಗೆಳೆಯರಾದ ವಿ. ಕೃಷ್ಣರಾವ್ ಅವರ ಸಲಹೆಯಿಂದ ಮಾಡಲಾಗಿತ್ತು. ಹೊಸ ವಿಸ್ತರಣಕ್ಕಾಗಿ (ಬೆಳಗಾವಿಯ) ಪುರಸಭೆ ಹೊಸ ಬೀದಿಗಳನ್ನು ರಚಿಸಬೇಕಾಗಿತ್ತು. ಕಾಂಗ್ರೆಸ್ ಸೇರುವ ಮೊದಲೇ ಬೀದಿಗಳನ್ನು ಪೂರ್ಣ ರಚಿಸಿಕೊಡುವುದಾಗಿ ಪುರಸಭೆ ಒಪ್ಪಿಕೊಂಡಿತ್ತು. ಈ ಬೀದಿಗಳ ಸಾಲು ಹಿಡಿದೇ ನಮ್ಮ ಶಿಬಿರವನ್ನು ರಚಿಸಿದ್ದೆವು. ಅದರಿಂದ ಬೀದಿ, ಬಚ್ಚಲು, ಇತ್ಯಾದಿಗಳನ್ನು ಕಟ್ಟುವ ಖರ್ಚು ಹೊರಗಿನಿಂದ ಹೊರಗೇ ಹೋಯಿತು. ಬೆಳಗಾವಿಯಲ್ಲಿ ಮಳೆಗಾಲ ಹೆಚ್ಚಾಗಿ ಇರುವುದರಿಂದ ಪ್ರತ್ಯಕ್ಷರಚನೆಯ ಕೆಲಸಕ್ಕೆ ತೊಡಗುವುದು ಅಷ್ಟೊಂದು ಸುಲಭ ಅಲ್ಲ. ಆದರೂ ದೊಡ್ಡ ಗಳ, ಬಿದಿರು, ಕಂಬ–ಇತ್ಯಾದಿ ಅಡವಿಯ ಸಾಮಾನುಗಳು ಹತ್ತಿರದ ಯಾವ ಅಡವಿಯಲ್ಲಿ ಸಿಕ್ಕುತ್ತವೆ ಎಂಬುದನ್ನು ಗೊತ್ತುಮಾಡಿಕೊಂಡು, ದಸರೆಯ ನಂತರ ಅವನ್ನು ಕೂಡಿಸುವ ವ್ಯವಸ್ಥೆ ಮಾಡಿದ್ದೆವು. ಈ ಸಾಮಾನುಗಳನ್ನು ಸಹ ಪೇಟೆಯಲ್ಲಿ ಕೊಂಡುಕೊಳ್ಳದೆ ಅರಣ್ಯದಲ್ಲಿಯೇ ಸುಂಕ ಕೊಟ್ಟು ನಾವೇ ಕಡಿದು ತರಿಸುವ ವ್ಯವಸ್ಥೆ ಮಾಡಿದ್ದೆವು. ಇದರಿಂದ ಗುತ್ತಿಗೆದಾರರಿಗೆ ಮತ್ತು ವ್ಯಾಪಾರಸ್ಥರಿಗೆ ದೊರೆಯುತ್ತಿದ್ದ ಲಾಭವು ಉಳಿಯಿತು. ಕಾಕಿನಾಡದಲ್ಲಿ ಪ್ರತಿ ಸಲದಂತೆ ಮಂಟಪವನ್ನು ಹಾಕದೇ ಒಂದು ಡೇರೆಯನ್ನು ನಿಲ್ಲಿಸಿದ್ದರು. ಅದನ್ನೇ ನಾವು ಕೊಂಡುಕೊಂಡೆವು. ಅದರಿಂದ ಮಂಟಪದ ಖರ್ಚಿನಲ್ಲಿ ಸಾಕಷ್ಟು ಉಳಿತಾಯ ಆಯಿತು. ಈ ರೀತಿ ಪ್ರತಿಯೊಂದು ವಿಷಯದಲ್ಲಿಯೂ ಕೈ ಬಿಗಿಹಿಡಿದು ವೆಚ್ಚಮಾಡುವ ಧೋರಣೆಯನ್ನು ಮೊದಲಿನಿಂದಲೇ ನಿಶ್ಚಯಿಸಿದ್ದೆವು. ಕರ್ನಾಟದಲ್ಲಿಯ ಜನರು ಉದಾರ ಹಸ್ತದಿಂದ ಸಹಾಯಮಾಡಿ ಕಾಂಗ್ರೆಸ್ಸನ್ನು ಯಶಸ್ವಿಯಾಗಿ ಮಾಡುತ್ತಾರೆಂದು ನನ್ನ ನಂಬಿಕೆ ಇತ್ತು. ಅದಕ್ಕಾಗಿ ಮೇಲಿಂದ ಮೇಲೆ ಅವರ ಬೆನ್ನು ಹತ್ತುವುದು ಅವಶ್ಯ ಇತ್ತು. ಆದುದರಿಂದ ಆದಷ್ಟು ಬೇಗ ಸ್ವಾಗತಸಮಿತಿಯ ಸದಸ್ಯರಾಗಿ ಕಾಂಗ್ರೆಸ್ಸಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಒಂದು ಬಿನ್ನಹ ಪತ್ರವನ್ನು ಪತ್ರಿಕೆಗಳಲ್ಲಿ ನಾನು ಪ್ರಚಾರ ಮಾಡಿದೆನು. ಅದನ್ನು ವಲ್ಲಭಭಾಯಿಯವರು ನೋಡಿದರು. ನನಗೆ ಹಣದ ಕೊರತೆ ಬಹಳ ಇದೆಯೆಂದು ತಿಳಿದು ಏನಾದರೂ ಸಹಾಯ ಮಾಡಬೇಕೇ ಎಂದು ಅವರು ನನ್ನನ್ನು ವಿಚಾರಿಸಿದರು. ಆದರೆ ಹೊರಗಿನಿಂದ ಸಹಾಯ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲವೆಂದು ನಾನು ಅವರಿಗೆ ತಿಳಿಸಿದೆನು."

ಗಾಂಧೀಜಿ – ಬೆಳಗಾವಿ ಕಾಂಗ್ರೆಸ್ಸಿನ ಅಧ್ಯಕ್ಷರು

ಈ ಮಧ್ಯೆ ಭಾರತದ ಹಿಂದೂ–ಮುಸಲ್ಮಾನರಲ್ಲಿ ಪರಸ್ಪರ ತಿಳಿವಳಿಕೆ ಕಡಿಮೆ ಆಗಿ, ವೈಷಮ್ಯ ಹೆಚ್ಚು ಆಗಿ ಅಲ್ಲಲ್ಲಿ ದಂಗೆ–ದೊಂಬಿ ಆದವು. ಇದನ್ನು ವಿವರವಾಗಿ ಕೂಲಂಕಷವಾಗಿ ತಿಳಿದುಕೊಳ್ಳಲು ಗಾಂಧೀಜಿ ಮತ್ತು ಶೌಕತ್ ಆಲಿ ದೇಶಾದ್ಯಂತ ಒಟ್ಟಿಗೆ ಪ್ರವಾಸ ಮಾಡಿದರು. ಹಿಂದೂ–ಮುಸಲ್ಮಾನರ ಸಂಬಂಧ ಸರಿಹೋಗಲಿಲ್ಲ. ಇಷ್ಟೆಲ್ಲ ಕಾರಣಗಳಿಂದ ಗಾಂಧೀಜಿ ಸೆಪ್ಟೆಂಬರಿನಲ್ಲಿ 21 ದಿನ ಉಪವಾಸ ಮಾಡಲು ತೀರ್ಮಾನಿಸಿದರು. ದಿಲ್ಲಿಯಲ್ಲಿ ಆಗ ಅವರು ಮಹಮ್ಮದಾಲಿಯ ಮನೆಯಲ್ಲಿ ಇಳಿದುಕೊಂಡಿದ್ದರು. ಅಲ್ಲಿಯೇ ನಡೆಯಿತು ಈ ಐಕ್ಯತೆಯ ಉಪವಾಸ. ಆ ಸಂದರ್ಭದಲ್ಲಿ ಒಂದು ಸರ್ವಪಕ್ಷ ಸಮ್ಮೇಳನ ದಿಲ್ಲಿಯಲ್ಲಿ ನಡೆಯಿತು. ಎಲ್ಲ ಪಕ್ಷದವರೂ, ಎಲ್ಲ ಪ್ರಸಿದ್ಧ ವ್ಯಕ್ತಿಗಳು ಅಲ್ಲಿಗೆ ಬಂದಿದ್ದರು. ಆ ಸಮ್ಮೇಳನವನ್ನು Unity Conference ಅಥವಾ ಐಕ್ಯತಾ ಸಮ್ಮೇಳನ ಎಂದು ಕರೆದರು. ಕರ್ನಾಟಕವೂ ಅದರಲ್ಲಿ ಪಾಲುಗೊಂಡಿತ್ತು. ದೇಶಪಾಂಡೆ ಗಂಗಾಧರರಾಯರು ಹೋಗಿದ್ದರು ಕರ್ನಾಟಕದ ಪರವಾಗಿ, ಅದರಲ್ಲಿ ಐಕ್ಯತೆಯ ತೀರ್ಮಾನ ಆಯಿತು.

ಅಲ್ಲಿಂದ ಮುಂದೆ ಅಹಮದಾಬಾದಿಗೆ ಬಂದರು ಗಾಂಧೀಜಿ. ಅಲ್ಲಿ ಅಖಿಲ ಭಾರತ ಚರಖಾ ಸಂಘದ ಸಭೆ. ಕರ್ನಾಟಕದಲ್ಲಿ ಚರಖಾ ಸಂಘದ ಪ್ರತಿನಿಧಿ ಆಗಿದ್ದ ಗಂಗಾಧರರಾಯರೂ ಆ ಸಭೆಗೆ ಹೋಗಿದ್ದರು. ಬೆಳಗಾವಿಯ ಕಾಂಗ್ರೆಸ್ ಅಧಿವೇಶನಕ್ಕೆ ತಾವು ಅಧ್ಯಕ್ಷರು ಆಗಬೇಕು ಎಂದು ಗಾಂಧೀಜಿಯನ್ನು ಗಂಗಾಧರರಾಯರು ಕೇಳಿಕೊಂಡರು. ಆ ವೇಳೆಗೆ ಆಗಲೇ ಎಲ್ಲ ಪ್ರಾಂತೀಯ ಕಾಂಗ್ರೆಸ್ ಸಂಸ್ಥೆಗಳೂ ಗಾಂಧೀಜಿಯ ಹೆಸರನ್ನೇ ಸೂಚಿಸಿದ್ದವು. ಗಾಂಧೀಜಿ ಮಾತ್ರ ಆಗ ಈ ಸೂಚನೆಗೆ ಒಪ್ಪಿರಲಿಲ್ಲ. ಮುಂದೆ ತಿಳಿಸುತ್ತೇನೆ ಯೋಚಿಸಿ ಎಂದು ಹೇಳಿಬಿಟ್ಟರು. ಇದು ನಡೆದ ಕೆಲವು ದಿನಗಳಲ್ಲಿಯೇ ಬೊಂಬಾಯಿಯಲ್ಲಿ ಒಂದು ಸರ್ವಪಕ್ಷೀಯ ಸಮ್ಮೇಳನ ನಡೆಯಿತು. ಆ ಸಮ್ಮೇಳನದಲ್ಲಿ ಬಹಳಮಟ್ಟಿಗೆ ಏಕವಾಕ್ಯತೆ ಕಂಡುಬಂತು ರಾಜಕಾರಣಿಗಳಲ್ಲಿ. ಆದ್ದರಿಂದ ಗಾಂಧೀಜಿ ಕರ್ನಾಟಕದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಲು ಒಪ್ಪಿದರು. ಅವರು ಅಲ್ಲದೆ ಬೇರೆ ಯಾರೂ ಆಗ ಕಾಂಗ್ರೆಸ್ ಅಧ್ಯಕ್ಷ ಪೀಠವನ್ನು ಏರಿ, ದೇಶದಲ್ಲಿ ಐಕಮತ್ಯವನ್ನು ಸಾಧಿಸಲು ಸಾಧ್ಯ ಇರಲಿಲ್ಲ.

ಮುಂದುವರೆಯುವುದು...



ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು

– ಇಂದಿರಾ ಕೃಷ್ಣಪ್ಪ,

(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

ಗಂಗೂಬಾಯಿ ಅಂಬಲಿ

ಸಿದ್ದಾಪುರದ ದೇಶಭಕ್ತರ ಕುಟುಂಬದಲ್ಲಿ 1908ರಲ್ಲಿ ಜನಿಸಿದ ಗಂಗೂಬಾಯಿ ವಿಜಾಪುರ ವಾಸಿಯಾದ ಅಂಬಲಿ ಅವರನ್ನು ಮದುವೆಯಾದರು. ಇವರು ಪತಿಯೊಂದಿಗೆ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಲಾರಂಭಿಸಿದ್ದರು. ಪೋಲೀಸರ ಹಿಂಸೆ ತಾಳಲಾರದೆ ಇವರ ಕುಟುಂಬ 1928ರಲ್ಲಿ ವಿಜಾಪುರದಿಂದ ಸೊಲ್ಲಾಪುರಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಸೇಂದಿ ಅಂಗಡಿ ಪಿಕೆಟಿಂಗ್, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಅಲ್ಲಿನ ಪೋಲೀಸರು ಇವರನ್ನು ಬೆನ್ನು ಹತ್ತಿದ್ದರಿಂದ ಪುನಃ ವಿಜಾಪುರಕ್ಕೆ ಸ್ಥಳಾಂತರಗೊಂಡರು. 1932ರ ಕರನಿರಾಕರಣ ಚಳುವಳಿಯಲ್ಲಿ ಭಾಗವಹಿಸಿದಾಗ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ ರೂ. 75 ದಂಡ ವಿಧಿಸಲಾಯಿತು. ದಂಡ ತೆರಲಾಗದ ಇವರಿಗೆ ಇನ್ನೂ ಮೂರು ತಿಂಗಳ ಶಿಕ್ಷೆ ಅಧಿಕಗೊಂಡಿತು. ಗಾಂಧಿ ಅವರು 21 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಪೂರ್ಣ ಸತ್ಯಾಗ್ರಹವನ್ನು ಇವರು ಬಿಜಾಪುರದಲ್ಲಿ ಕೈಗೊಂಡರು. 'ಚಲೇಜಾವ್' ಚಳುವಳಿಯ ಸಂದರ್ಭದಲ್ಲಿ ಇವರು ಭೂಗತರಾಗಿ ಕೆಲಸ ನಿರ್ವಹಿಸಿದರು.

ಹಿರಿಯೂರು ತಿಮ್ಮಕ್ಕ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ತಿಮ್ಮಕ್ಕ ಮತ್ತು ವೆಂಕಟಪ್ಪ ದಂಪತಿಗಳು, ಹಳ್ಳಿ ಹಳ್ಳಿ ಸುತ್ತಿ ಸ್ವಾತಂತ್ರ ಯೋಧರ ಶಿಬರಕ್ಕೆ ದವಸ ಧಾನ್ಯ ಸಂಗ್ರಹಣೆ, ಊಟದ ವ್ಯವಸ್ಥೆ ಮಾಡುತ್ತಿದ್ದರು. ಗ್ರಾಮಸ್ಥರನ್ನು ಸೇರಿಸಿಕೊಂಡು, ಗ್ರಾಮಗಳಲ್ಲಿ ಧ್ವಜ ಹಾರಿಸುತ್ತಾ, ಗ್ರಾಮೀಣ ಜನರಲ್ಲಿ ಸತ್ಯಾಗ್ರಹದಲ್ಲಿ ಸೇರ್ಪಡೆಯಾಗಲು ಧೈರ್ಯ ತುಂಬುತ್ತಿದ್ದರು. ಸೇಂದಿ ಅಂಗಡಿ ವಿನಾಶ, ಪೋಸ್ಟ್ ಬಾಕ್ಸ್ ನಾಶ ಮತ್ತು ಸೇತುವೆಗಳಿಗೆ ಡೈನಮೈಟ್ ಇತ್ಯಾದಿ ಬ್ರಿಟಿಷ್ ವಿರೋಧಿ ಕಾರ್ಯಗಳನ್ನು ಭೂಗತರಾಗಿದ್ದುಕೊಂಡೇ ನಿರ್ವಹಿಸಿದರು. ಅರಣ್ಯ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಮತ್ತು 1938 – 39ರಲ್ಲಿ ಅರಣ್ಯ ಸತ್ಯಾಗ್ರಹದಲ್ಲಿ ನಿರತರಾಗಿದ್ದಾಗ ಬಂಧನಕ್ಕೊಳಗಾಗಿ, ಕೂಳು ನೀರಿಲ್ಲದ ಜಾಗಕ್ಕೆ ಸ್ಥಳಾಂತರಗೊಂಡು ಕಾಲ್ನಡಿಗೆಯಲ್ಲಿ ಕ್ರಮಿಸಿ ಊರು ಸೇರಿದವರಾಗಿದ್ದಾರೆ. ಅಂತಿಮ ಕಾಲದವರೆಗೂ ನಾನಾ ವಿಧದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಅವಿಶ್ರಾಂತವಾಗಿ ದುಡಿದವರಾಗಿದ್ದಾರೆ.

ಜಯಲಕ್ಷ್ಮಿದೇವಿ ಟಿ.ಬಿ.

ಹರಿಹರ ತಾಲ್ಲೂಕು, ಮಲೆಬೆನ್ನೂರು ಗ್ರಾಮದ ಜಯಲಕ್ಷ್ಮಿ ಅವರು 1924ರಲ್ಲಿ ಸಹೋದರನೊಂದಿಗೆ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದ್ದರು. 1930ರಲ್ಲಿ ಹರಪನಹಳ್ಳಿಯಲ್ಲಿ ಮಹಿಳೆಯರ ಪ್ರಭಾತ್‌ಪೇರಿ ಮತ್ತು 1932ರಲ್ಲಿ ಸತ್ಯಾಗ್ರಹ ನಡೆಸಿದ್ದರು. ಇದರಿಂದಾಗಿ ರೂ. 150/– ದಂಡ ಮತ್ತು ಆರು ವಾರಗಳ ಶಿಕ್ಷೆ ಅನುಭವಿಸಿದ್ದರು. ಜಯಲಕ್ಷ್ಮಿ ಟಿ.ಬಿ. ಪತಿ ಟಿ.ಬಿ. ಕೇಶವರಾವ್ ಬಳ್ಳಾರಿ ಜಿಲ್ಲೆಯಾದ್ಯಂತ ಸಂಚರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಸಂಘಟಿಸಿದ್ದರು. ಖಾದಿ ಪ್ರಚಾರ, ಗೋರಕ್ಷಣೆ, ಗೋಶಾಲೆ, ಹರಿಜನೋದ್ಧಾರದ ಕೆಲಸಗಳನ್ನು ನಿರಂತರವಾಗಿ ಮಾಡುತ್ತ ಬಂದರು. ಇವರ ಪ್ರಯತ್ನದಿಂದಾಗಿ ಗಾಂಧಿ ಅವರು ಈ ಪ್ರದೇಶದಲ್ಲಿ 1934ರಲ್ಲಿ ಹರಿಜನರಿಗಾಗಿ ಪಾದಯಾತ್ರೆ ನಡೆಸಲು ವೇದಿಕೆ ನಿರ್ಮಾಣವಾಯಿತೆನ್ನಬಹುದು. ಇವರು ಹರಿಜನ ಬಾಲಕನೊಬ್ಬನನ್ನೂ ದತ್ತು ತೆಗೆದುಕೊಂಡು ಸಾಕಲಾರಂಭಿಸಿದರು. ಈ ಕ್ರಾಂತಿಕಾರಕ ನಡೆ, ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಮತ್ತು ಇವರಿಗೆ ಬಹಿಷ್ಕಾರವನ್ನೂ ಹಾಕಲಾಯಿತು. ಆದರೆ ಇವರು ಎದೆಗುಂದಲಿಲ್ಲ. 1942ರ ಚಳುವಳಿಯ ಸಂದರ್ಭದಲ್ಲಿ ಇವರು ಸೆರೆಮನೆ ವಾಸವನ್ನೂ ಅನುಭವಿಸಿದ್ದರು.

ಮುಂದುವರೆಯುವುದು...



ವಿಜಯ್ ದಿವಸ್

1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತದ ಸೇನೆ ವಿಜಯ ಸಾಧಿಸಿದ ದಿನದ ಅಂಗವಾಗಿ ಡಿಸೆಂಬರ್ 16ನ್ನು ವಿಜಯದಿವಸ್ ಎಂದು ಆಚರಿಸಲಾಗುತ್ತದೆ. ಈ ಯುದ್ಧದಿಂದ ಪಾಕಿಸ್ತಾನ ಸೇನೆಯ ಏಕಪಕ್ಷೀಯ ಮತ್ತು ಬೇಷರತ್ ಶರಣಾಗತಿ ಮತ್ತು ನಂತರ ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶವೆಂದು ಪ್ರತ್ಯೇಕಿಸುವುದಕ್ಕೂ ಕಾರಣವಾಯಿತು. 16 ಡಿಸೆಂಬರ್ 1971ರಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ 93,000 ಸೈನಿಕರೊಂದಿಗೆ ಮಿತ್ರ ಪಡೆಗಳಿಗೆ ಭಾರತದ ಜನರಲ್ ಜಗಜಿತ್‌ಸಿಂಗ್ ಅರೋರಾ ನೇತೃತ್ವದಲ್ಲಿ ಭಾರತದ ಸೇನೆ ಮತ್ತು ಮುಕ್ತಿ ಬಹಿನಿಗೆ (ಸ್ವಾತಂತ್ರ್ಯ ಯೋಧರು), ರಾಮ್ನಾ ರೇಸ್‌ಕೋರ್ಸ್‌ನಲ್ಲಿ (ಸುಹ್ರಾವರ್ಡಿ ಉದ್ಯಾನ್) ಶರಣಾದರು. ಇದರ ಸ್ಮರಣಾರ್ಥ ಅದೇ ದಿನವನ್ನು ಬಾಂಗ್ಲಾದೇಶ ಬಿಜೋಯ್ ಡಿಬೋಸ್ ಆಗಿ ಆಚರಿಸುತ್ತದೆ. ನಾಗರಿಕರು, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಯುದ್ಧ ವೀರರು ಸೈನಿಕರ ಬಲಿದಾನಗಳನ್ನು ಸ್ಮರಿಸುತ್ತಾರೆ. ಮಾಜಿ ಸೈನಿಕರು ಮತ್ತು ಸಶಸ್ತ್ರ ಪಡೆಗಳಿಗೆ ಬೆಂಬಲವಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಭಾರತದಾದ್ಯಂತ ವಿಜಯ್ ದಿವಸ್ ಆಚರಿಸಲಾಗುತ್ತದೆ. ರಾಜಧಾನಿ ನವದೆಹಲಿಯಲ್ಲಿ ಭಾರತದ ರಕ್ಷಣಾ ಸಚಿವರು ಮತ್ತು ಭಾರತೀಯ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿ ಅಮರ್ ಜವಾನ್ ಜ್ಯೋತಿಗೆ ಪ್ರತಿ ವರ್ಷ ಗೌರವ ನಮನ ಸಲ್ಲಿಸುವರು

ಸಂಗ್ರಹ : ಡಾ. ಪ್ರಶಾಂತ್

ಗಾಂಧೀಜಿಯ ಕೊನೆಯ ಉಪವಾಸಗಳು

(ಲೂಯಿ ಫಿಶರ್ ಮಹಾತ್ಮ ಗಾಂಧಿ, ಜಗತ್ತಿಗೆ ಅವರ ಸಂದೇಶ ಕೃತಿಯಿಂದ ಆಯ್ದ ಭಾಗಗಳು)

(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

ಹುಚ್ಚೆದ್ದ ಜನರ ಮತ್ತು ಸತ್ತವರ ಈ ನಗರದಲ್ಲಿ ಮಹಾತ್ಮಾ ಗಾಂಧಿ ಅವರು ಶಾಂತಿ ಮತ್ತು ಪ್ರೇಮಗಳ ತತ್ವವನ್ನು ಪ್ರಸಾರ ಮಾಡಲು ಯತ್ನಿಸಿದರು. ಜನರ ಕುದಿಯುತ್ತಿದ್ದ ದ್ವೇಷದ ಮಹಾ ಪ್ರವಾಹಕ್ಕೆ ಅಡ್ಡವಾಗಿ ನಿಂತು ದೃಢ ನಿರ್ಧಾರದಿಂದ, ಶಾಂತಚಿತ್ತದಿಂದ, ಸ್ಥೈರ್ಯದಿಂದ ಮಾತಾಡಿದರು: 'ಮುಸ್ಲಿಮರು ನಗರವನ್ನು ಬಿಟ್ಟು ಹೋಗಕೂಡದು; ಅವರನ್ನು ಹಿಂಸಿಸಿದ ಹಿಂದು ಮತ್ತು ಶೀಖರು ತಮ್ಮ ಧರ್ಮಕ್ಕೆ ಕಳಂಕ ತಂದುದಲ್ಲದೆ ಭಾರತಕ್ಕೆ ತುಂಬರಲಾರದ ಹಾನಿಯನ್ನುಂಟು ಮಾಡಿರುವರು; ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡಿರುವವರು ಅವನ್ನು ತಂದು ನನಗೊಪ್ಪಿಸಬೇಕು; ಅಷ್ಟಿಷ್ಟು ಶಸ್ತ್ರಾಸ್ತ್ರಗಳನ್ನು ಜನ ತಾವಾಗಿಯೆ ತಂದು ನನಗೊಪ್ಪಿಸುತ್ತಿದ್ದಾರೆ' ಕಠೋರ ಶಿಸ್ತಿನ, ಕಡುಮುಸ್ಲಿಂ ವಿರೋಧಿಯಾದ, ಸೈನಿಕ ಸ್ವರೂಪದ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ 500 ಜನರ ಸಭೆಗೆ ಹೋಗುವ ಸಾಹಸವನ್ನು ಅವರು ಮಾಡಿ, "ನಿಮ್ಮ ಅಸಹನೆಯಿಂದ ನೀವು ಹಿಂದು ಧರ್ಮವನ್ನು ಕೊಲ್ಲುವಿರಿ. ಪಾಕಿಸ್ತಾನದಲ್ಲಿ ಅತ್ಯಾಚಾರವಾಯಿತೆಂದ ಮಾತ್ರಕ್ಕೆ ಹಿಂದುಗಳ ಅತ್ಯಾಚಾರ ಸಮರ್ಥನೀಯವಾಗುವುದಿಲ್ಲ. ಕೇಡಿಗೆ ಪ್ರತಿಯಾಗಿ ಕೇಡನ್ನುಂಟು ಮಾಡುವುದರಿಂದ ಲಾಭವಿಲ್ಲ" ಎಂದು ಹೇಳಿದರು. "ನಾನು ಮುಸ್ಲಿಮರ ಸ್ನೇಹಿತನು ನಿಜ, ಅದರಂತೆ ಹಿಂದುಗಳ ಮತ್ತು ಶಿಖರ ಸ್ನೇಹಿತನೂ ಅಹುದು, ಎರಡೂ ಕಡೆಗಳವರ ತಲೆ ಕೆಟ್ಟಂತೆ ಕಾಣಿಸುತ್ತಿದೆ." ತಮ್ಮ ಭಾಷಣ ಮುಗಿಸಿ ಅವರು ತಮಗೆ ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದೆಂದರು, "ದುಷ್ಕೃತ್ಯ ಮಾಡಿದವನನ್ನು ಕೊಲ್ಲಲು ಹಿಂದು ಧರ್ಮ ಅಪ್ಪಣೆ ಕೊಡುವುದೇ?" ಎಂದೊಬ್ಬ ಆರ್.ಎಸ್.ಎಸ್, ಸದಸ್ಯ ಕೇಳಿದ. "ಸ್ವತಃ ದುಷ್ಕೃತ್ಯ ಮಾಡುವವನು ಇನ್ನೊಬ್ಬ ದುಷ್ಕರ್ಮಿಯನ್ನು ಶಿಕ್ಷಿಸಲಾರ" ಗಾಂಧೀಜಿ ಉತ್ತರವಿತ್ತರು.ಗಾಂಧೀಜಿ ದಿನವಡೀ ನಗರದಲ್ಲಿ ಅಲ್ಲಿಂದಿಲ್ಲಿಗೆ ಅಡ್ಡಾಡುತ್ತಿದ್ದರು. ರಕ್ತಪೀಪಾಸಿತ ಜನರು ಗುಂಪು ಕೂಡುತ್ತಿದ್ದಾರೆಂಬ ಸುದ್ದಿ ಬಂದೊಡನೆ ಆ ಸ್ಥಳಕ್ಕೆ ಧಾವಿಸುತ್ತಿದ್ದರು, ಮುಗುಳ್ನಗೆ ಸೂಸುತ್ತ, ಪರಂಪರಾಗತ ಪದ್ಧತಿಯಲ್ಲಿ ಕೈ ಜೋಡಿಸಿಕೊಂಡು ಗಾಂಧೀಜಿ ಕಿಕ್ಕಿರಿದ ಜನ ಸಮೂಹದ ನಡುವೆ ನಡೆದಾಗ ಪ್ರಕ್ಷುಬ್ಧವಾಗಿದ್ದ ಆ ಮಾನವ ಸಾಗರವು ಇಬ್ಭಾಗವಾಗುತ್ತಿತ್ತು, ಕೋಪದ ಕಲೆಗಳು ಕರಗಿ ಹೋಗುತ್ತಿದ್ದವು. ಗಡ್ಡ ರುಮಾಲುಗಳ ಒಂದು ಲಕ್ಷ ಶೀಖರ ಮತ್ತು ಅವರ ಕುಟುಂಬದವರು ಸಮಾರಂಭವೊಂದಕ್ಕೆ ಹೋಗಿ ಅವರು ಮುಸ್ಲಿಮರ ಮೇಲೆ ಎಸಗುತ್ತಿದ್ದ ಅತ್ಯಾಚಾರಗಳನ್ನು ಖಂಡಿಸಿದರು. ಶೀಖರು ಕುಡಿದು ದಂಗೆ ಹಾಕುತ್ತಿದ್ದಾರೆ ಎಂದವರು ಆರೋಪಿಸಿದರು. ನಿಮ್ಮ ಹೃದಯಗಳನ್ನು ಪವಿತ್ರವಾಗಿಸಿಕೊಳ್ಳಿ ಅಂದರೆ ಎಲ್ಲ ಜಾತಿಗಳವರೂ ನಿಮ್ಮನ್ನನುಸರಿಸಿ ಬರುತ್ತಾರೆಂದು ನಿಮಗೆ ಕಂಡುಬರುವುದು" ಪ್ರಾರ್ಥನಾ ಸಭೆಗಳಲ್ಲಿ ನಿರಾಶ್ರಿತರಿಗಾಗಿ ಕಂಬಳಿಗಳನ್ನು ಕೊಳ್ಳಲು ಅವರು ಹಣ ಕೂಡಿಸಿದರು.

ಮುಂದುವರಿಯುವುದು..

ಸಂಗ್ರಹ : ನಳಿನಾ ಡಿ – ಪತ್ರಕರ್ತೆ, ಕವಯಿತ್ರಿ

ಸರ್ವಧರ್ಮ ಸಮನ್ವಯತೆ



– ಡಾ. ಎಚ್.ಎಸ್. ದೊರೆಸ್ವಾಮಿ

ಭಾರತದಲ್ಲಿ ವಾಸ ಮಾಡುವ ಎಲ್ಲರನ್ನೂ ಹಿಂದೂಗಳು ಎಂದು ಕರೆಯುವ ರಾಜ್ಯಾಂಗದ ತಿದ್ದುಪಡಿಗೂ ಸಿದ್ಧತೆ ನಡೆದಿರುವ ವರ್ತಮಾನಗಳು ಕೇಳಿಬರುತ್ತಿವೆ. ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ಸಿಖ್ಖರು ತಾವು ಹಿಂದೂಗಳಲ್ಲ ಎಂದು ಘೋಷಣೆ ಮಾಡಿದರೆ, ಅಂತಹವರನ್ನು ಭಾರತದ ಎರಡನೆಯ ದರ್ಜೆ ಪ್ರಜೆಗಳನ್ನಾಗಿ ಕಾಣಲಾಗುತ್ತದೆ. ಅಂತಹವರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಹುನ್ನಾರ ಇಂಥಾ ಪ್ರಯತ್ನಗಳ ಹಿಂದೆ ಅಡಗಿವೆ. ಇತರ ಧರ್ಮೀಯರನ್ನು ಕಾಲಕಸವಾಗಿ ಕಾಣುವ ಹುನ್ನಾರ ಈ ಮತಾಂಧ ಹಿಂದೂತ್ವ ಪ್ರತಿಪಾದಕರದು. ಸಹಜೀವಿಗಳಲ್ಲಿ ಹತಾಶೆ, ಆಕ್ರೋಶ, ಅಸಹಾಯಕತೆಗಳನ್ನು ಮಡುಗಟ್ಟಿಸಿ ನಾವು ಒಂದು ಸದೃಢ ಸಮಾಜವನ್ನು ಕಟ್ಟಲು ಯಾವ ಕಾರಣದಿಂದಲೂ ಸಾಧ್ಯವಿಲ್ಲ. ಪ್ರಧಾನಿ ಹುದ್ದೆಯಲ್ಲಿರುವ ಮೋದಿಯವರು ಈ ಘೋರ ಪಾತಕಗಳನ್ನೂ ಕಂಡೂ ಕಾಣದಂತೆ ನಟಿಸುತ್ತಾರೆ. ಇಂಥಾ ಸಮಾಜ ವಿಭಜಕ ಪ್ರತಿಪಾದರಿಗೆ ತಮ್ಮ ಮಂತ್ರಿಮಂಡಲದಲ್ಲಿ ಸ್ಥಾನ ಕೊಟ್ಟಿದ್ದಾರೆ. ಕೋಮುವಿದ್ವೇಷ ಬೆಳೆಸುವುದಕ್ಕಾಗಿಯೇ ಜನರ ತೆರಿಗೆ ದುಡ್ಡಲ್ಲಿ ಅಂಥವರಿಗೆ ಸಂಬಳ ಕೊಟ್ಟು ನೇಮಿಸಿಕೊಂಡಿದ್ದಾರಾ? ಎಂಬ ಅನುಮಾನ ಮೂಡುವಷ್ಟು ಅಂತಹ ಮಂತ್ರಿಗಳು ಕೋಮುವಿದ್ವೇಷ ಬೆಳೆಸುವ ಮಾತುಗಳನ್ನು ಪದೇಪದೇ ಆಡುತ್ತಾರೆ. ರಾಜ್ಯಾಂಗವನ್ನು ಬದಲಾಯಿಸುವ ಮಾತನ್ನಾಡುತ್ತಾರೆ.ಹಿಂದುಗಳಲ್ಲಿ ಬಹುಸಂಖ್ಯೆಯ ಜನ ಮೋದಿಯವರ ಈ ವಿಚ್ಛಿದ್ರಕಾರಿ ನಿಲುವನ್ನು ಒಪ್ಪುವುದಿಲ್ಲ. ರಾಜಕೀಯವಾಗಿ ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ಮತ ಹಾಕಿದವರಲ್ಲೂ ಬಹಳಷ್ಟು ಜನ ಕೋಮುವಿದ್ವೇಷವನ್ನು ಒಪ್ಪದವರಿದ್ದಾರೆ. ಹಿಂದಿನ ಸರ್ಕಾರಗಳ ವೈಫಲ್ಯ, ಭ್ರಷ್ಟಾಚಾರ, ಚಲನಶೀಲತೆ ಇಲ್ಲದೆ ಆಡಳಿತಗಳಿಂದ ಬೇಸತ್ತ ಜನ ಮೋದಿ ಅವರ ಮಾತುಗಳಲ್ಲಿ ಭರವಸೆ ಕಂಡು ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.

ಮುಂದುವರಿಯುವುದು...



ನವ ಭಾರತ ನಿರ್ಮಾಪಕರು : ಲೋಕ ಮಾನ್ಯರು : ಶತದಿನ ಸಂಸ್ಮರಣೆ

– ಇಂದಿರಾ ಕೃಷ್ಣಪ್ಪ

(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಹೋರಾಡಿದ್ದಾರೆ. ತಮ್ಮ ಸ್ವಂತ ಹಿತಾಸಕ್ತಿಗಳನ್ನು ಬದಿಗಿಟ್ಟು ದೇಶವನ್ನು ವಿದೇಶಿಯರಿಂದ ಮುಕ್ತಗೊಳಿಸಲು ಜೀವನವನ್ನೇ ಪಣಕ್ಕಿಟ್ಟು ಶ್ರಮಿಸಿದ್ದಾರೆ. ಅಂತಹ ತ್ಯಾಗ, ನಿಸ್ವಾರ್ಥ ದೇಶಪ್ರೇಮಿಗಳ ಜೀವನವನ್ನು ಪರಿಚಯಿಸಲು ಈ ಅಂಕಣ.

ಕರ್ನಾಟಕದಲ್ಲಿ ತಿಲಕರ ಪ್ರಭಾವ


ಧಾರವಾಡದ ನಾ.ಸು. ಹರ್ಡೀಕರ್ ಅವರು, ಅವರ ಹೋರಾಟದ ಜೀವನಾನುಭವವನ್ನು ವಿವರಿಸುತ್ತಾ – "ಕೇಸರಿ ಪತ್ರಿಕೆಯೇ ನನ್ನ ಸಾಪ್ತಾಹಿಕ ಶಿಕ್ಷಕ, ಲೋಕಮಾನ್ಯ ತಿಲಕರೇ ನನ್ನ ರಾಜಕೀಯ ಗುರು, ಕಾಳ, ಭಾಲಾ, ವಿಹಾರ್ ಮುಂತಾದ ಮರಾಠಿ ಪತ್ರಿಕೆಗಳನ್ನು ಓದುತ್ತಿದ್ದೆ"– ಎಂದು ಹೇಳಿಕೊಂಡಿದ್ದಾರೆ. ಅವರ ತಾಯಿ ಪುಣೆಯಲ್ಲಿ ವಾಸವಾಗಿದ್ದರು. 1906ರ ಸುಮಾರಿಗೆ ಹುಬ್ಬಳ್ಳಿಯಲ್ಲಿ ಓದುತ್ತಿದ್ದ, ಹರ್ಡೀಕರ್ ಅವರಿಗೆ ತಾಯಿಯ ಅನಾರೋಗ್ಯದ ಸುದ್ದಿ ತಿಳಿದು ಬಂದಿತು. ತಾಯಿಯನ್ನು ಕಾಣಲು ಹೋದ ಸಂದರ್ಭದಲ್ಲಿ ಗಾಯಕ್‌ವಾಡ್ ವಾಡಾಕ್ಕೆ ಬಂದಿದ್ದ ತಿಲಕರನ್ನು ಕಂಡು ಅಪಾರ ಆನಂದದಿಂದ, ಸಾಷ್ಟಾಂಗ ವಂದನೆ ಸಮರ್ಪಿಸಿ, ಮುಂದಿನ ಓದಿನ ವಿಚಾರ ಅವರೊಂದಿಗೆ ಚರ್ಚಿಸಿದ್ದರು. ಈ ಪ್ರಥಮ ಭೇಟಿ ತಿಲಕರೊಂದಿಗೆ ಪತ್ರವ್ಯವಹಾರ ಮಾಡುವಷ್ಟು ಮುಂದುವರಿದ್ದಿತ್ತು. ತಿಲಕರಿಂದ ಪ್ರಭಾವಿತರಾದ ಇವರು ಅವರಂತೆ ವಾಗ್ಮಿಗಳು ಆದರು. ಮುಂದೆ 'ಕನ್ನಡ ಕೇಸರಿ' ಪತ್ರಿಕೆಯಲ್ಲಿ ಕೆಲಸ ಮಾಡತೊಡಗಿದ್ದರು. ಹುಬ್ಬಳ್ಳಿಯಲ್ಲಿ ಮಹಿಳಾಭ್ಯುದಯಕ್ಕಾಗಿ ಪ್ರಾಂತೀಯ ಭಗಿನಿ ಮಂಡಳ ಸ್ಥಾಪಿಸಿದರು. ಇದರಡಿಯಲ್ಲಿ ತಿಲಕರ "ಕನ್ಯಾಶಾಲಾ" ಎಂಬ ರಾಷ್ಟ್ರೀಯ ಶಾಲೆಯು ಆರಂಭವಾಯಿತು. ಇದನ್ನು ಉಮಾಬಾಯಿ ಕುಂದಾಪುರ ಅವರಿಗೆ ವಹಿಸಿಕೊಡಲಾಯಿತು.

ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಡಾ. ರಂಗನಾಥ ರಾಮಚಂದ್ರ ದಿವಾಕರ ಅವರು ಅನುಭವ ಮಾಲಿಕೆಯನ್ನು ಬರೆಯುವಾಗ ತಿಲಕರ ಪ್ರಭಾವವನ್ನು ಸ್ಮರಿಸಿಕೊಂಡಿದ್ದಾರೆ. ಅವರು ಓದುತ್ತಿದ್ದ ಪ್ರಿಪರೇಟರಿ ಶಾಲೆಗೆ, ತಿಲಕರ 'ಕೇಸರಿ ಮತ್ತು ಮರಾಠ' ಪತ್ರಿಕೆಯನ್ನು ತರಿಸುತ್ತಿದ್ದುದನ್ನು ಮತ್ತು ಓದುತ್ತಿದ್ದುದನ್ನು ಜ್ಞಾಪಿಸಿಕೊಂಡಿದ್ದಾರೆ. ತಿಲಕರ ಈ ಎರಡೂ ಪತ್ರಿಕೆಗಳ ಪ್ರಭಾವದಿಂದಾಗಿ 'ಕೇಸರಿ' ಎಂಬ ಹೆಸರನ್ನು ಆಗ ಹೊಸದಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗೆ ಸೇರಿಸುತ್ತಿದ್ದರು. ಮತ್ತು ತಿಲಕರ ಕೇಸರಿ ಪತ್ರಿಕೆಯಲ್ಲಿ ಬಂದ ಸುದ್ದಿ ಸಮಾಚಾರಗಳನ್ನೇ ಕನ್ನಡದ ಕೇಸರಿಯಲ್ಲೂ ಪ್ರಕಟಿಸುತ್ತಿದ್ದರು.



ಬಾಗಲಕೋಟೆಯ ನರಹರಿ ಎಲ್ ಕಟ್ಟಿ ಅವರು ವಿಜಾಪುರದಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ತಿಲಕರು ಪುಣೆಯಲ್ಲಿ ಸ್ಥಾಪಿಸಿದ್ದ ಫರ್ಗ್ಯೂಸನ್ ಕಾಲೇಜಿನಲ್ಲಿ ಓದಬೇಕೆಂದು ಕನಸು ಕಂಡಿದ್ದರು. ಆಸೆ ನೆರವೇರಿದರೂ, ಅವರಿಗೆ ತಿಲಕರನ್ನು ಕಾಣಲು ಸಾಧ್ಯವಾಗಲಿಲ್ಲ. ಆದರೆ 'ಕೇಸರಿ' ಪತ್ರಿಕೆ, 'ಗೀತಾ ರಹಸ್ಯ' ಕೃತಿ ಓದಲು ಕಾಲೇಜು ಗ್ರಂಥಾಲಯದಿಂದ ಅವಕಾಶವಾಯಿತು. ತಿಲಕರನ್ನು ಭೇಟಿಯಾಗಬೇಕೆಂಬ ಆಸೆ ಈಡೇರದೆ, 1920ರಲ್ಲಿ ತಿಲಕರು ಗತಿಸಿದಾಗ, ಅವರ ಅಂತಿಮ ಮುಖದರ್ಶನ ಮಾತ್ರ ಸಾಧ್ಯವಾಯಿತೆಂದು ದುಃಖದಿಂದ ಹೇಳಿಕೊಂಡಿದ್ದಾರೆ. ಶಿರಸಿಯ ಡಾ. ಕೃಷ್ಣಸುಬ್ರಾಯ ಭಟ್ಟ ಇವರ ತಂದೆ, ಜ್ಯೋತಿಷಿಗಳಾಗಿದ್ದು, ಪಂಚಾಂಗ ಇತ್ಯಾದಿಗಳನ್ನು ಅನೇಕ ತತ್ವ ವಿಚಾರಗಳನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಿದ್ದರು. 'ಕೇಸರಿ' ಪತ್ರಿಕೆಯನ್ನೂ ತರಿಸುತ್ತಿದ್ದರು ಮತ್ತು ಅದರಲ್ಲಿನ ವಿಷಯಗಳ ಕುರಿತು ಮನೆಯಲ್ಲಿ ಚರ್ಚೆ ನಡೆಯುತ್ತಿದ್ದುದನ್ನು ಕೇಳಿ ನನ್ನಲ್ಲೂ ರಾಷ್ಟ್ರ ಜಾಗೃತಿಯುಂಟಾಯಿತು ಎಂದು ಬರೆದಿದ್ದಾರೆ. ಅದರಂತೆ ಶಿರಸಿಯ ನಾರಾಯಣ ಕೃಷ್ಣಾಜಿ ಮರಾಠೆ, ಸಿದ್ದಾಪುರದ ದೊಡ್ಮನೆ ನಾರಾಯಣ ಹೆಗ್ಡೆ ಅವರು 'ಕೇಸರಿ' ಪತ್ರಿಕೆಯನ್ನು ತರಿಸಿ, ಎಲ್ಲರಿಗೂ ಓದಿ ತಿಳಿಸುತ್ತಿದ್ದರು.

ಮುಂದುವರಿಯುವುದು...



ಕನ್ನಡದ ಕಾರಣ ಪುರುಷ : ರಾ.ಹ. ದೇಶಪಾಂಡೆ

ಕರ್ನಾಟಕವೆಂಬುದು ಒಂದು ಸಂಸ್ಕೃತಿ, ಒಂದು ವಿದ್ಯೆ. ಅದನ್ನು ವರ್ಧಿಸುವುದೇ ಇವರ ಗುರಿಯಾಗಿದ್ದಿತು. ಈ ವಿದ್ಯೆಯನ್ನು ಶೋಧಿಸಿದ, ಸಾಧಿಸಿದ ರಾ.ಹ.ದೇಶಪಾಂಡೆ ಅವರು ಕನ್ನಡ ನಾಡಿನ ಏಕೀಕರಣ, ಕನ್ನಡ ಮನಸ್ಸುಗಳ ಏಕೀಕರಣಗಳಿಗಾಗಿ ಅವಿರತವಾಗಿ ದುಡಿದವರು. 1892ರಲ್ಲಿ ಕನ್ನಡಿಗರ ಧ್ಯೇಯವಾಕ್ಯವಾದ 'ಸಿರಿಗನ್ನಡಂ ಗೆಲ್ಗೆ' ಸೃಷ್ಟಿಸಿದವರು ರಾ.ಹ.ದೇ. ಕನ್ನಡದ ಕಾರಣ ಪುರುಷ ರಾ.ಹ. ದೇಶಪಾಂಡೆ ಅವರನ್ನು ನೆನೆಯುವುದೆಂದರೆ ನಮ್ಮ ಬದುಕಿನ ಸೂರ್ಯೋದಯ, ಮರೆಯುವುದೆಂದರೆ ನಮ್ಮ ಬದುಕಿನ ಅಸ್ತಮಾನ. ಅವರು ವಿದ್ಯಾರ್ಥಿ ದೆಸೆಯಿಂದ ಅವರು ಬರೆದ 2000 ಪುಟದ ದಿನಚರಿಗಳಲ್ಲಿ ಕರ್ನಾಟಕದ ಒಳ ಹೊರಗಿನ ಸುಮಾರು 2000 ಸಾವಿರ ಜನ ದಾಖಲಾಗಿದ್ದಾರೆ. 'ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ', 'ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನ' ಹೀಗೆ ಕನ್ನಡ ಪ್ರಜ್ಞೆಯನ್ನು ಉತ್ತರ ಕರ್ನಾಟಕದಲ್ಲಿ ಹುಟ್ಟುಹಾಕಿ, ದಕ್ಷಿಣ ಕರ್ನಾಟಕಕ್ಕೂ ವಿಸ್ತರಿಸಿದ ಕಾರಣ ಪುರುಷ ರಾ.ಹ. ದೇಶಪಾಂಡೆ ಅವರಾಗಿದ್ದಾರೆ.

ಸಂಗ್ರಹ : ಮಹೇಶ್, ಬೆಂಗಳೂರು

ಕನ್ನಡ ನೆಲ-ಜಲ-ಶಿಕ್ಷಣವನ್ನು ಸಮೃದ್ಧಿಗೊಳಿಸಿದ ಅಧಿಕೃತ ಗೊಳಿಸಿದ ಸರ್ಕಾರ ನೇಮಕಮಾಡಿದ ಸಮಿತಿಗಳ ವರದಿಗಳು

ಸಂಗ್ರಹ : ರುದ್ರಪ್ಪ ಹನಗವಾಡಿ

ಕನ್ನಡ ನಾಡನ್ನು ಕಟ್ಟುವಲ್ಲಿ, ವಿವಿಧ ಚಳುವಳಿಗಳು ಬಹು ಮುಖ್ಯ ಪಾತ್ರವಹಿಸಿದಂತೆ ಸರ್ಕಾರ ನೇಮಿಸಿದ ಸಮಿತಿಗಳ ವರದಿಗಳು ಪ್ರಮುಖವಾಗಿವೆ. 1967ರ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ವರದಿಯ ಉಲ್ಲೇಖವಿದೆ. ಆದರೆ ವರದಿ ಲಭ್ಯವಿಲ್ಲ. ಹಲವು ವರದಿಗಳು ಗಾತ್ರದಲ್ಲಿ ದೊಡ್ಡದಾಗಿವೆ. ಕೆಲವು ಆಂಗ್ಲ ಭಾಷೆಯಲ್ಲಿವೆ. ಲಭ್ಯವಿರುವುದನ್ನು ಇಲ್ಲಿ ಸಂಗ್ರಹಿಸಲಾಗಿದೆ.



ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವರದಿ

1952ರಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮುಂದಿನ 10 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ, ಸುಧಾರಣೆ, ವಿಸ್ತರಣೆಗಳನ್ನು ರಾಜ್ಯದ ಆರ್ಥಿಕ ಸಂಪನ್ಮೂಲದ ಮಿತಿಯಲ್ಲಿ ಜನರ ಅಗತ್ಯ ಆಶೋತ್ತರಗಳನ್ನು ಆಗು ಮಾಡಲು ಶಿಕ್ಷಣ ಇಲಾಖೆಯು ಕಾರ್ಯಕ್ರಮಗಳನ್ನು ರೂಪಿಸಲು 'ಮೈಸೂರು ಶಿಕ್ಷಣ ಸುಧಾರಣ ಸಮಿತಿ'ಯನ್ನು ರಚಿಸಿದರು. ಸ್ವತಃ ಕೆಂಗಲ್ ಹನುಮಂತಯ್ಯನವರೇ ಸಮಿತಿಯ ಅಧ್ಯಕ್ಷರಾಗಿದ್ದರು. ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಜೆ.ಬಿ.ಮಲ್ಲಾರಾಧ್ಯರು ಕಾರ್ಯದರ್ಶಿಯಾಗಿದ್ದರು. ಅಂದಿನ ಶಿಕ್ಷಣ ಸಚಿವ ಎ.ಜಿ. ರಾಮಚಂದ್ರರಾವ್ ಉಪಾಧ್ಯಕ್ಷರಾಗಿದ್ದ ಸಮಿತಿಯಲ್ಲಿ ಶಿಕ್ಷಣ ತಜ್ಞರು, ನ್ಯಾಯವಾದಿಗಳು, ಸಾಹಿತಿಗಳು ಸೇರಿದಂತೆ 39 ಸದಸ್ಯರಿದ್ದರು. ಸಮಿತಿಗೆ 13 ಅಂಶಗಳನ್ನು ಪರಿಶೀಲಿಸಲು ಸೂಚಿಸಲಾಗಿತ್ತು. ಸಮಿತಿಯು ವ್ಯಾಪಕವಾಗಿ ಅಧ್ಯಯನ ನಡೆಸಿ 1953ರ ಫೆಬ್ರವರಿ 26ರಂದು 495 ಪುಟಗಳ ಸುದೀರ್ಘವಾದ ವರದಿಯನ್ನು ಸಲ್ಲಿಸಿತು. ಅದೊಂದು ಅಪೂರ್ವ ದಾಖಲೆ. ವರದಿಯಲ್ಲಿ ಶಾಲಾ ಶಿಕ್ಷಣ, ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾನಿಲಯದ ಶಿಕ್ಷಣ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ 17 ಅಧ್ಯಾಯಗಳಿವೆ. ಭಾಷಾ ಕಲಿಕೆ, ಶಿಕ್ಷಣ ಮಾಧ್ಯಮದ ಬಗ್ಗೆಯೂ ಅನೇಕ ಶಿಫಾರಸ್ಸುಗಳನ್ನು ಮಾಡಿತ್ತು.

ಡಾ. ಸರೋಜಿನಿ ಮಹಿಷಿ ಸಮಿತಿ ವರದಿ



ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ಹಲವು ದಶಕಗಳು ಸಂದರೂ ಕನ್ನಡಿಗರ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿ ನಿರೀಕ್ಷಿಸಿದಂತೆ ಪರಿವರ್ತನೆಯಾಗದ ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ಅದು ಅಮೂಲಾಗ್ರ ಅಧ್ಯಯನ ಮಾಡಿ, 57 ಶಿಫಾರಸ್ಸುಗಳನ್ನು ಮಾಡಿತ್ತು. ಯಾವ ಹುದ್ದೆಗಳಲ್ಲಿ ಈಗ ಇರುವ ಕನ್ನಡಿಗರ ಪ್ರಮಾಣ ಕಡಿಮೆ ಇದೆಯೋ ಅಂತಹ ಹುದ್ದೆಗಳಲ್ಲಿ ಕನ್ನಡಿಗರ ಸಂಖ್ಯೆ ನಿರ್ದಿಷ್ಟ ಪ್ರಮಾಣ ತಲುಪುವ ತನಕ ಎಲ್ಲ ಖಾಲಿ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ರಾಜ್ಯ ಸರಕಾರಿ ವಲಯದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೇ ಇರುವ ಹುದ್ದೆಗಳನ್ನು ಬಿಟ್ಟು ಇನ್ನುಳಿದ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಖಾಸಗಿ ಉದ್ಯಮಗಳು ರಾಜ್ಯ ಸರ್ಕಾರದಿಂದ ನೆಲ, ಜಲ, ವಿದ್ಯುತ್ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ ಅವುಗಳ ಮೇಲೆ ಒತ್ತಡ ಹೇರಬೇಕು. ಉದ್ಯಮಗಳಲ್ಲಿ ಉನ್ನತ ಮಟ್ಟದ ಆದಳಿತ ಹುದ್ದೆಗಳನ್ನು ಅವಶ್ಯವಿದ್ದಲ್ಲಿ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಕಡ್ಡಾಯ ಮಾಡಬೇಕು. ಹೀಗೆ ಕನ್ನಡಿಗರ ಪರವಾಗಿ ಮಹತ್ವದ ಶಿಫಾರಸ್ಸುಗಳನ್ನು ಮಾಡಿವೆಯಾದರೂ, ಅದಿನ್ನೂ ಅನುಷ್ಠಾನಗೊಂಡೇ ಇಲ್ಲ.

ಡಾ. ಎಚ್. ನರಸಿಂಹಯ್ಯ ವರದಿ(ಪ್ರಾಥಮಿಕ ಶಾಲಾ ಶಿಕ್ಷಣ):



ರಾಜ್ಯದಲ್ಲಿ ಸುಮಾರು 500 ಆಂಗ್ಲ ಮಾಧ್ಯಮ ಶಾಲೆಗಳು ಪ್ರಸ್ತುತ ಅನಧಿಕೃತವಾಗಿ ನಡೆಯುತ್ತಿವೆ. ಇಂತಹ ಕೆಲವು ಆಂಗ್ಲ ಮಾಧ್ಯಮ ಶಾಲೆಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದನ್ವಯ ಅನುಮತಿಗಾಗಿ ಮೊಕದ್ದಮೆಗಳನ್ನೂ ಹೂಡಿವೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅರ್ಜಿದಾರರ ಮನವಿಯನ್ನು ಸರಕಾರ ಪರಿಶೀಲಿಸಬೇಕು ಎಂಬ ಆದೇಶವನ್ನೂ ನ್ಯಾಯಾಲಯ ನೀಡಿದೆ. ಮೇಲಿನ ಎಲ್ಲ ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ, ಪ್ರಸ್ತುತ ಭಾಷಾ ನೀತಿಗೆ ಧಕ್ಕೆಯಾಗದಂತೆ ನೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ದೃಷ್ಟಿಯಿದ ಶಿಕ್ಷಣ ತಜ್ಞರು ಹಾಗೂ ಬುದ್ಧಿ ಜೀವಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿತು. ಡಾ. ಎಚ್. ನರಸಿಂಹಯ್ಯ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದರು. ಸರಕಾರವು ತನ್ನ ಮೇಲಿನ ಆದೇಶದಲ್ಲಿ ಈ ರೀತಿ ತಿಳಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ ಅನಧಿಕೃತ ಆಂಗ್ಲ ಪ್ರಾಥಮಿಕ ಶಾಲೆಗಳಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಹಾಗೂ ಶಾಲೆಯ ಮಾಧ್ಯಮದ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರಗಳನ್ನು ಸೂಚಿಸಿ ವರದಿಯನ್ನು ನೀಡುವ ಸಲುವಾಗಿ ಸಮಿತಿ ರಚಿಸಲು ಸೂಚಿಸಲಾಗಿದೆ.

ಕೆ. ನಾರಾಯಣ ಸ್ವಾಮಿ ವರದಿ

1.11.1970ರಿಂದ ರಾಜ್ಯದ ಉಪ ವಿಭಾಗ ಮಟ್ಟದ ಎಲ್ಲ ಕಾರ್ಯಾಲಯಗಳಲ್ಲಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಲು ಹಾಗೂ ಮುಂದೆ ಕ್ರಮೇಣ ಕನ್ನಡವನ್ನು ಆಡಳಿತದ ಎಲ್ಲ ಹಂತಗಳಲ್ಲಿ ಜಾರಿಗೆ ತರಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು ಸರಕಾರವು 5.8.1970ರಲ್ಲಿ ಕೆ. ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ಕನ್ನಡ ಭಾಷಾ ಸಮಿತಿಯನ್ನು ನೇಮಿಸಿತು.

ಕನ್ನಡ ಶಾಸ್ತ್ರೀಯ ಭಾಷಾ ವರದಿ

ಶಾಸ್ತ್ರೀಯ ಭಾಷೆಯಾಗಿ ಕನ್ನಡದ ಕುರಿತಂತೆ ತಜ್ಞರು ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಿದ ವರದಿಇದಾಗಿತ್ತು. ಡಾ.ಎಂ. ಚಿದಾನಂದ ಮೂರ್ತಿ ಮತ್ತು ಪ್ರೊ. ಎಲ್.ಎಸ್. ಶೇಷಗಿರಿರಾವ್ ತಜ್ಞರ ಸಮಿತಿಯ ಪ್ರಮುಖರಾಗಿದ್ದಾರೆ. ಇವರಿಗೆ ನೆರವಾಗಲು ಡಾ. ಬಿ.ಬಿ. ರಾಜಪುರೋಹಿತ ಮತ್ತು ಪ್ರೊ. ಎನ್.ಎಸ್. ತಾರಾನಾಥ್ ಇಬ್ಬರು ವಿದ್ವಾಂಸರಿದ್ದರು.



ವರ್ತಮಾನದ ತಲ್ಲಣಗಳಿಗೆ ಬಾಪುವಿನಲ್ಲಿ ಉತ್ತರ

– ಪ್ರಸನ್ನಕುಮಾರ್ ಕೆರಗೋಡು

ಗುರಿ ನಿರ್ಣಯ–ಸಾಧಿಸುವಿಕೆಗೆ ಅನ್ವರ್ಥ ನಾಮವೇ ಬಾಪು

ಬಾಪುವಿನ ಬಾಲ್ಯ ಮತ್ತು ತಾರುಣ್ಯದಿಂದ ಹಿಡಿದು ಮಹಾತ್ಮನೆನಿಸಿಕೊಳ್ಳುವವರೆಗಿನ ಅವರ ಜೀವನ ಗಮನಿಸಿದಾಗ ಅವರು ಹೊಂದಿದ್ದ ಗುರಿಗಳು ನಮ್ಮ ಗ್ರಹಿಕೆಗೆ ಬರುತ್ತವೆ. "ಒಬ್ಬರ ಘನತೆ ಅವರು ಗುರಿಯನ್ನು ತಲುಪುವ ಪ್ರಯತ್ನದಲ್ಲಿದೆಯೆ ಹೊರತು ಅದನ್ನು ತಲುಪುವಲ್ಲಿ ಅಲ್ಲ" ಎನ್ನುವ ತತ್ವದ ಪರಮ ನಂಬಿಕಸ್ಥರಾಗಿದ್ದ ಅವರು ಪ್ರತಿಯೊಬ್ಬರು ಜೀವನದ ಎಲ್ಲಾ ಹಂತದಲ್ಲಿಯೂ ಆಯಾಕಾಲಕ್ಕೆ ಅಗತ್ಯವಿರುವ ಮತ್ತು ಸಲ್ಲುವ ಗುರಿಗಳನ್ನು ಹೊಂದಿರಬೇಕು ಅವುಗಳನ್ನು ಸಾಧಿಸಲು ಸೂಕ್ತ ಯೋಜನೆ ಮತ್ತು ಕಠಿಣ ಶ್ರಮಪಡಬೇಕು ಎನ್ನುತ್ತಿದ್ದರು.

ಬಾಲ್ಯ ಮತ್ತು ಯೌವನದಲ್ಲಿ ತನ್ನಿಂದಾದ ಅನೇಕ 'ವಯೋ ಸಹಜ' ತಪ್ಪುಗಳು ಜೀವನದ ಯಾವಘಟ್ಟದಲ್ಲೂ ಮರುಕಳಿಸಬಾರದು ಎಂಬ 'ಗುರಿಯೇ' ಅವರು ಎಂದಿಗೂ ಸುಳ್ಳು, ಕಳ್ಳತನ, ಅಪ್ರಾಮಾಣಿಕತೆ ಮುಂತಾದ ಕೆಟ್ಟ ಗುಣಗಳಿಂದ ದೂರವಿರಲು ಸಾಧ್ಯವಾಯಿತು. ವಯಸ್ಕರಾಗುವಾಗ ಬಡವರಿಗೆ ನ್ಯಾಯ ಒದಗಿಸಲು ತಾನೊಬ್ಬ ಬ್ಯಾರಿಸ್ಟರ್ ಆಗಬೇಕು ಎಂಬ 'ಗುರಿ' ನಂತರ ಅದನ್ನು ಸಾಧಿಸಲು ಎದುರಾದ ಅನೇಕ ಅಡೆತಡೆಗಳನ್ನು ಮೀರಿ ಆ ಗುರಿಯನ್ನು ತಲುಪಿದ್ದು, ಗುರಿಗಳನ್ನು ತಲುಪುವಲ್ಲಿ ಅವರಿಗಿದ್ದ ಅಪಾರವಾದ ಬದ್ಧತೆಯನ್ನು ತೋರಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯ ಕೂಲಿ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಅಲ್ಲಿನ ಪ್ರಭುತ್ವದ ವಿರುದ್ಧ ಬಂಡಾಯವೇಳಲು ಮತ್ತು ಹೋರಾಡಲು ಪ್ರತಿದಿನ, ಪ್ರತಿವಾರ ನಿಗದಿಪಡಿಸಿಕೊಳ್ಳುತ್ತಿದ್ದ ಗುರಿಗಳನ್ನು ಕಂಡಾಗ ಗುರಿನಿರ್ಣಯದ ರೀತಿ ಮತ್ತು ಅದರ ಸಾಧನೆಯ ಮಾರ್ಗಗಳು ಅಚ್ಚರಿಯುಂಟು ಮಾಡುತ್ತವೆ.

ವೈವಿಧ್ಯತೆ ಮತ್ತು ಬಹುತ್ವ ಭಾರತೀಯತೆಯ ಸಾಕ್ಷಿ ಪ್ರಜ್ಞೆ ಅದನ್ನು ಪಾಲಿಸುವುದೇ ಎಲ್ಲರ ಗುರಿಯಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು. "ವೈವಿಧ್ಯತೆ ಇದೆ, ಏಕೆಂದರೆ ನಾವು ಎಲ್ಲ ರೀತಿಯಲ್ಲೂ ಒಂದೇ ಆಗಿಲ್ಲ.

ಮುಂದುವರಿಯುವುದು...

ಮಾದಕ ವಸ್ತುಗಳ ಮಾಯಾಜಾಲ

ಡಾ. ಸಿ.ಆರ್. ಚಂದ್ರಶೇಖರ್

ಮಾದಕ ವಸ್ತುಗಳು ಮಾಡುವ ಅವಾಂತರ

'ವೃದ್ಧೆಯೊಬ್ಬಳ ಕೊಲೆ – ಬೆಂಗಳೂರಿನ ಬಡಾವಣೆಯೊಂದರ ಹೊರ ವಲಯದಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ಅರವತ್ತು ವರ್ಷದ ವೃದ್ಧೆಯನ್ನು ನಿನ್ನೆ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಆಕೆಯ ಒಡವೆಗಳು ಕಾಣೆಯಾಗಿವೆ. ಸಿಕ್ಕಿದ ಕೆಲವು ಸಾಕ್ಷ್ಯಗಳಿಂದ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಅದೇ ಬೀದಿಯ ಇಬ್ಬರು ಯುವಕರನ್ನು ಈ ಕೊಲೆಯ ಆಪಾದನೆಯ ಮೇಲೆ ಬಂಧಿಸಿ, ಕೆಲವು ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಈ ಯುವಕರಿಬ್ಬರೂ ಮಾದಕ ವಸ್ತುಗಳ ವ್ಯಸನಿಗಳು. ಕಳೆದ ಆರು ತಿಂಗಳುಗಳಿಂದ ತಮ್ಮ ಮನೆಗಳಲ್ಲಿ, ಸುತ್ತಮುತ್ತ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ, ಅವ್ಯವಹಾರಗಳನ್ನು ನಡೆಸುತ್ತಾ ಮಾದಕ ವಸ್ತುಗಳನ್ನು ಕೊಳ್ಳಲು ಹಣ ಹೊಂದಿಸಿ ಕೊಳ್ಳುತ್ತಿದ್ದರು. ವೃದ್ಧೆ ಒಂಟಿಯಾಗಿರುವುದನ್ನು ಮತ್ತು ಶ್ರೀಮಂತೆಯಾಗಿರುವುದನ್ನು ಕಂಡು, ಸಾಕಷ್ಟು ಪೂರ್ವಸಿದ್ಧತೆ ಮಾಡಿ ನಿಷ್ಕರುಣೆಯಿಂದ ಆಕೆಯನ್ನು ಕೊಂದು, ಹಣ ಒಡವೆಗಳನ್ನು ದೋಚಿದ್ದಾರೆ. ತನಿಖೆ ನಡೆಯುತ್ತಿದೆ" – ಸುದ್ದಿ

ಕಳವಳಕಾರಕ ಚಟ

'ಮಾದಕ ವಸ್ತುಗಳ ಅಂತರರಾಷ್ಟ್ರೀಯ ಕಳ್ಳಸಾಗಣೆ ವ್ಯವಹಾರದಲ್ಲಿ ಭಾರತ ಕೇಂದ್ರ ಬಿಂದುವಾಗಿ ಬೆಳೆಯುತ್ತಿದೆ. ಅದರ ಪರೋಕ್ಷ ಪರಿಣಾಮವಾಗಿ ಭಾರತದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ ಸೇವನೆಯ ಚಟ ಕ್ರಮೇಣ ಹೆಚ್ಚತೊಡಗಿದೆ. ದೆಹಲಿ, ಮುಂಬೈಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮಾದಕ ವಸ್ತುಗಳ ದಾಸರಾಗಿದ್ದಾರೆ ಎಂದು ಅಂದಾಜು. ಇವರ ಸಂಖ್ಯೆ ಪ್ರತಿ ವರ್ಷ ಶೇ. 15ರಷ್ಟು ಹೆಚ್ಚುತ್ತಿದೆ ಎಂದು ಹೇಳಲಾಗಿದೆ. 16ರಿಂದ 30 ವರ್ಷ ವಯಸ್ಸಿನ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಈ ಚಟಕ್ಕೆ ಬಲಿಯಾಗುತ್ತಿರುವವರು. ಬೆಂಗಳೂರಿನ ವಿದ್ಯಾರ್ಥಿಗಳ ಪೈಕಿ ಶೇ. 30 ಮಂದಿ ಮಾದಕ ವಸ್ತುಗಳ ಸೇವನೆ ಮಾಡುತ್ತಾರೆ ಎಂದು ಲಯನ್ಸ್ ಸಂಸ್ಥೆಯ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ. ಮಾದಕ ವಸ್ತುಗಳ ಮಾರಾಟ ಮಾಡುವವರಿಗೆ 10ರಿಂದ 20ವರ್ಷ ಶಿಕ್ಷೆ ಹಾಗೂ ಒಂದರಿಂದ ಎರಡು ಲಕ್ಷ ರೂಪಾಯಿ ದಂಡ ವಿಧಿಸುವ ಕಾನೂನು ಜಾರಿಯಲ್ಲಿದ್ದರೂ ಕಳ್ಳ ವ್ಯಾಪಾರವನ್ನು ಪೂರ್ಣ ನಿಗ್ರಹಿಸಲು ಸಾಧ್ಯವಿಲ್ಲ. ಆಗಿಂದಾಗ್ಗೆ ದೇಶದ ಹಲವು ಭಾಗಗಳಲ್ಲಿ, ದೇಶದ ದೊಡ್ಡ ನಗರಗಳಾದ ದೆಹಲಿ, ಮುಂಬಯಿ, ಮದ್ರಾಸ್, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್‌ಗಳಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆಗಾರರನ್ನು ಪೊಲೀಸರು ಬಂಧಿಸುತ್ತಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು 'ಸೀಜ್' ಮಾಡುತ್ತಾರೆ. ಈ ವಸ್ತುಗಳನ್ನು ಮಾರುವ ವ್ಯಕ್ತಿಗಳನ್ನು ಬಂಧಿಸುತ್ತಾರೆ. ಇವೆಲ್ಲ 'ಹಿಮಗಡ್ಡೆಯ ತುದಿ'ಗಳಷ್ಟೇ. ಒಂದು ಪ್ರಕರಣವನ್ನು ಹಿಡಿದರೆ, ಹಿಡಿಯದ ನೂರು ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಮುಂದುವರಿಯುವುದು

ದಂಡಿ ಯಾತ್ರೆಯಲ್ಲಿ ಭಾಗವಹಿಸಿದವರ ಪಟ್ಟಿ

ಸಂಗ್ರಹ: ವೇಮಗಲ್ ಸೋಮಶೇಖರ್.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ದಂಡಿಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಮಹತ್ವದ ಆಧ್ಯಾಯವಾಗಿದೆ. 'ಉಪ್ಪು' ನಿಸರ್ಗ ನೀಡಿದ ಕೊಡುಗೆ. ಗಾಳಿ ಮತ್ತು ನೀರಿನಂತೆ ಮನುಷ್ಯನಿಗೆ ಅತ್ಯಗತ್ಯವಾದ ಇನ್ನೊಂದು ವಸ್ತುವೆಂದರೆ ಉಪ್ಪು. ದಿನಬೆಳಗಾದರೆ ರೊಟ್ಟಿ ಅನ್ನ ಮುಂತಾದ ಆಹಾರದೊಂದಿಗೆ ಉಪ್ಪು ಬೇಕೇಬೇಕು. ಜಾನುವಾರುಗಳಿಗೂ ಬೇಕಾದ ವಸ್ತು. ದೈವದತ್ತವಾಗಿ ಸಮುದ್ರದಿಂದ ತಯಾರಾಗುತ್ತಿದ್ದ ಇಂತಹ ಉಪ್ಪಿನ ಮೇಲೆ ಬ್ರಿಟಿಷ್ ಸರಕಾರ ಕರವನ್ನು ವಿಧಿಸಿತ್ತು. ಪ್ರಕೃತಿದತ್ತ ಕೊಡುಗೆಯಾದ ಈ ಉಪ್ಪಿನ ಶಾಸನದ ವಿರುದ್ಧ ಗಾಂಧೀಜಿ ಸಮರ ಸಾರಲು ನಿರ್ಧರಿಸಿ 1930ರ ಮಾರ್ಚ್ 12 ಬುಧವಾರ ಬೆಳಗ್ಗೆ 6.30ಕ್ಕೆ ಸಬರಮತಿಯಿಂದ ದಂಡಿ ಯಾತ್ರೆ ಪ್ರಾರಂಭಿಸಿದರು. ಶಿಸ್ತು ಮತ್ತು ಬದ್ಧತೆಗಳಲ್ಲಿ ಕಾಳಜಿ ಇದ್ದವರು ಮಾತ್ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಅವರ ದೃಡ ನಿಶ್ಚಯವಾಗಿತ್ತು. ಈ ಯಾತ್ರೆಗೆ ಗಾಂಧೀಜಿ, ಚಿಕ್ಕವರನ್ನೂ, ವೃದ್ಧರನ್ನೂ ಹಾಗೂ ಕೌಟುಂಬಿಕ ಹೊಣೆಗಾರಿಕೆಯುಳ್ಳವರನ್ನು ಆಯ್ಕೆ ಮಾಡಲಿಲ್ಲ. ಮಹಿಳೆಯರನ್ನು ರಕ್ಷಾಸಾಧನವಾಗಿ ಬಳಸಿಕೊಳ್ಳುವುದು ಘನತರವಲ್ಲವೆಂಬ ಕಾರಣದಿಂದ ಕೈಬಿಟ್ಟಿದ್ದರು. ದೇಶಭಕ್ತಿಯ ಜ್ವಾಲೆ ಹೊತ್ತಿಸಲು ಪ್ರಾರಂಭವಾದ ಈ ಯಾತ್ರೆಯಲ್ಲಿ ಭಾಗವಹಿಸಿದ್ದ 79 ಜನ (ಗಾಂಧೀಜಿಯೂ ಸೇರಿದಂತೆ)ಸತ್ಯಾಗ್ರಹಿಗಳು, ಈ ಕೆಳಕಂಡ ಮಹನೀಯರಾಗಿದ್ದಾರೆ.

ಹೆಸರು	ವಯಸ್ಸು	ಸ್ಥಳ
ಮೋಹನ್‌ದಾಸ್ ಕರಮಚಂದ ಗಾಂಧಿ	61	ಗುಜರಾತ್
ಪ್ಯಾರೇಲಾಲ್ ನಯ್ಯಾರ್	30	ಪಂಜಾಬ್
ಚಗನ್‌ಲಾಲ್ ನಾಥುಬಾಯ್ ಜೋಷಿ	35	ಗುಜರಾತ್
ಪಂಡಿತ್ ನಾರಾಯಣ ಮೊರೇಶ್ವರ್ ಖರೆ	42	ಮಹಾರಾಷ್ಟ್ರ
ಗಣಪತ್‌ರಾವ್ ಗೊಡ್ಸೆ	25	ಮಹಾರಾಷ್ಟ್ರ
ಪೃತ್ವಿರಾಜ್ ಲಕ್ಷ್ಮಿದಾಸ್ ಆಸರ್	19	ಗುಜರಾತ್
ಮಹಾವೀರ್ ಗಿರಿ	20	ಪ.ಬಂಗಾಳ
ದುರ್ಗೇಶ್ ಚಂದ್ರದಾಸ್	44	ಬಂಗಾಳ
ಬಾಲ್ ದತ್ತಾತ್ರೇಯ ಕಾಲೇಲ್ಕರ್	18	ಮಹಾರಾಷ್ಟ್ರ
ಜಯಂತಿ ನಾಥೂಬಾಯ್ ಪರೇಖ್	19	ಗುಜರಾತ್
ರಸಿಕ್ ದೇಸಾಯಿ	19	ಗುಜರಾತ್
ವಿಠಲ್ ಲೀಲಾಧರ್ ಠಕ್ಕರ್	16	ಗುಜರಾತ್
ಹರಾಕಾಜಿ ರಾಮ್‌ಜಿಬಾಯ್	18	ಗುಜರಾತ್
ತಾನ್ಸುಕ್ ಪ್ರಾಣ್‌ಶಂಕರ್ ಭಟ್	20	ಗುಜತಾತ್
ಕಾಂತಿಲಾಲ್ ಹರಿಲಾಲ್ ಗಾಂದಿ	20	ಗುಜರಾತ್
ಚೋಟೂಬಾಯ್ ಕೌಶಲ್‌ಬಾಯ್ ಪಟೇಲ್	22	ಗುಜರಾತ್
ವಾಲಾಜಿಬಾಯ್ ಗೋವಿಂದ್‌ಜೀ ದೇಸಾಯಿ	35	ಗುಜರಾತ್
ಫನ್ನಲಾಲ್ ಬಾಲಾಬಾಯ್	20	ಗುಜರಾತ್
ಅಬ್ಬಾಸ್ ವಾರ್ತೆಜಿ	20	ಗುಜರಾತ್
ಪುಂಜಾಬಾಯ್ ಷಹಾ	25	ಗುಜರಾತ್
ಮಾದವ್‌ಜಿಬಾಯ್ ಠಕ್ಕರ್	40	ಗುಜರಾತ್
ನಾರಂಜಿಬಾಯ್	22	ಗುಜರಾತ್
ಮಗನ್‌ಬಾಯ್ ವೊರಾ	25	ಗುಜರಾತ್
ಡುಂಗರಸಿಬಾಯ್	27	ಗುಜರಾತ್
ಸೋಮ್‌ಲಾಲ್ ಪ್ರಗಜಿಬಾಯ್ ಪಟೇಲ್	25	ಗುಜರಾತ್
ಹಸ್ಮುಖರಾಮ್ ಜಕಾಬರ್	25	ಗುಜರಾತ್
ದೌದ್‌ಬಾಯ್	25	ಗುಜರಾತ್
ರಾಮ್‌ಜಿಬಾಯ್ ವಾಂಕರ್	45	ಗುಜಡಾತ್
ದಿಂಕರೈ ಪಾಂಡ್ಯ	30	ಗುಜರಾತ್
ದ್ವಾರಕಾನಾಥ್	30	ಮಹಾರಾಷ್ಟ್ರ
ಗಜಾನನ ಖರೆ	25	ಮಹಾರಾಷ್ಟ್ರ
ಜೆತ್‌ಲಾಲ್ ರುಪಾರಲ್	25	ಗುಜರಾತ್
ಗೋವಿಂದ ಹರಕೆರೆ	25	ಮಹಾರಾಷ್ಟ್ರ
ಪಾಂಡುರಂಗ	22	ಮಹಾರಾಷ್ಟ್ರ
ವಿನಾಯಕರಾವ್ ಆಪ್ಟೆ	33	ಮಹಾರಾಷ್ಟ್ರ
ಭಾನುಶಂಕರ್ ದಾವೆ	22	ಗುಜರಾತ್
ಮಣಿಲಾಲ್ ಮೋಹನ್‌ದಾಸ್ ಗಾಂಧಿ	38	ಗುಜರಾತ್
ಲಾಲ್‌ಜೀ ಪರ್‌ಮರ್	25	ಗುಜರಾತ್
ರತನ್‌ಜೀಬೋರಿ	18	ಗುಜರಾತ್

ಹೆಸರು	ವಯಸ್ಸು	ಸ್ಥಳ
ರಾಮ್‌ದಿರೈ	30	United Provinces
ಮುನ್ನಿಲಾಲ್	25	–
ಸುಮಂಗಲ್ ಪ್ರಕಾಶ್	25	–
ಜಯಂತಿ ಪ್ರಸಾದ್	30	–
ಹರಿಪ್ರಸಾದ್	20	–
ಜ್ಯೋತಿರಾಮ್	30	–
ಭೈರವ್‌ದತ್	25	–
ಸುರೇಂದ್ರ	30	–
ರಾಘವನ್	25	ಕೇರಳ
ಶಿವಬಾಯ್ ಗೋಕುಲಬಾಯ್ ಪಟೇಲ್	27	ಗುಜರಾತ್
ಶಂಕರಬಾಯ್ ಭಿಕಾಬಾಯ್ ಪಟೇಲ್	20	ಗುಜರಾತ್
ಜಾಸ್‌ಬಾಯ್ ಈಶ್ವರಬಾಯ್ ಪಟೇಲ್	20	ಗುಜರಾತ್
ತೇವರ್ತುಂಡೆಯಿಲ್ ಟೈಟಸ್	25	ಕೇರಳ
ಕೃಷ್ಣ ನಯ್ಯಾರ್	25	ಕೇರಳ
ತಪನ್ ನಯ್ಯಾರ್	25	ಕೇರಳ
ಹರಿದಾಸ್ ವರ್ಜೀವನ್‌ದಾಸ್ ಗಾಂಧಿ	25	ಗುಜರಾತ್
ಚಿಮನ್‌ಲಾಲ್ ನಾರ್ಸಿಲಾಲ್ ಷಹ	25	ಗುಜರಾತ್
ಶಂಕರನ್	25	ಕೇರಳ
ಸುಬ್ರಮಣ್ಯಮ್	25	ಆಂಧ್ರ
ರಮಾಣಿಕ್ಲಾಲ್ ಮಗನ್‌ಲಾಲ್ ಮೋದಿ	38	ಗುಜರಾತ್
ಮದನ್‌ಮೋಹನ್ ಚತುರ್ವೇದಿ	27	ರಾಜಾಸ್ಥಾನ್
ಹರಿಲಾಲ್ ಮಹಿಮ್‌ತುರಾ	27	ಮಹಾರಾಷ್ಟ್ರ
ಮೋತಿಬಾಸ್ ದಾಸ್	20	ಒರಿಸ್ಸಾ
ಹರಿದಾಸ್ ಮಜುಂದಾರ್	25	ಗುಜರಾತ್
ಆನಂದ ಹಿಂಗೋರಾಣಿ	24	ಸಿಂಧ್
ಮಹದೇವ್ ಮಾರ್ತಾಂಡ	18	ಕರ್ನಾಟಕ
ಅನುಗ್ರಹ ನಾರಾಯಣ್ ಸಿನ್ಹ	20	ಬಿಹಾರ್
ಕೇಶವ್ ಚೈತ್ರ	25	ಮಹಾರಾಷ್ಟ್ರ
ಅಂಬಾಲಾಲ್ ಶಂಕರಬಾಯ್ ಪಟೇಲ್	30	ಗುಜರಾತ್
ವಿಷ್ಣುಪಂತ್	25	ಮಹಾರಾಷ್ಟ
ಪ್ರೇಮ್‌ರಾಜ್	35	ಪಂಜಾಬ್
ಮಾದವಲಾಲ್ ಷಹ	27	ಗುಜರಾತ್
ಸೂರಜ್‌ಬಾನ್	34	ಪಂಜಾಬ್
ವಿಷ್ಣುಶರ್ಮ	30	ಮಹಾರಾಷ್ಟ್ರ
ಚಿಂತಾಮಣಿ ಶಾಸ್ತ್ರಿ	40	ಮಹಾರಾಷ್ಟ್ರ
ನಾರಾಯಣದತ್	24	ರಾಜಾಸ್ಥಾನ್
ಹರಿಕೃಷ್ಣ ಮೆಹೋನಿ	42	ಮಹಾರಾಷ್ಟ್ರ
ಪುರಾಥನ್ ಬಚ್	25	ಗುಜರಾತ್
ಖರಾಗ್ ಬಹದೂರ್ ಸಿಂಗ್‌ಗಿರಿ	25	ನೇಪಾಳ್
ಶ್ರೀಜಗತ್ ನಾರಾಯಣ್	50	ಉ.ಪ್ರದೇಶ್

ಈ ದಂಡಿ ಯಾತ್ರೆ (ಉಪ್ಪಿನ ಸತ್ಯಾಗ್ರಹ) ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬಹು ಮುಖ್ಯ ಪಾತ್ರವಹಿಸಿತು. ಮತ್ತು ಮಹಾತ್ಮರ ನಾಯಕತ್ವದಲ್ಲಿ ನಡೆದ ಈ ಯಾತ್ರೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆಯಾಗಿ ಅವರ ಸತ್ಯ, ಅಹಿಂಸೆಗಳಿಗೆ ವಿಜಯವಾಯಿತು.



ಗಾಂಧೀಜಿ ಅವರ 'ಹಿಂದ್ ಸ್ವರಾಜ್'ನ ಶತಮಾನೋತ್ತರ ಪ್ರಸ್ತುತತೆ

ಡಾ.ಎಸ್.ಬಿ. ಬಸೆಟ್ಟಿ

"ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ. ಆದರೆ ಆತನ ಆಸೆಗಳನ್ನು ಪೂರೈಸುವಷ್ಟಲ್ಲ"

- ಎಂ.ಕೆ. ಗಾಂಧೀ

'ಗಾಂಧೀಜಿ ಅವರ ಈ ಕೃತಿಯನ್ನು ವಸಾಹತುಶಾಹಿ ಸಂದರ್ಭ ಹಾಗೂ ಜಾಗತೀಕರಣದ ಪ್ರಸ್ತುತ ಸಂದರ್ಭಗಳೆರಡರಲ್ಲಿಯೂ ಇಟ್ಟು ನೋಡಬೇಕಾದದ್ದು ಇಂದಿನ ಅಗತ್ಯವಾಗಿದೆ. ಗೋಖಲೆಯವರು 1912 ರಲ್ಲಿ ದಕ್ಷಿಣ ಆಫ್ರಿಕಾಗೆ ಹೋಗಿದ್ದಾಗ ಈ ಕೃತಿಯ ಭಾಷಾಂತರವನ್ನು ನೋಡಿ, ಎಲ್ಲಾ ಅಪಕ್ವ ವಿಚಾರಗಳಿವೆ. ಇದು ಅವಸರದಲ್ಲಿ ಹೆಣೆದ ಕೃತಿ. ಗಾಂಧೀಜಿ ಹಿಂದೂಸ್ಥಾನದಲ್ಲಿ ಒಂದು ವರ್ಷಕಾಲ ಇದ್ದರೆ ಅವರೇ ಅದನ್ನು ಸುಟ್ಟು ಹಾಕಿಯಾರು ಎಂದಿದ್ದರು. ಆ ಶ್ರೇಷ್ಠ ಗುರುವಿನ ವಚನ ನಿಜವಾಗಲಿಲ್ಲ. ಆದರೆ 1921 ರಲ್ಲಿ ಗಾಂಧೀಜಿ ಅವರು ಅದರ ಬಗ್ಗೆ ಬರೆಯುತ್ತ "ಈ ಪುಸ್ತಕವನ್ನು ಎಳೆಯ ಮಗುವಿಗೂ ಕೊಡಬಹುದು. ಅದು ದ್ವೇಷ ಮತ್ತು ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ. ಎಷ್ಟೋ ಸಲ ಅಚ್ಚಾಗಿದೆ. ಈ ಪುಸ್ತಕ ಓದಬಯಸುವವರಿಗೆಲ್ಲ, ಇದು ಓದಲು ಯೋಗ್ಯವೆಂದು ಸೂಚಿಸುತ್ತೇನೆ. ಇದರಲ್ಲಿ ಒಂದು ಪದವನ್ನೂ ಬದಲಿಸಲಾರೆ. ಒಂದೇ ಒಂದನ್ನು ಒಬ್ಬ ಗೆಳತಿಯ ಸ್ನೇಹಕ್ಕಾಗಿ ತೆಗೆದು ಹಾಕಿದ್ದೇನೆ. ಈ ಗ್ರಂಥ 'ಆಧುನಿಕ' ನಾಗರಿಕತೆಯ ಮೇಲೆ ತೀವ್ರ ವಿಮರ್ಶೆ ಮತ್ತು ಖಂಡನೆಯಾಗಿದೆ. 1908 ರಲ್ಲಿ ಬರೆದುದಾದರೂ ಅಂದಿಗಿಂತ ಇಂದು ನನಗೆ ಅದರಲ್ಲಿ ಹೆಚ್ಚು ನಂಬಿಕೆಯಾಗಿದೆ. ಆದರೆ ಇದರಲ್ಲಿ ಹೇಳಿರುವ ಸ್ವರಾಜ್ಯವನ್ನು ನಾನಿವೊತ್ತು ಕೇಳುತ್ತಿಲ್ಲ. ಹಿಂದೂಸ್ಥಾನ ಅದಕ್ಕೆ ಸಾಕಷ್ಟು ಮಾಗಿ ಬಂದಿಲ್ಲ. ಹೀಗೆ ಹೇಳಿದರೆ ಅಧಿಕ ಪ್ರಸಂಗವೆನಿಸಿತೇನೋ; ನನ್ನ ಅಭಿಪ್ರಾಯವೇನೋ ಅದೇ. ಅದರಲ್ಲಿ ವರ್ಣಿಸಿರುವ ಸ್ವರಾಜ್ಯಕ್ಕಾಗಿ ವ್ಯಕ್ತಿಶಃ ನಾನು ಯತ್ನಿಸುತ್ತಿದ್ದೇನೆ. ನನ್ನ ಸಾಮೂಹಿಕ ಪ್ರಯತ್ನವೇನೋ ಭಾರತೀಯರ ಅಭಿಮತದಂತೆ ಶಾಸನಸಮ್ಮತ ಪ್ರಜಾ ತಂತ್ರಕ್ಕಾಗಿ ನಡೆದಿದೆ" ಎಂದಿದ್ದಾರೆ. 1938ರಲ್ಲಿ ಕೂಡ ಗಾಂಧೀಜಿ ಈ ಪುಸ್ತಕದಲ್ಲಿಯೂ ಸಹ ಏನನ್ನೂ ಬದಲಿಸಲಿಲ್ಲ. ಅಲ್ಲಲ್ಲಿ ಭಾಷೆಯನ್ನು ಕೊಂಚ ತಿದ್ದಿದ್ದರು ಅಷ್ಟೇ. ಖ್ಯಾತ ಗಾಂಧೀ ಚಿಂತಕ ಆಂಟನಿ ಪರೇಲ್ ಪ್ರಕಾರ ಹಿಂದ್ ಸ್ವರಾಜ್ಯ ಗಾಂಧೀ ಅವರ ಮೂಲಭೂತ ಹಾಗೂ ಮಹತ್ತರವಾದ ಕೃತಿ. ರಾಷ್ಟ್ರೀಯ ಹೋರಾಟದ ಸಂದರ್ಭದಲ್ಲಿ ಕೃತಿ ಹೊಸ ಆಯಾಮ ಹಾಗೂ ದೃಷ್ಟಿಕೋನದಿಂದ ಮಹತ್ವ ಪಡೆಯಿತು.

ಮುಂದುವರಿಯುವುದು....

ಚರಿತ್ರೆಯಲ್ಲಿ ಮರೆಯಾದ ಮಹಾತ್ಮರ ಅಕ್ಷರ ಮಾಧ್ಯಮ ಕಾಯಕ

ಯ.ರು. ಪಾಟೀಲ

ಸತ್ಯದ ಪರೀಕ್ಷೆಯನ್ನು ತಮ್ಮ ಮಾತಿನಲ್ಲಿಯೇ ಗಾಂಧೀಜಿ ಅವರು ಹೇಳಿದ್ದು –

'ನನ್ನ ವಿಚಾರಗಳ ಪ್ರಚಾರಕ್ಕಾಗಿ ನಾನು ಬರೆಯುತ್ತೇನೆ. ನಾನು ಎಷ್ಟೊಂದು ನಿಯಂತ್ರಣದಲ್ಲಿ ಬರೆಯಬೇಕು ಎಂಬ ಕಲ್ಪನೆಯೂ ಓದುಗರಿಗೆ ಇರಲಾರದು. ನನಗೆ ವಿಷಯ ಹಾಗೂ ಶಬ್ದಗಳ ಆಯ್ಕೆ ದೊಡ್ಡ ಜವಾಬ್ದಾರಿ. ಇದೆಲ್ಲ ನನಗೊಂದು ತರಬೇತಿ. ಅದು ನನ್ನನ್ನೇ ಕಾಣಲು, ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಅನೇಕ ಬಾರಿ ನನ್ನ ಹೆಮ್ಮೆ ಎಚ್ಚರಪ್ರಜ್ಞೆ ಸಮರ್ಥ ಶಬ್ದ ಬಳಸಲು, ನನ್ನ ಕೋಪ ಉಗ್ರ ಭಾಷೆ ಬಳಸಲು ನನಗೆ ಆಜ್ಞೆ ಮಾಡುತ್ತದೆ. ಅದೊಂದು ಭಯಾನಕವಾದ ಸತ್ವಪರೀಕ್ಷೆ. ಆದರೆ ಅದನ್ನು ಕಿತ್ತು ಹಾಕುವುದು ನಾಜೂಕಾದ ಕುಶಲ ಕೆಲಸವೇ ಆಗಿ ಬಿಡುತ್ತದೆ. ಸತ್ಯವನ್ನು ಹೇಳಲೇಬೇಕು. ಅದು ಯಾರಿಗೆ ನೋವು ಮಾಡಿದ್ರೂ ಸತ್ಯ ಸತ್ಯವೆ. ಅದನ್ನು ಬರೆಯಬೇಕು. ಆತ್ಮದ ತಳಮಳ ಅಕ್ಷರ, ಬಣ್ಣ ಮತ್ತು ಆಕಾರಗಳಲ್ಲೂ ಮೂಡಬೇಕು. ಅಂತರಂಗ ಆಳದ ಸಾಕ್ಷಾತ್ಕಾರವಾಗುತ್ತದೆ. ಬಹಿರಂಗದಲ್ಲಿ ಮೌಲ್ಯಗಳಾಗಿ ಮಾನವರ ಚೈತನ್ಯದ ಪ್ರತೀಕವಾಗಿ ಸ್ಫುರಿಸಬೇಕು. ಆಗ ನಮ್ಮದೇ ಭಾಷೆ, ಶಬ್ದ, ಒಕ್ಕಣಿಕೆ, ವಿನ್ಯಾಸ ಶೈಲಿ ಮೂಡುತ್ತದೆ. ಬರವಣಿಗೆ ನಮ್ಮ ಮನಸ್ಸನ್ನು ಉತ್ತುಂಗಕ್ಕೆ ಏರಿಸಬೇಕು. ಸಾಹಿತ್ಯ ಪರಿಭಾಷೆಗಿಂತ ಓದುಗನ ಹೃದಯ ಮೀಟುವುದು ಮುಖ್ಯ. ಅದು ಕಾರ್ಯೋನ್ಮುಖವಾಗುವಂತೆ ಬರೆಯುವುದೇ ಅಗತ್ಯ'

ಗಾಂಧೀಜಿ ಅವರು ತಮ್ಮನ್ನು ಪತ್ರಕರ್ತ ಎಂದು ಕರೆದುಕೊಂಡಿದ್ದಾರೆಯೇ ಹೊರತು ಪತ್ರಿಕೋದ್ಯಮಿ ಎಂದಲ್ಲ. ಮುಖ್ಯವಾಗಿ ಇವರು ಪತ್ರಿಕೆಗಳನ್ನು ಆರಂಭಿಸಿದ್ದು ದೇಶದ ಸ್ವಾತಂತ್ರ್ಯ ಸಲುವಾಗಿ. ಅವರಿಗೆ ಅದೊಂದು ಪ್ರಾರ್ಥನಾ ರೂಪವಾಗಿತ್ತು, ಬದುಕಿನ ಭಾಗವಾಗಿತ್ತು ವೃತ್ತಿಯ ಬದಲಾಗಿ ಪ್ರವೃತ್ತಿಯಾಗಿತ್ತು. ಪತ್ರಕರ್ತರಾಗಿ ಗಾಂಧೀಜಿ ಅವರು ಯುವಜನರನ್ನು ಅಕರ್ಷಿಸಿದವರು. ಪತ್ರಿಕೆಗಳು ಬಾಣದಂತೆ ಅಂದೋಲನದ ಸಂದೇಶ ಹಾಗೂ ಗುರಿಯನ್ನು ನೇರವಾಗಿ ಜನರ ಹೃದಯಕ್ಕೆ ತಲುಪಿಸಿದವು. ಕರ್ತ ಎನ್ನುವ ಶಬ್ದವನ್ನು ಪರಿಪೂರ್ಣವಾಗಿ ಬಳಸಿದ್ದಾರೆ. ಕರ್ಮ, ಕಾಯಕ, ಕರ್ತವ್ಯ, ನಿಷ್ಠೆ, ಶ್ರದ್ಧೆ, ಸಾರ್ಥಕತೆ, ತೊಡಗಿಸಿಕೊಳ್ಳುವಿಕೆ ಮುಂತಾದ ಅರ್ಥಗಳನ್ನು ಈ ಪದ ಒಳಗೊಂಡಿದೆ.

ಮುಂದುವರಿಯುವುದು....

ನೀವು ದೊಡ್ಡವರೆನಿಸಿಕೊಳ್ಳಬೇಕೆ?
ಅಳಿದ ಮೇಲೂ ನಿಮ್ಮ ಹೆಸರು ಉಳಿಯಬೇಕೇ
ನಿಷ್ಕಾಮ ಕರ್ಮ ಮಾಡಿ, ನಿಸ್ವಾರ್ಥ ಸೇವೆ ಮಾಡಿದರೆ ಸಾಕು.

– ಡಾ. ಸಿ.ಆರ್. ಚಂದ್ರಶೇಖರ್

ಅಂಬೇಡ್ಕರ್ ಮತ್ತು ಸಂವಿಧಾನ

– ಇಂದಿರಾ ಕೃಷ್ಣಪ್ಪ

ಪ್ರಪಂಚದಾದ್ಯಂತ ನಾವೊಂದು ಕಿರುನೋಟ ಬೀರಿದಾಗ ಎಲ್ಲೆಲ್ಲೂ, ದೇಶಗಳ ನಡುವೆ ಪೈಪೋಟಿ, ಯುದ್ಧ, ದಾಳಿ, ಅತಿಕ್ರಮಣ, ಆಕ್ರಮಣ, ಅರಾಜಕತೆ, ವಲಸೆ, ನಿರಾಶ್ರಿತರು, ಹೊಸಹೊಸ ರೋಗಗಳು, ಮಹಿಳೆಯರು–ಮಕ್ಕಳು, ಬಡವರು–ಶ್ರಮಜೀವಿಗಳು, ಕುಟುಕು ಜೀವ ಹಿಡಿದುಕೊಂಡು, ಸಿಕ್ಕಿದ ಆಧಾರವನ್ನರಸಿ, ಹೊಸ ತಾಣಗಳ ಹುಡುಕುತ್ತಾ, ಸಾಗುತ್ತಾ, ಸಮುದ್ರದೊಳಗೆ ತೇಲಿ ತೇಲಿ ನದಿ ತೀರದಲ್ಲಿ ಶವವಾಗುವ ಹೃದಯ ವಿದ್ರಾವಕತೆಯನ್ನು ಕಾಣುತ್ತಿದ್ದೇವೆ. ಆದರೆ ನಮ್ಮ ರಾಷ್ಟ್ರದಲ್ಲಿ ನಾವೆಷ್ಟು ಸುರಕ್ಷಿತವಾಗಿದ್ದೇವೆ. ನೆಮ್ಮದಿಯಿಂದಿದ್ದೇವಲ್ಲ ಅನ್ನಿಸುತ್ತೆ. ಇದಕ್ಕೆ ನಮ್ಮ ದಾರ್ಶನಿಕರು, ತತ್ವಜ್ಞಾನಿಗಳು, ಸಮಾಜ ವಿಜ್ಞಾನಿಗಳು, ಮಾನವ ಶಾಸ್ತ್ರಜ್ಞರು, ಗಡಿಗಳಲ್ಲಿನ ಸಂರಕ್ಷಕರು, ಆರ್ಥಿಕ ತಜ್ಞರು, ವಿಜ್ಞಾನಿಗಳು, ಸಂಸ್ಕೃತಿ ಚಿಂತಕರು, ಭಾರತದ ನೆಲವನ್ನು ಮಾನವೀಯ ನೆಲೆವೀಡಾಗುವಂತೆ, ಈ ಸಮಾಜವನ್ನು ಇತಿಹಾಸವನ್ನು ಕಟ್ಟಿರುವುದನ್ನು ಗಮನಿಸಬಹುದು. ಇಲ್ಲಿ ಸಾವಿರಾರು ಜಾತಿ–ಜನಾಂಗ–ಉಪಜಾತಿ–ಪಂಗಡ–ಉಪಪಂಗಡ–ಗುಂಪುಗಳಿವೆ; ಹತ್ತಾರು ಮತಧರ್ಮಗಳಿವೆ; ನೂರಾರು ಮತಾಚರಣೆಗಳಿವೆ; ಸಾವಿರಾರು ಭಾಷೆಗಳಿವೆ. ವಿಧವಿಧವಾದ ಭೂಪ್ರದೇಶಗಳಿವೆ. ವೈವಿಧ್ಯಮಯವಾದ ಆಹಾರ ಪದ್ಧತಿಗಳಿವೆ; ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜನಸಮುದಾಯಗಳು ಏಕ ರಾಷ್ಟ್ರೀಯತೆಯ ಪರಿಧಿಯೊಳಗಿರಲು ಭಾರತದ ಸಂವಿಧಾನವೇ ಪ್ರಧಾನ ಕಾರಣವಾಗಿದೆ. ನಮ್ಮ ಸಂವಿಧನವೊಂದು ಬೃಹತ್ತಾದ ಕೈಮಗ್ಗ. ಅದರಲ್ಲಿ ಸಮಾನತೆಯೆಂಬ ಕರುಳ ಬಳ್ಳಿಯ ಸಂಬಂಧಗಳನ್ನು ನೇಯ್ದು, ಮಾನವೀಯತೆ ಎಂಬ ಪೋಷಾಕು ಮಾಡಿ ಭಾರತೀಯರಿಗೆಲ್ಲಾ ತೊಡಿಸಲಾಗಿದೆ. ಈ ಉಡುಪು ಎಂದೂ ಬಿಡಿಸಲಾಗದ ಬಂಧಗಳನ್ನು ನಮ್ಮ ಮನಸ್ಸಿನಲ್ಲಿ ಹೆಣೆತಾ ಇರುತ್ತದೆ. ಆದ್ದರಿಂದ ನಾವು ನೆಮ್ಮದಿಯಾಗಿದ್ದೇವೆ. ಇಂಥಹ ಶಾಂತಿ–ನೆಮ್ಮದಿಯ ಜೀವನವನ್ನು ಏಕಕಾಲದಲ್ಲಿ ಎಲ್ಲರಿಗೂ ಸಮಾನವಾಗಿ ದೊರಕುವಂತೆ ಮಾಡಿದ ಸಂವಿಧಾನವನ್ನು ನಾವು ಜನವರಿ 26, 1950ರಲ್ಲಿ ಅಂಗೀಕರಿಸಿಕೊಂಡು, ಅದರಂತೆ ನಡೆಯುವುದಾಗಿ ಪ್ರಮಾಣಿಸಿಕೊಂಡೆವು. ನಮ್ಮ ಸಂವಿಧಾನದ ಪ್ರಸ್ತಾವನೆಯೇ, ರಾಷ್ಟ್ರದ ವೈಶಾಲ್ಯತೆ, ತಾತ್ವಿಕತೆ, ಸಮಗ್ರತೆ, ಹಾಗೂ ಒಗ್ಗಟ್ಟನ್ನು ನಿರ್ದೇಶಿಸುತ್ತದೆ. ಅದು ಹೀಗೆ ಪ್ರಾರಂಭವಾಗುತ್ತದೆ. ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಅಂಗೀಕರಿಸುತ್ತಾ, ಪ್ರಜೆಗಳ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ, ಉಪಾಸನಾ ಸ್ವಾತಂತ್ರ್ಯ–ಗೌರವ ಮತ್ತು ಅವಕಾಶಗಳ ಸಮಾನತೆ ದೊರಕುವಂತೆ ಮಾಡಲು ಭ್ರಾತೃತ್ವದ ಬೆಸುಗೆಯೊಂದಿಗೆ ವ್ಯಕ್ತಿ ಗೌರವ, ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ವೃದ್ಧಿಗೊಳಿಸಲು ಪ್ರಮಾಣೀಕರಿಸುತ್ತಾ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅರ್ಪಿಸಿಕೊಂಡಿರುತ್ತೇವೆ.

ಹೀಗೆ ಭಾರತದ ಬೃಹತ್ತಾದ ಕೈಮಗ್ಗ ಸ್ವಾತಂತ್ರ್ಯ–ಸಮಾನತೆ–ಸಹೋದರತೆ, ಜಾತ್ಯಾತೀತತೆ ಎಂಬ ಅರಳೆಯನ್ನು ಹಾಕಿ, ಪ್ರಬುದ್ಧ ಭಾರತೀಯ ಸಮಾಜವೆಂಬ ಉಡುಪು ತಯಾರಿಸಿ ತೊಟ್ಟುಕೊಳ್ಳುತ್ತಿದ್ದೇವೆ. ಮತ್ತು ಹುಟ್ಟುವ ಪ್ರತಿ ಕೂಸಿಗೂ ತೊಡಿಸುತ್ತಿದ್ದೇವೆ.

ಸಂವಿಧಾನ ಅಂದರೆ ಏನು? ಅಂತ ವಿದ್ವಾಂಸರು, ತಜ್ಞರು ವಿವರಿಸಿದ್ದಾರೆ. ಸಂವಿಧಾನ ಅಂದರೆ, ರಾಷ್ಟ್ರ ವಿಧಾನ, ಮೂಲ ಶಾಸನ, ರಾಜ್ಯವ್ಯವಸ್ಥೆ, ರಾಜ್ಯಭಾರದ ಮೂಲತತ್ವಗಳು, "ರಾಜ್ಯ ಮತ್ತು ಪ್ರಜೆಗಳ ನಡುವಿನ ಸಂಬಂಧ ಮತ್ತು ಕರ್ತವ್ಯ" ರಾಜ್ಯದ ಸ್ವರೂಪವನ್ನು ನಿರ್ಧರಿಸುವ ಮೂಲತತ್ವ, ಸಂವಿಧಾನವಿಲ್ಲದ ದೇಶ ಅಂದರೆ ಅದೊಂದು ಅರಾಜಕತೆಯ ಪ್ರಭುತ್ವ ಎಂದು ಅದಕ್ಕೆ ನೂರಾರು ಅರ್ಥವ್ಯಾಪ್ತಿಯನ್ನು ಕೊಟ್ಟಿದ್ದಾರೆ. "ಜನರಿಂದ ಜನರಿಗಾಗಿ ಜನರೇ ನಡೆಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ"– ಎಂದರು ಅಮೇರಿಕಾದ ಪ್ರಸಿದ್ಧ ಅಧ್ಯಕ್ಷ– ಮಾನವೀಯ ಹೋರಾಟಗಾರ ಅಬ್ರಹಾಂ ಲಿಂಕನ್.

ಪ್ರಜಾಪ್ರುಭುತ್ವವೆಂದರೆ ದೇಶದ ಸಮಸ್ಯೆ ಜನರು, ಆರ್ಥಿಕ ಸಾಮಾಜಿಕ ಅಸಮಾನತೆಯನ್ನು ಕ್ರಾಂತಿಕಾರಕವಾಗಿ ಯಾವುದೇ ಹಿಂಸಾತ್ಮಕ ಮಾರ್ಗವಿಲ್ಲದೆ ಕಾನೂನಿನ ಮೂಲಕ ಪರಿವರ್ತನೆ ಮಾಡುವ ಸರ್ಕಾರದ ಒಂದು ಪದ್ಧತಿ ಎಂದಿದ್ದಾರೆ.

–ಡಾ. ಬಿ.ಆರ್. ಅಂಬೇಡ್ಕರ್

ಸಂವಿಧಾನವು– "ಇಲ್ಲಿ ಎಲ್ಲರೂ ಮುಖ್ಯರು, ಇಲ್ಲಿ ಯಾರೂ ಮುಖ್ಯರಲ್ಲ"– ಎಂಬ ಸಮಾನತೆಯ ತತ್ವವನ್ನು ಪ್ರತಿಪಾದಿಸುತ್ತಾ ಜಗತ್ತಿನಲ್ಲಿಯೇ ಅತ್ಯುತ್ತಮ ಸಂವಿಧಾನವಾಗಿದೆ. ನಮ್ಮ ಸಂವಿಧಾನ 395 ಅನುಚ್ಛೇಧಗಳು, 8 ಅನುಸೂಚಿಗಳು, 8000 ಪುಟಗಳ ಚರ್ಚೆಗಳನ್ನೊಳಗೊಂಡ ಬೃಹತ್ ಗ್ರಂಥವಾಗಿದೆ. ಭಾರತದ ಸಂವಿಧಾನ ಮುಂದೆ, ಯಾವ ಸಂಸ್ಥೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಯಾವುದೂ ದೊಡ್ಡದಲ್ಲ. ಭಾರತದಲ್ಲಿ ಸಂವಿಧಾನವೇ ಪರಮೋಚ್ಛವಾಗಿದೆ. ಸಂವಿಧಾನ ಜನತಾ ಶಾಸನದ ಪ್ರಾತಿನಿಧಿಕ ಆಡಳಿತ ಸಂಸ್ಥೆಯೇ ಆಗಿರುವುದರಿಂದ ಇದು ಯಾರೊಬ್ಬರ ಸೂತ್ರದ ಗೊಂಬೆಯಲ್ಲ.

ಮುಂದುವರಿಯುವುದು...

ಕನಸುಗಳು ಬೇಕು, ಕಲ್ಪನೆಗಳೂ ಬೇಕು
ಆಗ ಬದುಕು ಒಂದು ಕಾಮನಬಿಲ್ಲು
ವಾಸ್ತವಿಕ ಅರಿವು–ಲೆಕ್ಕಾಚಾರವೂ ಬೇಕು
ಇವಿಲ್ಲದಿದ್ದರೆ ಬದುಕು ಬರೀ ಬಿದಿರಿನ ಬಿಲ್ಲು

ನಡೆ ನುಡಿಗಳಲ್ಲಿರಲಿ ವಿನಯ
ಆಸೆ ಬಯಕೆಗಳಿಗಿರಲಿ ಸಂಯಮ
ಕೆಲಸ ಕಾರ್ಯಗಳಲ್ಲಿರಲಿ ಶಿಸ್ತು ಶ್ರದ್ಧೆ
ಆಗ ಸಿಗುವುದು ಸುಖ–ನೆಮ್ಮದಿ

ತೃಪ್ತಿಯೇ ಶ್ರೀಮಂತಿಕೆ, ಅತೃಪ್ತಿಯೇ ಬಡತನ
ಸಾಕು ಎನ್ನುವವನೇ ಶ್ರೀಮಂತ
ಬೇಕು ಬೇಕು ಎನ್ನುವವನೇ ಬಡವ

– ಡಾ. ಸಿ.ಆರ್. ಚಂದ್ರಶೇಖರ್



ಕನ್ನಡ... ಕನ್ನಡಿಗ... ಕರ್ನಾಟಕ

ಪ್ರೊ. ಲೀಲಾ ವಾಸುದೇವ್

ಕರ್ನಾಟಕ ಏಕೀಕರಣವಾಗಿ 2020ನೇ ನವೆಂಬರ್ 1ನೆಯ ತಾರೀಖಿಗೆ ಅರವತ್ತನಾಲ್ಕು ವರ್ಷಗಳಾಗುತ್ತದೆ. ಕರ್ನಾಟಕದ ಏಕೀಕರಣ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮರಣಲೋಕವನ್ನೇ ತೆರೆದಿಡುತ್ತವೆ. ಈ ಸ್ತರದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಸಾಹಿತ್ಯ, ಸಂಸ್ಕೃತಿ, ಸಮಾಜ, ಶಿಕ್ಷಣ, ರಾಜಕಾರಣದ ಮೂಲಕ ಕನ್ನಡ ನಾಡು ನುಡಿ ಕಟ್ಟಿದ ಮಹಾನ್ ಚೇತನಗಳನ್ನು ಗಾಂಧಿ ಭವನ ಸ್ಮರಿಸುತ್ತದೆ.

ಸಾಹಿತ್ಯ ಪರಿಚಾರಕ ಡಾಕ್ಟರ್ ಗುಂಡ್ಲು ಪಂಡಿತ ರಾಜರತ್ನಂ (1909-1979)



ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ನಾಟಕಕಾರ, ಅಧ್ಯಾಪಕ, ಧಾರ್ಮಿಕ ಚಿಂತಕ, ಸಾಹಿತ್ಯ ಪರಿಚಾರಕ ರಾಜರತ್ನಂ ಅವರಾಗಿದ್ದಾರೆ. ಶತಮಾನ ಕಳೆದರೂ ಕನ್ನಡಿಗರ ಜನಮಾನಸದಲ್ಲಿ ಹಚ್ಚ ಹಸುರಾಗಿ ಉಳಿದಿರುವ ಕನ್ನಡರತ್ನ ಡಾ. ಜಿ.ಪಿ. ರಾಜರತ್ನಂ. ಡಿಸೆಂಬರ್ 5, 1909ರಲ್ಲಿ ಜನಿಸಿದ ಗುಂಡ್ಲು ಪಂಡಿತ ಅವರ ತಂದೆ ಜಿ.ಪಿ. ಗೋಪಾಲಕೃಷ್ಣ ಅಯ್ಯಂಗಾರ್, ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿದ್ದ ಇವರು ಮೇಷ್ಟ್ರು ಕಲಿಸಿದ ಜೀವನಪಾಠ, ದಾರಿದೀಪವಾಯಿತು ಎನ್ನುತ್ತಿದ್ದರು.

"ಕೆಲವಂ ಬಲ್ಲವರಿಂದ ಕಲಿತು ಕೆಲವಂ ಶಾಸ್ತ್ರಂಗಳಿಂ ಕೇಳುತ, ಕೆಲವಂ ಮಾಳ್ಪವರಿಂದ ಕಂಡು" ಎಂಬಂತೆ ಜೀವನಾನುಭವ ಶಾಲೆಯಲ್ಲಿ ಕಲಿತು ಮಾಗಿದ ವ್ಯಕ್ತಿಯಾದರು. ಎಂ.ಎ. ಪದವಿ ನಂತರ ತಂದೆಯ ಅನಾರೋಗ್ಯದಿಂದಾಗಿ ಮಕ್ಕಳಿಗೆ ಪಾಠ ಹೇಳಿಕೊಡಲು ಆರಂಭಿಸಿದರು. ಅಂದಿನ ಪಠ್ಯ ಪುಸ್ತಕದಲ್ಲಿದ್ದ ಪದ್ಯ "ಎಂಟು ಗೇಣಿನ ದೇಹ ರೋಗಗಳೆಂಟು ಕೋಟಿ" ನೋಡಿ ದಿಗ್‌ಭ್ರಮೆಗೊಂಡರು. ಮಕ್ಕಳ ಮನಸ್ಸಿಗೆ ತಕ್ಕ ಸಾಹಿತ್ಯ ಪರಿಚಯ ಮಾಡಬೇಕೆಂದು ಬಹಳ ಯೋಚಿಸಿ ಒಂದು ಸಂಜೆ "ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ'

ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?

ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.

(ಕಂದನಾ ಕಾವ್ಯ ಮಾಲೆ) ಪದ್ಯವನ್ನು ರಚಿಸಿದರು. ಹೀಗೆ ಶಿಶು ಸಾಹಿತ್ಯ ಅವರಿಂದ ಆರಂಭವಾಯಿತು. ಮೈಸೂರಿನಲ್ಲಿ ಉದ್ಯೋಗಾನ್ವೇಷಣೆಯಲ್ಲಿದ್ದಾಗ ಮೈಸೂರು ವಿಶ್ವವಿದ್ಯಾನಿಲಯದ ಡಾ. ಎಂ.ವಿ. ಗೋಪಾಲಸ್ವಾಮಿ ಅವರು ತಾವು ಸ್ಥಾಪಿಸಿದ್ದ ಶಿಶುವಿಹಾರದಲ್ಲಿ ಕೆಲಸಮಾಡಲು ತಿಳಿಸಿದರು. ಅಲ್ಲಿ ಒಂದು ವರ್ಷ ಕೆಲಸ ಮಾಡಿ ತದನಂತರ ಬೆಂಗಳೂರಿಗೆ ಬಂದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿದ್ದವನಹಳ್ಳಿ ಕೃಷ್ಣಶರ್ಮ ಅವರು ಮಲ್ಲೇಶ್ವರದಲ್ಲಿ ಸ್ಥಾಪಿಸಿರುವ 'ಗಾಂಧಿ ಸಾಹಿತ್ಯ ಸಂಘ'ದಲ್ಲಿ ಜಿ.ಪಿ. ರಾಜರತ್ನಂ ಅವರು ಪ್ರತಿ ಭಾನುವಾರ ಮಕ್ಕಳಿಗೆ ಕಥೆ ಹೇಳುವ ಪರಿಪಾಠ ಬೆಳಸಿಕೊಂಡರು. ಅದರೊಂದಿಗೆ ಮಕ್ಕಳಿಗೆ ಪದ್ಯಗಳನ್ನೂ ಹೇಳಿಕೊಡಲಾರಂಭಿಸಿದರು.

ನಂತರ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಅವರ ತರಗತಿ ಸದಾ ಕಿಕ್ಕಿರಿದು ತುಂಬಿರುತ್ತಿತ್ತು. ಅನೇಕ ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಗಳಿಗೆ ಚಕ್ಕರ್ ಹೊಡೆದು ಇವರ ಕನ್ನಡ ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಅವರ ಪಾಠದ, ನಡುವಿನ ಹಾಸ್ಯ ಚಟಾಕಿ ಮಕ್ಕಳನ್ನು ಆಕರ್ಷಿಸುತ್ತಿತ್ತು. 12 ವರ್ಷ ಸೆಂಟ್ರಲ್ ಕಾಲೇಜು, ಕರ್ನಾಟಕ ಸಂಘದ ಕೆಲಸ ಮಾಡಿ ಕನ್ನಡ ಸಾಹಿತ್ಯದ ಮೇರೆಯನ್ನು ವಿಸ್ತರಿಸಿದರು. ರಾಜರತ್ನಂ ತಮ್ಮ ಪುಸ್ತಕಗಳನ್ನು ಅವರೇ ಪ್ರಕಟಿಸುತ್ತಿದ್ದರು. ಅವರ ಮನೆ ವಿಳಾಸ ವಿದೇಹ, 17ನೇ ಅಡ್ಡರಸ್ತೆ, ಮಲ್ಲೇಶ್ವರಂ, 'ಶಾಕ್ಯ ಸಾಹಿತ್ಯ ಮಂಟಪ', ಪುಸ್ತಕಗಳನ್ನು ಚೀಲದಲ್ಲಿ ಹಾಕಿಕೊಂಡು ತಾನೇ ಹೊತ್ತುಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ಕನ್ನಡದ ಪರಿಚಾರಕ. ಅವರು 1932ರಲ್ಲಿ ರಚಿಸಿದ ಹಾಸ್ಯದ ಹೊದಿಕೆಯಲ್ಲಿ ವೀರಕರುಣ ರಸ ತುಂಬಿದ ರತ್ನನ ಪದಗಳು. 1950ರಲ್ಲಿ ಶೃಂಗಾರ ವೀರಸಸಗಳ ಪದ್ಯಗಳೂ ಆತ್ಮಕಥೆಗಳು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.

ಹರಟೆಗಳಲ್ಲಿ ವ್ಯಾಪಕವಾದ ಹಾಸ್ಯಸೃಷ್ಟಿ ಪ್ರಶಂಸನೀಯ. 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ವಿಚಾರ ರಶ್ಮಿ' ಒಂದು ಸಂಪುಟವಾಗಿ ಹೊರ ಬಂದಿದೆ. ಕಥೆ, ಕವನ, ರೂಪಕ, ನಾಟಕ, ವೈಚಾರಿಕತೆ, ಶಿಶು ಸಾಹಿತ್ಯ, ಜೈನ, ಬೌದ್ಧ ಸಾಹಿತ್ಯ ಮುಂತಾದ ಪ್ರಕಾರಗಳಿಂದ ಕನ್ನಡ ಸಾಹಿತ್ಯವನ್ನು ಅಗಾಧವಾಗಿ ವಿಸ್ತರಿಸಿದರು.

ಪ್ರಶಸ್ತಿ ಪುರಸ್ಕಾರಗಳು : 'ತಾರೆ' ಕವನಕ್ಕೆ ಬಿ.ಎಂ.ಶ್ರೀ ಚಿನ್ನದ ಪದಕ, 'ಚೀನಾ ದೇಶದ ಬೌದ್ಧ ಯಾತ್ರಿಕರು ಮತ್ತು 'ರತ್ನನ ಪದಗಳು ದೇವರಾಜ ಬಹದ್ದೂರ್ ಪಾರಿತೋಷಕ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾರ್ಕಳ ಮತ್ತು ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗಳು ಅರಸಿ ಬಂದಿದ್ದವು.

ಜಿ.ಪಿ. ರಾಜರತ್ನಂ ಅವರ ಕನ್ನಡಾಭಿಮಾನ, ಭಾಷಾ ಗೌರವ ಮತ್ತು ಪ್ರೀತಿ ಎಷ್ಟರ ಮಟ್ಟಿಗೆತ್ತೆಂಬುದು ಅವರ ರತ್ನನ ಪದಗಳ ಕವನ ಸಂಕಲನದಲ್ಲಿ ಅಭಿವ್ಯಕ್ತವಾಗಿವೆ.

"ಯೆಂಡ ಯಂಡ್ತಿ ಕನ್ನಡ್ ಪದಗೋಳ್
ಅಂದ್ರೆ ರತ್ನಂಗ್ ಪ್ರಾಣ!"
ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ
ತಕ್ಕೋ ಪದಗೋಳ್ ಬಾಣ!

"ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ನ ಮನಸನ್ ನೀ ಕಾಣೆ"
"ಪರ್ಪಂಚ್ ಇರೋ ತನಕ ಮುಂದೆ,
ಕನ್ನಡ ಪದಗೋಳ್ ನುಗ್ಲಿ"



ಬಿಪಿನ್ ಚಂದ್ರ ಪಾಲ್ (07.11.1858 – 20.05.1932)

ಭಾರತದ ಸ್ವಾತಂತ್ರ್ಯಕ್ಕಾಗಿ, ರಾಷ್ಟ್ರೀಯತೆಯ ಮನೋಭಾವವನ್ನು ಭಾರತೀಯರಲ್ಲಿ ಒಡಮೂಡಿಸಿ, ಹೋರಾಟಕ್ಕೆ ಸಜ್ಜುಗೊಳಿಸಿದ, ಗಾಂಧಿ ಪೂರ್ವ ಕಾಲದ ತ್ರಿರತ್ನಗಳು ಎಂದರೆ ಲಾಲ – ಬಾಲ – ಪಾಲರು (ಬಿಪಿನ್ ಚಂದ್ರ ಪಾಲ್.) ಬಿಪಿನ್ ಚಂದ್ರ ಪಾಲ್ ಅವರ ತಂದೆ (ಈಗಿನ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ) ಶ್ರೀಮಂತ ರಾಮಚಂದ್ರಪಾಲ್. ಇವರು ಉತ್ತಮ ಶಿಕ್ಷಕ, ಪತ್ರಕರ್ತ, ವಾಗ್ಮಿ, ಬರಹಗಾರ ಮತ್ತು ಗ್ರಂಥ ಪಾಲಕರಾಗಿ ಸೇವೆಸಲ್ಲಿಸಿದ್ದರು. ಪಾಲರು – ವಂದೇ ಮಾತರಂ ಪತ್ರಿಕೆ ಆರಂಭಿಸಿದ್ದರು. ಕಲ್ಕತ್ತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಚರ್ಚ್ ಮಿಷನ್ ಸೊಸೈಟಿ ಕಾಲೇಜ್‌ನಲ್ಲಿ ಕ್ರಾಂತಿಕಾರಿಯಾಗಿದ್ದ ಪಾಲ್‌ರ ಮೊದಲ ಪತ್ನಿ ನಿಧನದ ನಂತರ ವಿಧವೆಯೊಬ್ಬರನ್ನು ಮದುವೆಯಾದರು. ತದನಂತರ ಬ್ರಹ್ಮ ಸಮಾಜ ಸೇರಿದ್ದರು.

ಪಾಲರು ಕ್ರಾಂತಿಕಾರಿ ಚಿಂತನೆಗಳ ಪಿತಾಮಹ ಎಂದು ಹೆಸರಾಗಿದ್ದಾರೆ. 1887ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮದ್ರಾಸ್ ಅಧಿವೇಶನದಲ್ಲಿ, ಬಿಪಿನ್ ಚಂದ್ರ ಪಾಲ್ ಅವರು, 'ಶಸ್ತ್ರಾಸ್ತ್ರ ಕಾಯ್ದೆ'ಯನ್ನು ರದ್ದುಮಾಡಿ, ತಾರತಮ್ಯದ ಬಗ್ಗೆ ವಾದ ಮಂಡಿಸಿದ್ದರು. ಶ್ರೀ ಅರವಿಂದ ಘೋಷ್ ಮತ್ತು ಪಾಲ್ ಅವರು ಪೂರ್ಣ ಸ್ವರಾಜ್ಯ, ಸ್ವದೇಶಿ, ಬಹಿಷ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣದ ಆದರ್ಶಗಳ ಹೊಸ ರಾಷ್ಟ್ರೀಯ ಚಳುವಳಿಯಲ್ಲಿ ಗುರುತಿಸಲ್ಪಟ್ಟರು. ಬಡತನ ಮತ್ತು ನಿರುದ್ಯೋಗವನ್ನು ನಿವಾರಿಸಲು ಸ್ವದೇಶಿ ಉತ್ಪನ್ನ ಬಳಕೆ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರವನ್ನು ಪ್ರೋತ್ಸಾಹಿಸಿದರು. ಜಾತಿ ಪದ್ಧತಿಯನ್ನು ವಿರೋಧಿಸಿ ವಿಧವಾ ವಿವಾಹವನ್ನು ಪ್ರತಿಪಾದಿಸಿದರು. ವಾರದಲ್ಲಿ 48 ಗಂಟೆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ ಅವರು, ಕಾರ್ಮಿಕರ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿದರು. ಪಾಲ್ ಅವರು ಬಂಗಾಳದ ಪಬ್ಲಿಕ್ ಒಪೀನಿಯನ್, ದಿ ಟ್ರಿಬ್ಯೂನ್ ಮತ್ತು ನ್ಯೂ ಇಂಡಿಯಾದಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. ಚೀನಾ ಮತ್ತು ಇತರ ಭೌಗೋಳಿಕ ರಾಜಕೀಯ ಸನ್ನಿವೇಶಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಪಾಲ್ ಅವರು "ನಮ್ಮ ನಿಜವಾದ ಅಪಾಯ" ಎಂಬ ಶೀರ್ಷಿಕೆಯಲ್ಲಿ ಭಾರತದ ಭವಿಷ್ಯದ ಅಪಾಯ ಎಲ್ಲಿಂದ ಬರುತ್ತದೆ ಎಂದು ಬರೆದರು.

ಸಂಗ್ರಹ : ಅಖಿಲಾ ವಿದ್ಯಾಸಂದ್ರ, ವಕೀಲರು ಮತ್ತು ಲೇಖಕರು

ಕೈಲಾಸಂ ಮೇಲೆ ಶಿವರಾಂ ಕೋಪಗೊಂಡದ್ದೇಕೆ?

– ಪ್ರೊ. ಎಂ.ಎಸ್. ಸುಂದರ್‌ರಾಜ್, ಶಿವಮೊಗ್ಗ

ಕನ್ನಡದ ನಗೆಯ ಮಾಸಪತ್ರಿಕೆ 'ಕೊರವಂಜಿ' ಖ್ಯಾತಿ ಡಾ. ಶಿವರಾಂ 'ರಾಶಿ' ಎಂದೇ ಪ್ರಸಿದ್ದರು, ಮೆಡಿಕಲ್ ಕಾಲೇಜಿನಲ್ಲಿ ಓದುವಾಗ ಒಮ್ಮೆ ಹಳೆಯ 'ಪಂಚ್' ಪತ್ರಿಕೆಗಳನ್ನು ಹರಾಜು ಹಾಕಲಾಯಿತು. ಶಿವರಾಂ ಮೂರು ರೂಪಾಯಿಗಳಿಗೆ ಕೂಗಿದರು. ಆದರೆ ಪ್ರಿನ್ಸಿಪಾಲರು ಅದನ್ನು ನಾಲ್ಕು ರೂಪಾಯಿಗೆ ಕೊಂಡು ಅವುಗಳನ್ನು ಶಿವರಾಂ ಅವರಿಗೆ ಉಡುಗೊರೆಯಾಗಿ ನೀಡಿದರು. ಇದು ಕೊರವಂಜಿಯ ಉದಯಕ್ಕೆ ಕಾರಣವಾಯಿತು. ಅವರ ವಿದ್ಯಾಭ್ಯಾಸ ಮನೆ ವಾತಾವರಣ ಅಷ್ಟೇನೂ ಚೆನ್ನಾಗಿರಲಿಲ್ಲ. ಜವಾಬ್ದಾರಿ ಇಲ್ಲದ ತಂದೆ, ತಬ್ಬಲಿಗಳಂತಿದ್ದ ತಮ್ಮ ತಂಗಿಯರು, ಇದರ ನಡುವೆ ಶಿವರಾಂ ಅವರ ವೈದ್ಯಕೀಯ ಶಿಕ್ಷಣ. ನಂತರ ವಿವಾಹವಾದರೂ ತವರಿನಲ್ಲೇ ಉಳಿದ ಪತ್ನಿ, ಬಡತನದಿಂದಾಗಿ ಫೀಸು ಕಟ್ಟಲೂ ಪರದಾಟ, ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲು ಸಾಧ್ಯವಾಗದೆ ಒದ್ದಾಡುವಂತಾಯಿತು. ಆಗ ಶಿವರಾಂ ಓದು ನಿಲ್ಲಿಸಿ, ಕೆಲಸದ ಬೇಟೆಗೆ ತೊಡಗಿದರು. ಆಗ ಭವನಾನಿ ಎಂಬ ಚಿತ್ರ ನಿರ್ಮಾಪಕರು 'ಮೃಚ್ಛಕಟಿಕ' ಆಧಾರಿತ ಸಿನಿಮಾ ತಯಾರಿಸುತ್ತಿದ್ದರು. ಅದಕ್ಕಾಗಿ ನಟನಟಿಯರ ಆಯ್ಕೆ ನಡೆದಿತ್ತು. ಆ ಚಿತ್ರದಲ್ಲಿ ಕೈಲಾಸಂ ಅವರದು ಶಕಾರನ ಪಾತ್ರ. ಶಿವರಾಂ ಅವರು ಭವನಾನಿ ಅವರನ್ನು ಕಂಡು ತಮಗೂ ಒಂದು ಪಾತ್ರ ನೀಡಬೇಕೆಂದು ದುಂಬಾಲು ಬಿದ್ದರು. ಕೊನೆಗೆ ತಿಂಗಳಿಗೆ ಎಪ್ಪತ್ತೈದು ರುಪಾಯಿ ವೇತನದ ಮೇಲೆ ಶಿವರಾಂ ಅವರನ್ನು ಒಂದು ಪಾತ್ರ ನಿರ್ವಹಿಸಲು ನೇಮಿಸಿಕೊಂಡರು. ಶಿವರಾಂ ಅವರ ಪರಿಚಯವಿದ್ದ ಕೈಲಾಸಂ ಅವರಿಗೆ ಇದು ಸರಿಕಾಣಲಿಲ್ಲ. ವೈದ್ಯಕೀಯ ಶಿಕ್ಷಣ ಮುಂದುವರೆಸದೆ ಸಿನಿಮಾದಲ್ಲಿ ನಟಿಸಲು ಬಂದ ಅವರ ನಿರ್ಧಾರವನ್ನು ಕೈಲಾಸಂ ಬಲವಾಗಿ ವಿರೋಧಿಸಿದರು. ಕೂಡಲೇ ಅವರು ಭವನಾನಿಯವರ ಬಳಿ ತೆರಳಿ, ಶಿವರಾಂ ಅವರ ನೇಮಕವನ್ನು ರದ್ದು ಮಾಡದಿದ್ದರೆ ತಾವು ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಖಡಾಖಂಡಿತವಾಗಿ ನುಡಿದರು. ಯಾವುದೇ ಕಾರಣಕ್ಕೂ ಕೈಲಾಸಂ ಅವರನ್ನು ಕಳೆದುಕೊಳ್ಳಲು ಇಷ್ಟಪಡದ ಭವನಾನಿ ಶಿವರಾಂ ಅವರನ್ನು ಕರೆದು ಅವರಿಗೆ ಹೊರಡಲು ತಿಳಿಸಿದರು. ಅಲ್ಲದೆ ಈ ನಿರ್ಧಾರ ಕೈಗೊಳ್ಳಲು ಕೈಲಾಸಂ ಅವರೇ ಕಾರಣ ಎನ್ನುವುದನ್ನು ತಿಳಿಸಿದರು. ಇದರಿಂದ ಅಸಮಾಧಾನಗೊಂಡ ಶಿವರಾಂ, ಕೈಲಾಸಂ ಬಳಿ ತೆರಳಿ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಅದಕ್ಕೆ ಕೈಲಾಸಂ ನಸುನಕ್ಕು ಹೇಳಿದರು. ನೀನೆಂಥಾ ಮೂರ್ಖ? ವೈದ್ಯನಾಗು, ರೋಗಿಗಳ ಸೇವೆ ಮಾಡು, ಚೆನ್ನಾಗಿ ಬದುಕು, ಭದ್ರತೆಯ ಜೀವನ ನಿನ್ನದಾಗುತ್ತದೆ. ಅದನ್ನು ಬಿಟ್ಟು ಸಿನಿಮಾದ ಅಪಾಯ ಮಾರ್ಗಗಳನ್ನು ಹಿಡಿಯುತ್ತೀಯಾ? ಎಂದು ಬೈದು ಬುದ್ಧಿ ಹೇಳಿದರು. ಕೈಲಾಸಂ ಮಾತುಗಳು ರಾಶಿ ಮೇಲೆ ಅಗಾಧ ಪರಿಣಾಮ ಬೀರಿತು. ಇದರಿಂದಾದ ಲಾಭವೆಂದರೆ, ಕನ್ನಡಕ್ಕೊಬ್ಬ ಒಳ್ಳೆಯ ಬರಹಗಾರ, ನಾಡಿಗೆ ಒಬ್ಬ ಸಮರ್ಥ ವೈದ್ಯನೂ ಸಿಕ್ಕಂತಾಯಿತು.

ಸಂಗ್ರಹ : ಲೀಲಾ ವಾಸುದೇವ್, ಸೌಜನ್ಯ : ಕನ್ನಡ ಪ್ರಭ – ದಿ. 23.01.2013



ಹೆಮ್ಮೆಯ ಕನ್ನಡಿಗ : ಡಾ. ಎಂ. ಶಿವರಾಂ (10.11.1905 – 13.01.1984)

– ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ)

ಕನ್ನಡ ನಾಡು ನುಡಿಯನ್ನು ವಿಶ್ವವಿಖ್ಯಾತಗೊಳಿಸಿದ ದಿಗ್ಗಜರುಗಳ ಕಿರು ಪರಿಚಯವೇ ಈ ಅಂಕಣ

"ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ನಕ್ಕು ನಗಿಸುವುದು ಅತಿಶಯದ ಧರ್ಮ" ಎಂಬ ವಚನಕ್ಕೆ ಅನ್ವರ್ಥನಾಮವೇ ರಾಶಿ ಅವರಾಗಿದ್ದಾರೆ. ಕನ್ನಡ ಸಾಹಿತ್ಯದ ಹಾಸ್ಯ ಪ್ರಕಾರಕ್ಕೆ ಘನತೆಯನ್ನು ತಂದು, 'ಹಾಸ್ಯವೆಂದರೆ ಹೀಗಿರಬೇಕು' ಎಂಬ ಹೊಸ ಪರಿಕ್ರಮವನ್ನು ಡಾ. ಎಂ. ಶಿವರಾಂ ಅವರು ಹಾಕಿಕೊಟ್ಟಿದ್ದಾರೆ. ಸಾಹಿತ್ಯ, ಮನಃಶಾಸ್ತ್ರ, ತತ್ವಜ್ಞಾನ ಮತ್ತು ಸಮಾಜ ಸೇವೆಗಳನ್ನು ಒಗ್ಗೂಡಿಸಿ ಸೃಷ್ಟಿಸಿದ ಮೂರ್ತ ಶಿಲ್ಪದಂತಿರುವವರೇ ರಾಶಿ ಅವರಾಗಿದ್ದಾರೆ. ಕನ್ನಡ ಸಾಹಿತ್ಯದ ಕಥೆ, ಕಾದಂಬರಿ, ಕವನ, ಐತಿಹಾಸಿಕ ಜೀವನ ಚಿತ್ರಣ, ವಿಜ್ಞಾನ – ಮನೋ ವಿಜ್ಞಾನ, ಆರೋಗ್ಯ – ಅಡುಗೆ ವಿಭಾಗದ ಸವಿಸ್ತಾರ ಹರವಿನಲ್ಲಿ ಸುಮಾರು 40ಕ್ಕೂ ಮಿಕ್ಕಿ ಕೃತಿ ರಚನೆ ಮಾಡಿದ್ದಾರೆ. 'ಕೊರವಂಜಿ' ಹಾಸ್ಯ ಸಂಚಿಕೆ ಇವುಗಳೆಲ್ಲದರ ಕಿರೀಟದಂತಿದೆ. ಕನ್ನಡಿಗರಿಗೆ ಹಾಸ್ಯದ ರಸಪಾಕವನ್ನು ಸುಮಾರು 35ವರ್ಷಗಳ ವರೆಗೆ ಕೊರವಂಜಿ ಮಾಸ ಪತ್ರಿಕೆ ಮೂಲಕ ಉಣಬಡಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ರಾಶಿ ಅವರು ಬೆಂಗಳೂರಿನ ಬಳೇಪೇಟೆಯಲ್ಲಿ ಆಸ್ಪತ್ರೆ ಆರಂಭಿಸಿ ಜನಪ್ರಿಯ ಡಾಕ್ಟರಾಗಿದ್ದರು, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಮತ್ತು ಇಂಗ್ಲೀಷ್ ವೈದ್ಯ ಪದ್ಧತಿಯನ್ನು ಪ್ರಮಾಣಾಧಾರಿತವಾಗಿ ಸಮ್ಮಿಶ್ರಗೊಳಿಸಿ, ಬಳಸಿದ ಕೀರ್ತಿ ಇವರಿಗೆ ಸಲ್ಲುತ್ತವೆ. ಬಂದ ರೋಗಿಗಳು, ನಗುನಗುತ್ತ ಆಸ್ಪತ್ರೆಯಿಂದ ಹೊರಹೋಗುವಂತೆ ಮಾಡುವ ಕಲೆಗಾರಿಕೆಯಲ್ಲಿ ಸಿದ್ಧಹಸ್ತರು. ಅವರ ಹಾಸ್ಯದ ಒಂದೆರಡು ಚಟಾಕಿಗಳು– "ರವಿ ಕಾಣದ್ದನ್ನು ಕವಿ ಕಂಡಿರಬಹುದು; ಕವಿ ಕಾಣದ್ದನ್ನು ಎಕ್ಸ್‌ರೇಯಲ್ಲಿ ಕಾಣಬಹುದು", "ಒಂದೇ ಪುಸ್ತಕದಿಂದ ಕದ್ದರೆ ಚೌರ್ಯ ಎನಿಸಿಕೊಳ್ಳುತ್ತೆ; ಹತ್ತಾರು ಪುಸ್ತಕಗಳಿಂದ ಕದ್ದರೆ ವಿಮರ್ಶೆ ಅನಿಸಿಕೊಳ್ಳುತ್ತೆ", "ವಿನಾಶಕಾಲೇ ವಿಪರೀತ ಸಿದ್ಧಿ",

"ಕಾಳಿದಾಸನ ಥರಹಾನೇ
ವರ್ಣಿಸಿದೆ ಹೆಣ್ಣನ್ನು,
ಉಗಿದರು ನನ್ನ,
ನವ್ಯ ಅಂತ ಹೊಗಳಿದರವನ
ದಿವ್ಯ ಅಂತ",

" ಹಾಸ್ಯ ಚುಚ್ಚಬೇಕು; ರಕ್ತ ಬರಿಸಬಾರದು"– ಎಂಬುದೇ ಅವರ ವ್ಯಂಗ್ಯ – ವಿಡಂಬನೆಗಳ ಮೂಲ ಉದ್ದೇಶ. ಸಮಾಜದ ಓರೆಕೋರೆಗಳನ್ನು, ನಗೆಹೊನಲಿನಿಂದ ತಿದ್ದುವ ಕಾಯಕ ಮಾಡಿಹೋಗಿದ್ದಾರೆ.

ಇದರೊಂದಿಗೆ ವಾಣಿವಿಲಾಸ ಆಸ್ಪತ್ರೆಯ ಕಟ್ಟಡಕ್ಕಾಗಿ ಧನ ಸಂಗ್ರಹಣೆ ಮಾಡಲು, ಟಿ.ಪಿ. ಕೈಲಾಸಂ ಅವರ ಸಮ್ಮತಿಯಿಂದ 'ಹೋಂರೂಲ್' ನಾಟಕವನ್ನಾಡಿಸಿದರು. ಕನ್ನಡ ನಾಡಿನ ಮಕ್ಕಳು ವೈದ್ಯರಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ, ಹಲವರ ನೆರವನ್ನೂ ಪಡೆದು ಬೆಂಗಳೂರು ಮೆಡಿಕಲ್ ಕಾಲೇಜು ಆರಂಭಿಸಿದರು. ಸೇಂಟ್ ಮಾರ್ಥಾಸ್‌ನಲ್ಲಿ ಇಎನ್‌ಟಿ ವಿಭಾಗದಲ್ಲಿ ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದರು.



'ಇಂಡಿಯನ್ ಆಕ್ಸಿಜನ್ ಕಂಪನಿ, ಆಕ್ಯುಪ್ರೆಶರ್ ಥೆರಪಿ, ಕ್ಯಾನ್ಸರ್ ಸೊಸೈಟಿಗಳಿಗೆ ನಿರ್ದೇಶನ ನೀಡಿದರು. ಸಾವಿರಾರು ಅಂಕಣ ಬರಹ, ವೈದ್ಯಕೀಯ ಸಲಹೆಗಳನ್ನು ದೈನಂದಿನ ಪತ್ರಿಕೆಗಳಲ್ಲಿ ಬರೆದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಅರಸಿ ಬಂದಿದ್ದವು. ಇವರು 1978ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, 1976ರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿದ್ದರು.



ವಿಶ್ವ ಮಾನವ ಹಕ್ಕುಗಳು

– ಡಾ. ವೂಡೇ ಪಿ. ಕೃಷ್ಣ

30 ವಿಧಿಗಳು

ವಿಶ್ವ ಸಂಸ್ಥೆ ಡಿಸೆಂಬರ್ 10, 1948ರಲ್ಲಿ ಮಾನವ ಹಕ್ಕುಗಳ ಜಾಗತಿಕ ಘೋಷಣೆ ಹೊರಡಿಸಿ, ಸದಸ್ಯ ರಾಷ್ಟ್ರಗಳು ಅದರ ಪಾಲನೆ ಬಗ್ಗೆ ನಿರ್ದೇಶನ ನೀಡಿದೆ. ಭಾರತ 1984ರಲ್ಲಿ ಮಾನವ ಹಕ್ಕುಗಳು ಅಂಗೀಕರಿಸಿತು. 1993ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸಂವಿಧಾನದಲ್ಲಿಯೂ ಇದನ್ನು ಅಳವಡಿಸಿಕೊಳ್ಳಲಾಗಿದೆ. ಈ ವರ್ಷದ ಡಿಸೆಂಬರ್ 10 ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಗಿದೆ. ವಿಶ್ವಮಾನವ ಹಕ್ಕುಗಳು ಹೀಗಿವೆ.

ಅನುಚ್ಛೇಧ – 1 : ಎಲ್ಲಾ ಮಾನವರು ಜನ್ಮತಃ ಸ್ವತಂತ್ರರು ಮತ್ತು ಸಮಾನ ಹಕ್ಕು ಮತ್ತು ಘನತೆಯನ್ನು ಹೊಂದಿದವರಾಗಿದ್ದಾರೆ. ವಿಶ್ವದ ಮಾನವರೆಲ್ಲರೂ ಸಹೋದರರಂತೆ ವರ್ತಿಸಬೇಕು.

ಅನುಚ್ಛೇಧ – 2 : ಕುಲ, ವರ್ಣ, ಭಾಷೆ, ಧರ್ಮ, ಹುಟ್ಟು ಪ್ರಾದೇಶಿಕತೆ, ಯಾವ ತಾರತಮ್ಯವಿಲ್ಲದೆ ಪ್ರತಿಯೊಬ್ಬರು ಎಲ್ಲಾ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಹಕ್ಕುಳ್ಳವರಾಗಿದ್ದಾರೆ.

ಅನುಚ್ಛೇಧ – 3 : ಬದುಕುವ ಸ್ವಾತಂತ್ರ್ಯ ವ್ಯಕ್ತಿಯ ಭದ್ರತೆ ಹಕ್ಕನ್ನು ಹೊಂದಿರುವರು.

ಅನುಚ್ಛೇಧ – 4 : ಗುಲಾಮಗಿರಿ/ಪರಾಧೀನತೆ ನಿಷೇಧ

ಅನುಚ್ಛೇಧ – 5 : ಚಿತ್ರಹಿಂಸೆ, ಕ್ರೂರ, ಅಮಾನವೀಯ, ಕೀಳಾಗಿ ನಡೆಸುವುದು ಸಲ್ಲದು, ಹಾಗದಲ್ಲಿ ಶಿಕ್ಷೆ.

ಅನುಚ್ಛೇಧ – 6, 7 : ಕಾನೂನಿನ ಮುಂದೆ ಎಲ್ಲರೂ ಸಮಾನರು.

ಅನುಚ್ಛೇಧ – 8 : ಮೂಲಭೂತ ಹಕ್ಕು, ಉಲ್ಲಂಘನೆಗೆ ಸಕ್ಷಮ ರಾಷ್ಟ್ರೀಯ ನ್ಯಾಯ ಮಂಡಳಿಯಲ್ಲಿ ಮಂಡನೆ/ ತೀರ್ಮಾನ.

ಅನುಚ್ಛೇಧ – 9 : ಸ್ವೇಚ್ಛಾಚಾರದಿಂದ ಬಂಧನ ಸಲ್ಲದು.

ಅನುಚ್ಛೇಧ – 10 : ನ್ಯಾಯೋಚಿತ ವಿಚಾರಣೆಯ ಹಕ್ಕು.

ಅನುಚ್ಛೇಧ – 11 : ಅಪರಾಧಿ, ಅಪರಾಧ ಸಾಭೀತಾಗುವವರೆಗೂ ನಿರಪರಾಧಿಯೆಂದೇ ಪರಿಗಣಿಸಲ್ಪಡುವನು. ಅಪರಾಧಕ್ಕೆ ತಕ್ಕಂಥ ದಂಡನೆ.

ಅನುಚ್ಛೇಧ – 12 : ರಾಷ್ಟ್ರ / ರಾಜ್ಯದೊಳಗೆ ಸ್ವತಂತ್ರವಾಗಿ ಸಂಚರಿಸುವ, ವಾಸಿಸುವ ಹಕ್ಕು.

ಅನುಚ್ಛೇಧ – 13 : ಸ್ವದೇಶದಲ್ಲಿನ ಕಿರುಕುಳಕ್ಕೆ ವಿರುದ್ಧ ಇತರೆ ರಾಷ್ಟ್ರದ ಆಶ್ರಯ ಕೋರಲು ಹಕ್ಕುಳ್ಳವನಾಗಿರುತ್ತಾನೆ.

ಅನುಚ್ಛೇಧ – 14 : ಖಾಸಗಿ ಬದುಕಿನಲ್ಲಿ ಅವಹೇಳನ, ಹಸ್ತಕ್ಷೇಪದ ವಿರುದ್ಧ ರಕ್ಷಣೆ.

ಅನುಚ್ಛೇಧ – 15 : ರಾಷ್ಟ್ರೀಯತೆ ಹೊಂದುವ ಹಕ್ಕು

ಅನುಚ್ಛೇಧ – 16 : ಎಲ್ಲರೂ, ರಾಷ್ಟ್ರೀಯತೆ, ಧರ್ಮ, ವಿವಾಹ ಕುಟುಂಬ ಹೊಂದುವ ಹಕ್ಕು, ಕುಟುಂಬ–ಸಮಾಜ ಮತ್ತು ರಾಜ್ಯದಿಂದ ರಕ್ಷಣೆ ಪಡೆಯುವ ಹಕ್ಕು ಹೊಂದಿರುವರು.

ಅನುಚ್ಛೇಧ – 17 : ಆಸ್ತಿ ಹಕ್ಕು

ಅನುಚ್ಛೇಧ – 18 : ಧಾರ್ಮಿಕ ಹಕ್ಕು / ಮತಾಂತರದ ಹಕ್ಕು.

ಅನುಚ್ಛೇಧ – 19 : ಅಭಿಪ್ರಾಯ ಸ್ವಾತಂತ್ರ್ಯ, ಮಾಹಿತಿ ಹಕ್ಕು.

ಅನುಚ್ಛೇಧ – : 20 : ಸಂಘ, ಸಂಸ್ಥೆ ಕಟ್ಟುವ ಹಕ್ಕು

ಅನುಚ್ಛೇಧ – 21 : ಸರ್ಕಾರದಲ್ಲಿ ಪಾಲ್ಗೊಳ್ಳುವ ಹಕ್ಕು, ಸಾರ್ವಜನಿಕ/ಸರ್ಕಾರಿ ಸೇವೆ ಹಕ್ಕು.

ಅನುಚ್ಛೇಧ – 22 : ಸಾಮಾಜಿಕ ಭದ್ರತೆಯಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಕ್ಕು.

ಅನುಚ್ಛೇಧ – 23 : ಉದ್ಯೋಗದ ಆಯ್ಕೆಯ ಹಕ್ಕು – ನಿರುದ್ಯೋಗದ ವಿರುದ್ಧ ರಕ್ಷಣೆ, ಸಮಾನ ಕೆಲಸಕ್ಕೆ ಸಮಾನ ವೇತನ.

ಅನುಚ್ಛೇಧ – 24 : ವೇತನ, ರಜೆ, ವಿಶ್ರಾಂತಿ ಪಡೆಯುವ ಹಕ್ಕು.

ಅನುಚ್ಛೇಧ – 25 : ಆಹಾರ, ಬಟ್ಟೆ ವಸತಿ, ವೈದ್ಯಕೀಯ ರಕ್ಷಣೆ ಮತ್ತು ವಿವಾಹೇತರ ಸಂಬಂಧ, ಮಕ್ಕಳಿಗೂ ರಕ್ಷಣೆಯ ಹಕ್ಕು.

ಅನುಚ್ಛೇಧ – 26 : ಶಿಕ್ಷಣ ಹಕ್ಕು, ಉಚಿತ ಕಡ್ಡಾಯ ಗುಣಮಟ್ಟದ ಶಿಕ್ಷಣ.

ಅನುಚ್ಛೇಧ – 27 : ಪ್ರತಿಯೊಬ್ಬರ ಸಮಾನ – ಮುಕ್ತ ಭಾಗವಹಿಸುವಿಕೆ, ವೈಜ್ಞಾನಿಕ ಮುನ್ನಡೆ, ಸೌಲಭ್ಯ ಹಂಚಿಕೊಳ್ಳುವ ಹಕ್ಕನ್ನು ಮತ್ತು ಬರಹ – ಲೇಖನ – ಪ್ರಕಟಣೆಯ ಹಕ್ಕು.

ಅನುಚ್ಛೇಧ – 28 : ಪ್ರತಿಯೊಬ್ಬರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಕಟ್ಟಳೆಗೆ ಹಕ್ಕುಳ್ಳವರು.

ಅನುಚ್ಛೇಧ – 29 : ಸ್ವಾತಂತ್ರ್ಯ ಚಲಾಯಿಸುವಾಗ, ಇತರರ ಹಕ್ಕು, ಸ್ವಾತಂತ್ರ್ಯಗಳಿಗೆ ಮುಕ್ತ ಮಾನ್ಯತೆ, ಗೌರವ, ನೈತಿಕತೆ, ಸಾರ್ವಜನಿಕ ಕಲ್ಯಾಣ, ಕಾನೂನಿನ ಮಿತಿಯೊಳಗೆ ಪಾಲಿಸುವುದು ಮತ್ತು ವಿಶ್ವಸಂಸ್ಥೆಯ ಉದ್ದೇಶ ಮತ್ತು ಮೂಲತತ್ವಗಳಿಗೆ ಅನುಗುಣವಾಗಿ ಚಲಾಯಿಸತಕ್ಕದ್ದು.

ಅನುಚ್ಛೇಧ – 30 : ಈ ಎಲ್ಲಾ ಹಕ್ಕುಗಳು, ಸ್ವಾತಂತ್ರ್ಯಗಳು ಯಾವುದೇ ಸಮುದಾಯಕ್ಕೆ ಸೀಮಿತವಾಗಿದೆ ಎಂದು ಪರಿಭಾವಿಸುವುದಲ್ಲ.



ಕಸ್ತೂರ್‌ಬಾ ಗಾಂಧಿ

ಮಿಸ್ ಹೆಲಿಮನ್ – ಸರಳಾದೇವಿ

ಕರ್ನಾಟಕ ಸರ್ವೋದಯ ಸಾಹಿತ್ಯ ಸಮಿತಿಯು ಹಿಂದಿಯಲ್ಲಿ ಪ್ರಕಟಿಸಿದ ಕಸ್ತೂರ್‌ಬಾ ಕೃತಿಯನ್ನು ಹೊದಿಕೆ ಮಾಸ್ತರರಿಂದ ಕನ್ನಡಕ್ಕೆ ಅನುವಾದ ಮಾಡಿಸಿ ಅಂದಿನ ಅಧ್ಯಕ್ಷರಾದ ಕೆ.ಎಸ್. ನಾರಾಯಣಸ್ವಾಮಿ ಅವರು 1974ರಲ್ಲಿ ಪ್ರಕಟಿಸಿದ ಕಸ್ತೂರ್‌ಬಾ ಗಾಮಧಿ ಕೃತಿಯ ಭಾಗ ನಿಯಮಿತವಾಗಿ ಬರಲಿದೆ.

ಪ್ರತಿಯೊಂದು ದೇಶದ ಸಂಸ್ಕೃತಿಯು ಆಯಾದೇಶದ ಹೆಣ್ಣು ಮಕ್ಕಳಿಂದಲೇ ಸಂರಕ್ಷಿಸಲ್ಪಡುತ್ತದೆ. ಎಂಬುದಾಗಿ ಇಡೀ ಜಗತ್ತಿನ ತಿಳುವಳಿಕೆ ಇರುತ್ತದೆ. ಮಕ್ಕಳ ಜೀವನದ ಆರಂಭದ 3–4 ವರ್ಷಗಳಲ್ಲಿ ಅವರಲ್ಲಿ ಮೈಯುಂಡ ವೃತ್ತಿಗಳೇ ಅವರ ಇಡೀ ಜೀವನದ ಪಡಿಯಚ್ಚಿನ ತಳಪಾಯವಾಗಿಬಿಡುತ್ತವೆ. ಮುಂದೆ ಅವುಗಳನ್ನು ಬದಲಿಸುವುದು ತುಂಬಾ ಕಠಿಣವಾಗುತ್ತದೆ. "ಯಾವುದೇ ಮಗವನ್ನು ಆರಂಭದ 7 ವರ್ಷ ನನಗೆ ಒಪ್ಪಿಸಿರಿ. ಮುಂದೆ ಅದರ ಇಡೀ ಜೀವಮಾನದಲ್ಲಿ ಅದರೊಡನೆ ಬೇಕಾದಂತೆ ವರ್ತಿಸಿರಿ" ಎಂದು ಮಾರ್ಗರೇಟ್ ಮೆಕ್‌ಮಿಲನ್ ಎಂಬ ವಿಲಾಯತಿಯ ಬಾಲಶಿಕ್ಷಕಿ ಹೇಳಿದ್ದಾಳೆ. ಇದರ ಮೇಲಿಂದ ಸಮಾಜದಲ್ಲಿಯ ಸಂಸ್ಕಾರಗಳ ಪಡಿಯಚ್ಚನ್ನು ತಯಾರಿಸುವ ಕೆಲಸದಲ್ಲಿ ಭಗಿನಿಯರ ಪಾತ್ರವು ಎಷ್ಟೊಂದು ಮಹತ್ವಪೂರ್ಣವಾದದ್ದಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಭಾರತದ ಭಗಿನಿಯರು ಯಾವಾಗಲೂ ಸೇವಾಮಯರು, ಭಕ್ತಿ ಪ್ರಧಾನರು. ವೇದ, ಪುರಾಣಗಳ ಕಾಲದಲ್ಲಿ ಅವರು ವಿದುಷಿಯರೂ ಜ್ಞಾನಿಗಳೂ ಸಹ ಆಗಿದ್ದರು. ಅವರಿಗೆ 'ಗುರು' ಪದವಿಯು ಸಹ ದೊರೆತಿತ್ತು. ಅದರಿಂದಾಗಿಯೇ ಯಾವಾಗಲೂ ಭಾರತದ ಸಾರ್ವಜನಿಕ ಜೀವನದ ಒಲವು ಆಧ್ಯಾತ್ಮಿಕ ಮೌಲ್ಯಗಳ ಕಡೆಗೇ ವಾಲುತ್ತಾ ಬಂದಿದೆ. ಕಾಲಾಂತರದಲ್ಲಿ ಅನೇಕ ಅನಾವಶ್ಯಕ ರೂಢಿಗಳು ನಿರ್ಮಾಣವಾದವು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜೀವನದಲ್ಲಿ ಪರಿವರ್ತನವೂ ಆಗುತ್ತಿರಲಿಲ್ಲ. ಉತ್ತರ ಭಾರತದಲ್ಲಿ 'ಪರದಾ ಪದ್ಧತಿಯಿಂದಾಗಿ ಒಂದು ಸಂಕುಚಿತ ವಾತಾವರಣ ನಿರ್ಮಾಣವಾಯಿತು.



ಮಾನ್ಯತೆಗಳು ಬದಲಾದವು ಮನೆಯ ಮಹಿಳೆಯರ ಇಂದಿನ ಅಬಲೆಯರ ಕಾರ್ಯಕ್ಷೇತ್ರವೆಂದು ತಿಳಿಯಲ್ಪಡುತ್ತಿತ್ತು. ಸಮಾಜವು ಪುರುಷರದೇ ಕಾರ್ಯಕ್ಷೇತ್ರವೆಂದಾಯಿತು. ಸ್ತ್ರೀಯರಿಗೆ ಬ್ರಹ್ಮ ವಿದ್ಯೆಯ ಹಾಗೂ ಬ್ರಹ್ಮಚಾರಿಣೀ ಜೀವನದ ಅಧಿಕಾರ ಉಳಿಯಲಿಲ್ಲ. ಇಷ್ಟಿದ್ದರೂ ಬಾಲ್ಯದಲ್ಲಿ ತಾಯಂದಿರ ಪ್ರಭಾವದಿಂದಾಗಿ ಮಕ್ಕಳ ಚಾರಿತ್ರ್ಯವು ಸರಿಯಾದ ರೀತಿಯಲ್ಲಿಯೇ ರೂಪುಗೊಳ್ಳುತ್ತಿತ್ತು.

ಆದರೆ ಭಗಿನಿಯರು ಹೃದಯಪ್ರಧಾನರೂ, ಭಾವನಾ ಪ್ರಧಾನರೂ ಇರುತ್ತಾರೆ. ಆದ್ದರಿಂದ ಆ ಪರಿಮಿತ ಕ್ಷೇತ್ರದಲ್ಲಿ ಅವರ ಬುದ್ಧಿಯು ಪರಿಪೂರ್ಣ ವಿಕಾಸ ಹೊಂದುವುದು ಸಾಧ್ಯವಾಗುತ್ತಿರಲಿಲ್ಲ. ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಮೌಲ್ಯಗಳ ವಿಸಂಗತಿಯನ್ನು ತಿಳಿದುಕೊಳ್ಳಲಿಕ್ಕೆ ಅವರಿಗೆ ಎಂದೂ ಶಕ್ಯವಾಗುತ್ತಿರಲಿಲ್ಲ. ಹೀಗಾಗಿ ಈ ದಿಶೆಯಲ್ಲಿ ತಮ್ಮ ಕುಟುಂಬಕ್ಕೆ ಸರಿಯಾದ ಮಾರ್ಗದರ್ಶನ ಮಾಡಲು ಅವರಿಂದ ಆಗುತ್ತಿರಲಿಲ್ಲ. ಗಂಡಂದಿರು ಪ್ರತಿನಿತ್ಯ ಮನೆಯಲ್ಲಿ ಸಂಧ್ಯಾ ವಂದನೆ ಮಾಡುತ್ತಾರೆ. ಪ್ರೇಮದಿಂದ ಮಕ್ಕಳ ಸೇವೆ ಮಾಡುತ್ತಾರೆ. ಅವರ ಭೌತಿಕ ಅವಶ್ಯಕತೆಗಳನ್ನು ಪೂರೈಸುತ್ತಾರೆ.

ಮುಂದುವರಿಯುವುದು.

ಸಂಗ್ರಹ : ವಿ.ಎನ್. ತಿಪ್ಪನಗೌಡ
ಉಪಾಧ್ಯಕ್ಷರು, ಗಾಂಧಿ ಭವನ



ಭುವನೇಶ್ವರಿ

ಸಂಗ್ರಹ : ಎಸ್.ಎಂ. ಶ್ಯಾಮಲ, ಅಧ್ಯಾಪಕರು (ನಿ)

ಭುವನೇಶ್ವರಿ ಕನ್ನಡಿಗರ ಕನ್ನಡ ನಾಡಿನ ಮಾತೆ. ಎರಡು ಕೈಗಳಲ್ಲಿ ನಾಡಿನ ಬಾವುಟ ಹಿಡಿದು, ಕೇಸರಿ ಬಣ್ಣದಲ್ಲಿ ರಾರಾಜಿಸುತ್ತಾಳೆ, ಪ್ರತಿ ವರ್ಷ ಮಾಘಶುದ್ಧ ಹುಣ್ಣಿಮೆ ದಿನ ರಥೋತ್ಸವ ನಡೆಯುವುದು. ದೇವಸ್ಥಾನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಎಂಟು ಕಿ.ಮೀ. ದೂರದ ಭುವನಗಿರಿ ಪ್ರದೇಶದಲ್ಲಿದೆ. ಹಸಿರು ವನರಾಶಿಯ ಮಧ್ಯೆ ಭುವನೇಶ್ವರಿ ನೆಲೆಸಿದ್ದಾಳೆ.

ಕರ್ನಾಟಕದ ವಿವಿದೆಡೆಯಲ್ಲಿರುವ ಭುವನೇಶ್ವರಿ

ಮೈಸೂರು ಅರಮನೆ ಕೋಟೆಯ ಉತ್ತರ ದಿಕ್ಕಿನಲ್ಲಿ 1951ರಲ್ಲಿ ದ್ರಾವಿಡಶೈಲಿಯ ಭುವನೇಶ್ವರಿ ಸಣ್ಣ ಆಲಯವನ್ನು ಜಯಚಾಮರಾಜ ಒಡೆಯರ್ ಅವರು ಕಟ್ಟಿಸಿದ್ದಾರೆ. ತುಮಕೂರಿನ ಗುಬ್ಬಿ ತಾಲೂಕಿನ ನಿಟ್ಟೂರಿನಲ್ಲಿ ಕ್ರಿ.ಶ.1175ರಲ್ಲಿ ಕಟ್ಟಿದ ದೇವಸ್ಥಾನದಲ್ಲಿ ಭುವನೇಶ್ವರಿ ವಿಗ್ರಹವಿದೆ. ಶೃಂಗೇರಿ ಶಾರದಾ ದೇವಸ್ಥಾನ, ಶಿರಸಿ ಸಮೀಪದ ಇಳಸೂರಿನ ದಾನಂದಿಯಲ್ಲಿ ಭುವನಗಿರಿಯ ಉತ್ಸವಮೂರ್ತಿ ಇದೆ. ಹಂಪಿಯಲ್ಲಿ, ಮಹಾರಾಷ್ಟ್ರದ ಸಾಂಗ್ಲಿಯಿಂದ 30 ಕಿ.ಮೀ. ದೂರದ ಔದಂಬರ ಕ್ಷೇತ್ರದ ಪೂರ್ವದಲ್ಲಿ ಭುವನೇಶ್ವರಿ ದೇವಿಯ ಮಂದಿರವಿದೆ. ಹಾಗೆಯೇ ತಮಿಳುನಾಡಿನ ಹಲವೆಡೆಗಳಲ್ಲಿ, ಆಂಧ್ರದ ಕೋಡಿಲಿಂಗಾಲ್ ಘಾಟಿನಲ್ಲಿ, ಶ್ರೀಶೈಲದಲ್ಲಿ, ಕೇರಳ, ಅಸ್ಸಾಂ, ಕೊಲ್ಕತ್ತಾ ಸೌರಷ್ಟ್ರಗಳಲ್ಲಿಯೂ ಇದೆ. ಗುಲ್ಬರ್ಗಾದ ಯಾದವಗಿರಿಯ ಕೋಟೆ ಒಳಗಡೆ ಭುವನೇಶ್ವರಿ ಮೂರ್ತಿ ಇದೆ. ಕನ್ನಡ ಶ್ರೇಷ್ಠ ಕಾದಂಬರಿಕಾರರಾದ ಗಳಗನಾಥರು "ಮಾಧವ ಕುರಣ ಮೀಸ" ಕಾದಂಬರಿಯಲ್ಲಿ ಭುವನೇಶ್ವರಿಯ ಸ್ವರ್ಣದ ಮಳೆಗರೆದ ಉಲ್ಲೇಖ ಬರುತ್ತದೆ. ಅಂದಿನಿಂದ ಭುವನೇಶ್ವರಿ ಕರ್ನಾಟಕ ಮಾತೆಯಾಗಿದ್ದಾಳೆ. ಕುವೆಂಪು ಅವರ ಕರ್ನಾಟಕ ಮಾತೆ ಆಗಿದ್ದಾಳೆ. ಡಾ. ರಾಜ್‌ಕುಮಾರ್ ಅವರ "ಜೀವನ ಚೈತ್ರ' ಚಿತ್ರದಲ್ಲಿ ಭುವನಗಿರಿ ದೇವಸ್ಥಾನದ ಚಿತ್ರಣವಿದೆ.

ಕರ್ನಾಟಕ ಕಟ್ಟಿದ ಕೃಷ್ಣರಾಜ

ಇಂದಿರಾ ಕೃಷ್ಣಪ್ಪ

(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ)

ವಿಷಯವನ್ನು ಮತಕ್ಕೆ ಹಾಕಿದಾಗ, ಅನುಮೋದನೆಯಾಗದೆ ಬಿದ್ದುಹೋಯಿತು. ನಂತರದ ದಿನಗಳಲ್ಲಿ ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮಹಾರಾಜರು ಹಿಂದುಳಿದವರ ಶೈಕ್ಷಣಿಕ ಏಳ್ಗೆಗಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಟ್ಟರು. ಇದು ಅಂದಿನ ಸಭೆಯ ನಿರ್ಣಯ ಮಾತ್ರವಾಗಿರದೆ, ಬ್ರಾಹ್ಮಣರಲ್ಲಿ ಹಿಂದುಳಿದವರ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿತು. ಅದು ಧ್ವನಿಸಿದ್ದು, ದಿವಾನರಾದ ಸರ್. ಎಂ.ವಿ. ನುಡಿಗಳಲ್ಲಿ "ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದರಿಂದ, ಅಲ್ಲಿನ ಸಾಮರಸ್ಯ ಕೆಡುತ್ತದೆ ಮತದಾರರ ಸಮುದಾಯದ ವಿಸ್ತರಣೆಯಿಂದ ಕಾಲಕ್ರಮೇಣ ಬ್ರಾಹ್ಮಣೇತರ ಪ್ರತಿನಿಧಿಗಳ ಸಂಖ್ಯೆಯೂ ವಿಸ್ತರಣೆ ಆಗುತ್ತದೆ. ಅದಕ್ಕಾಗಿ ವಿಶೇಷ ಮೀಸಲಾತಿ ಅಗತ್ಯವಿಲ್ಲ" ಎಂಬ ವಾದವನ್ನು ಮಂಡಿಸಿದ್ದರು. ಎ.ಆರ್. ಬ್ಯಾನರ್ಜಿಯವರು ಬಸವಯ್ಯ ಅವರ ನಿಲುವನ್ನು ಸಮರ್ಥಿಸಿದ್ದರು. ಸಭೆಯ ನಿರ್ಣಯದಿಂದ ವಿಚಲಿತರಾಗದ ಬಸವಯ್ಯನವರು, ಹಿಂದುಳಿದ ವರ್ಗಗಳ ಸಂಘಟನೆಯನ್ನು ಬಲಪಡಿಸಲು ಪಣತೊಟ್ಟರು. ಇವರೊಂದಿಗೆ ಒಕ್ಕಲಿಗ ಹೆಚ್. ಚೆನ್ನಯ್ಯನವರೂ (ನಿವೃತ್ತ ನ್ಯಾಯಾಧೀಶರು) ಮತ್ತು ಗುಲಾಂ ಮಹ್ಮದ್ ಮೇಕ್ರಿಯವರೂ ಕೈಜೋಡಿಸಿದರು. ಜೊತೆಗೆ ಪ್ರೊ. ಆರ್. ರೆಡ್ಡಿ ಮಹಾರಾಜರ ಮಾವನವರಾದ ಕಾಂತರಾಜ ಅರಸ್ ಮತ್ತು ಮಿರ್ಜಾ ಇಸ್ಮಾಯಿಲ್‌ರವರು ಒತ್ತಾಸೆಯಾಗಿ ನಿಂತರು. ಈ ಆಂದೋಲನಕ್ಕೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಸೂಚಿಸಿದ ಬೆಂಬಲ, ಆನೆಬಲ ತಂದುಕೊಟ್ಟಿತು. ಇದರಿಂದಾಗಿ 1917ರಲ್ಲಿ 'ಪ್ರಜಾ ಮಿತ್ರ ಮಂಡಳಿ' ಎಂಬ ಬ್ರಾಹ್ಮಣೇತರ ರಾಜಕೀಯ ಪಕ್ಷ ಜನ್ಮತಾಳಿತು. ಈ ಸಂಘಟನೆ ಮೊತ್ತ ಮೊದಲಿಗೆ ಹಿಂದುಳಿದ ಜಾತಿಗಳ ಸಮಾವೇಶವನ್ನು ಮೈಸೂರಿನ ಬನಮಯ್ಯ ಶಾಲೆಯ ಮೈದಾನದಲ್ಲಿ 1917ರಲ್ಲಿಯೇ ಆಯೋಜಿಸಿತು. ಸಮಾವೇಶದಲ್ಲಿ "ಸರ್ಕಾರದ ಶಾಸಕಾಂಗ ಹಾಗು ಕಾರ್ಯಾಂಗದಲ್ಲಿ ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂಬ" ನಿರ್ಣಯ ಕೈಗೊಳ್ಳಲಾಯಿತು. ತದನಂತರ, ಎಲ್ಲಾ ಹಿಂದುಳಿದ ಜಾತಿಗಳ ಮುಖಂಡರ ಸಹಿಯುಳ್ಳ ಒಂದು ಮನವಿ "ಹಿಂದುಳಿದ ವರ್ಗಗಳಿಗೆ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕೆಂಬ" ಬೇಡಿಕೆಯೊಂದಿಗೆ ಮಹಾರಾಜರಿಗೆ ಸಲ್ಲಿಸಲಾಯಿತು. ಒಡೆಯರ್ ಅವರು ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸೂಕ್ತ ಪ್ರಾತಿನಿಧ್ಯದ ಆಶ್ವಾಸನೆ ನೀಡಿದರು. ವಚನಬದ್ಧರಾದ ಮಹಾರಾಜರು ಕಾರ್ಯಾನುಷ್ಠಾನದಲ್ಲಿ ತೊಡಗಿದರು. ಅವರು ಅನುಷ್ಠಾನಗೊಳಿಸಿದ ಕಾರ್ಯ ಯೋಜನೆಗಳಿಗೆ ಹಲವಾರು ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ.



1. 1914ರಲ್ಲಿ, ಉಪ ವಿಭಾಗಾಧಿಕಾರಿಗಳ ಹುದ್ದೆಗೆ ನಾಮನಿರ್ದೇಶನದ "ಆಯ್ಕೆ ಪದ್ಧತಿ"ಯನ್ನು ಜಾರಿಗೆ ತಂದರು. ಇದರಂತೆ, ಹಿಂದುಳಿದ ಜಾತಿಗಳ ಅಭ್ಯರ್ಥಿಗಳು ನಾಮ ನಿರ್ದೇಶನಗೊಂಡು ಉಪ ವಿಭಾಗಾಧಿಕಾರಿಗಳ ಹುದ್ದೆಗಳು ಭರ್ತಿಮಾಡಲ್ಪಟ್ಟವು.
2. ಕಂದಾಯ ಇಲಾಖೆಯ ಹುದ್ದೆಗಳನ್ನು ಅರ್ಹರಾದ ಬ್ರಾಹ್ಮಣೇತರರಿಗೆ ಪ್ರಥಮ ಆದ್ಯತೆ ನೀಡಿ ಭರ್ತಿಮಾಡಬೇಕೆಂದೂ, ಮೂರನೇ ಒಂದು ಭಾಗದಷ್ಟು ಸ್ಥಾನವನ್ನೂ ಹಿಂದುಳಿದವರಿಗೆ ಕಾಯ್ದಿರಿಸಬೇಕೆಂದೂ ಆದೇಶ ಹೊರಡಿಸಿದ್ದರು.
3. ಸರ್ಕಾರದ ಎಲ್ಲಾ ಸ್ಥಾನಗಳಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿ ಕಾಯ್ದಿರಿಸಬೇಕೆಂಬ ನಿರ್ದೇಶನವನ್ನು ಹೊರಡಿಸುತ್ತಾ, ಬ್ರಾಹ್ಮಣರ ಪ್ರಾತಿನಿಧ್ಯ ಸರ್ಕಾರದಲ್ಲಿ ಈಗಾಗಲೇ ಸಾಕಷ್ಟು ಇರುವುದರಿಂದ ಎಲ್ಲಾ ಜಾತಿವರ್ಗದವರಲ್ಲಿ ಸಮಾನತೆ ತರುವ ಪ್ರಯತ್ನವಾಗಿ ಈ ಸುತ್ತೋಲೆ ಹೊರಡಿಸಲಾಗಿವೆ ಎಂಬ ನಿರ್ದೇಶನ ನೀಡಿದ್ದರು.
4. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೆನೆಟ್ ಮೆಂಬರ್ ಆಯ್ಕೆ ಮಾಡುವ ಸಂದರ್ಭದಲ್ಲಿಯೂ ಸಹ, ಒಡೆಯರ್ ಅವರು ಒಬ್ಬ ಕ್ರೈಸ್ತ ಮತ್ತೊಬ್ಬ ಬ್ರಾಹ್ಮಣೇತರರನ್ನು ಆಯ್ಕೆ ಮಾಡಿದರು. ಆಗ ಮಹಾರಾಜರು ಕೆ. ಮ್ಯಾಥ್ಯುಸ್ ಎಂಬ ಕ್ರೈಸ್ತರನ್ನು ಮತ್ತು ಎಂ. ಬಸವಯ್ಯ ಎಂಬ ಬ್ರಾಹ್ಮಣೇತರರನ್ನು ಆಯ್ಕೆ ಮಾಡಿದ್ದರು.
5. ನಂತರದಲ್ಲಿ ಸಾಮಾಜಿಕ ನ್ಯಾಯದ ಆಶಯದೊಂದಿಗೆ ಎಲ್ಲಾ ಜಾತಿವರ್ಗದವರ ಪ್ರಾತಿನಿಧ್ಯವನ್ನು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಸರ್. ಲೆಸ್ಲಿ ಮಿಲ್ಲರ್‌ರವರ ಅಧ್ಯಕ್ಷತೆಯಲ್ಲಿ (ಮೈಸೂರಿನ ಮುಖ್ಯ ನ್ಯಾಯಾಧೀಶರು) ಏಳು ಜನರ ಒಂದು ಆಯೋಗವನ್ನು ರಚಿಸಿದರು.

ಸಿ. ಶ್ರೀಕಂಠೇಶ್ವರ ಅಯ್ಯರ್, ಬಿ.ಎ.ಬಿ.ಎಲ್., ರಾಯ್ ಬಹದ್ದೂರ್ ಎಂ. ಮುತ್ತಣ್ಣ, ರಾವ್ ಬಹದ್ದೂರ್, ಎಂ.ಸಿ. ರಂಗೈಂಗಾರ್, ಬಿ.ಎ.ಬಿ.ಎಲ್., ನವಾಬ್ ಗುಲಾಂ ಅಹ್ಮದ್ ಕಲಾಮಿ, ರಾವ್‌ಸಾಹೇಬ್ ಹೆಚ್., ಚೆನ್ನಯ್ಯ, ಎಂ. ಬಸವಯ್ಯ, ಬಿ.ಎ.ಬಿ.ಎಲ್. ರವರೇ ಮಿಲ್ಲರ್ ಸಮಿತಿಯ ಸದಸ್ಯರುಗಳಾಗಿದ್ದರು. ಈ ಸಮಿತಿಯು 1919ರಲ್ಲಿ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ, 1901ರಲ್ಲಿ ಗುರ್ತಿಸಲಾದ ಹಿಂದುಳಿದ ಜಾತಿ ಮತ್ತು ವರ್ಗದವರು ಶೇಕಡಾ 5 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದವರಾಗಿದ್ದಾರೆಂದೂ, ಕ್ರಿಶ್ಚಿಯನ್, ಮೊದಲಿಯಾರ್ ಹಾಗು ಪಿಳ್ಳೈ ಜನಾಂಗದವರಲ್ಲಿ ಶೇಕಡಾ 5 ಕ್ಕಿಂತಲೂ ಅಧಿಕವಾಗಿ ಇಂಗ್ಲೀಷ್ ವಿದ್ಯಾಭ್ಯಾಸ ಪಡೆದಿರುವರೆಂದೂ ಇದರಿಂದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರು ಹಿಂದುಳಿದ ಜಾತಿಗೆ ಸೇರಿದ್ದಾರೆಂದೂ ತಿಳಿಸಲಾಗಿತ್ತು.

ಮುಂದುವರಿಯುವುದು...

ಸೌಜನ್ಯ : ಕ.ಆ.ಸೇ. ಸಂಘದ
2013–14ರ 'ಅನುಷ್ಠಾನ' ಸಂಚಿಕೆ



ಮಹಾತ್ಮ ಗಾಂಧಿ ಮತ್ತು ಆಧ್ಯಾತ್ಮಿಕ ರಾಜಕಾರಣ

ಡಾ. ವೂಡೇ ಪಿ. ಕೃಷ್ಣ

ರಾಜಕಾರಣದ ನೆಲೆ-ಬೆಲೆ

ಗಾಂಧೀಜಿ ಅವರು 'ರಾಜಕಾರಣವನ್ನು ಆಧ್ಯಾತ್ಮೀಕರಿಸಿದ ಸಂತ' ಎಂಬ ಅನನ್ಯವಾದ ಗೌರವಕ್ಕೆ ಪಾತ್ರರಾಗಿದ್ದಾರೆ, ನಿಜ. ಇದರ ಬುನಾದಿ, ಅವರ ದಕ್ಷಿಣ ಆಫ್ರಿಕಾದ ದಿನಗಳಲ್ಲೇ ಇದೆ. ಏಕೆಂದರೆ, ಅವರು ಆ ದೇಶದಲ್ಲಿದ್ದಾಗಲೇ ಮೊದಲಿಗೆ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟವನ್ನು ನಡೆಸಿದ್ದರು. ದರ್ಬಾನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಾಂಧೀಜಿ ಅವರನ್ನು ಅಲ್ಲಿಯ ಬಿಳಿಯನೊಬ್ಬ 'ನೀನೊಬ್ಬ ಕರಿಯ, ನಿನಗಿಲ್ಲಿ ಜಾಗವಿಲ್ಲ,' ಎಂದು ಬೈದು, ಹೊರದಬ್ಬಿದ್ದನು. ಆ ಒಂದು ಘಟನೆಯು, ಗಾಂಧೀಜಿ ಅವರು ತಮ್ಮ ಜೀವಮಾನದುದ್ದಕ್ಕೂ ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ನಾಂದಿ ಹಾಡಿತು. ಇದು ತನ್ನಷ್ಟಕ್ಕೆ ತಾನೇ ಒಂದು ಬಹುದೊಡ್ಡ ಆಧ್ಯಾತ್ಮಿಕ ಪರಿವರ್ತನೆಯಾಯಿತು. ಗಾಂಧೀಜಿ ಅವರು 'ಸತ್ಯ' ಮತ್ತು 'ಅಹಿಂಸೆ'ಗಳ ದೀಕ್ಷೆ ತೆಗೆದುಕೊಂಡಿದ್ದು ಕೂಡ ದಕ್ಷಿಣ ಆಫ್ರಿಕಾದಲ್ಲಿಯೇ. ಈ ಬಗ್ಗೆ ಅವರು "ಈ ಎರಡೂ ಆದರ್ಶಗಳು ಜಗತ್ತಿನಲ್ಲಿರುವ ಗಿರಿಸಾಲುಗಳಷ್ಟೇ ಪುರಾತನವಾದವು. ನಾನೇನಿದ್ದರೂ ಈ ಆದರ್ಶಗಳನ್ನು ನನ್ನ ಬದುಕು ಮತ್ತು ಕ್ರಿಯೆಯಲ್ಲಿ ಅನುಸರಿಸಲು ಪ್ರಯತ್ನಿಸುತ್ತಿದ್ದೇನಷ್ಟೆ," ಎಂದು ಹೇಳುತ್ತಿದ್ದರು.

1909ರಲ್ಲಿ ಗಾಂಧೀಜಿ ಅವರು ತಮ್ಮ ಅಸಾಧಾರಣ ಕೃತಿಯಾದ 'ಹಿಂದ್ ಸ್ವರಾಜ್' ಅನ್ನು ಪ್ರಕಟಿಸಿದರು. ಇದಾದ ಆರು ವರ್ಷಗಳ ನಂತರ, ಅಂದರೆ 1915ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದರು. ತಾಯ್ನಾಡಿಗೆ ಬಂದವರೇ, ತಮ್ಮ ರಾಜಕೀಯ ಮಾರ್ಗದರ್ಶಕರಾದ ಶ್ರೀ ಗೋಪಾಲಕೃಷ್ಣ ಗೋಖಲೆ ಅವರ ಸಲಹೆಯ ಮೇರೆಗೆ ಇಡೀ ದೇಶವನ್ನು ಸುತ್ತಿದರು. ಈ ಮೂಲಕ ಅವರು ತಮ್ಮನ್ನು ತಾವು ಶ್ರೀಸಾಮನ್ಯನೊಂದಿಗೂ ಆತನ ಕಷ್ಟ-ನಷ್ಟಗಳೊಂದಿಗೂ ಗುರುತಿಸಿಕೊಂಡರು. "ನೀನು ಜನರ ಬಳಿಗೆ ಹೋಗು, ಅವರೊಡನೆ ಬದುಕು, ಅವರನ್ನು ಅರ್ಥ ಮಾಡಿಕೊ ಮತ್ತು ಅವರಿಂದ ಕಲಿ," ಎನ್ನುವುದು ಗೋಖಲೆ ಅವರು ಗಾಂಧೀಜಿಗೆ ಹೇಳಿದ ಸಾಮಾಜಿಕ ಪಾಠವಾಗಿತ್ತು. ಅಲ್ಲದೆ, ಭಾರತಕ್ಕೆ ಬಂದಿಳಿದ ಗಾಂಧೀಜಿಗೆ ಅವರು "ನೀನು ಒಂದು ವರ್ಷ ಮೌನವಾಗಿರಬೇಕು," ಎಂದು ಹೇಳಿದ್ದರು. ಗೋಖಲೆ ಅವರ ಮಾತಿಗೆ ಬೆಲೆ ಕೊಟ್ಟು ಇಡೀ ಭಾರತದಾದ್ಯಂತ ಕೈಗೊಂಡ ಈ ಪಯಣವೇ ಅದುವರೆಗೂ 'ಬ್ಯಾರಿಸ್ಟರ್' ಆಗಿದ್ದ ಗಾಂಧೀಜಿ ಅವರನ್ನು 'ಬಡವರ ಸೇವಕ'ನನ್ನಾಗಿ ಪರಿವರ್ತಿಸಿತು.

ಆನಿಬೆಸೆಂಟ್ ಅವರು ಏರ್ಪಡಿಸಿದ್ದ ಒಂದು ರಾಜಕೀಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಗಾಂಧೀಜಿ, ಅಲ್ಲಿ ಆತ್ಮವಿಮರ್ಶೆ, ಸಮೂಹ ಶಿಕ್ಷಣ, ದುರಾಸೆಯ ನಿಗ್ರಹ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ದೇವರಲ್ಲಿ ಇಡಬೇಕಾದ ನಂಬಿಕೆ ಇವುಗಳನ್ನು ಪ್ರತಿಪಾದಿಸಿ, ಮನುಷ್ಯನೊಬ್ಬನ ಯಶಸ್ಸಿಗೆ ಇದೇ ಸರಿಯಾದ ಹಾದಿ ಎಂದು ಸಾರಿದ್ದರು. ಅವರ 'ಆತ್ಮವಿಮರ್ಶೆ'ಯ ಈ ಕಲ್ಪನೆಯೇ, ಅನಂತರದ ದಿನಗಳಲ್ಲಿ ಅವರು ಕೈಗೊಂಡ ಉಪವಾಸ ಸತ್ಯಾಗ್ರಹಗಳಿಗೆ ಬುನಾದಿಯಾಯಿತು. ಸಾಮಾನ್ಯವಾಗಿ ಸಂತರೆಂದರೆ ನಾವು ಪವಿತ್ರಾತ್ಮರೆಂದೂ, ಅವರ ಸಾಧನೆಗಳು ಅಗೋಚರವೆಂದೂ ನಂಬಿಕೊಂಡಿದ್ದೇವೆ. ಅಂದರೆ, ಅದನ್ನೇನಿದ್ದರೂ ಪ್ರೀತಿ, ನ್ಯಾಯ, ಕರುಣೆ ಇತ್ಯಾದಿಗಳ ಮೂಲಕ ನಾವು ಗ್ರಹಿಸಬಹುದೆನ್ನುವುದು ಇದರ ತಾತ್ಪರ್ಯ. ಹಾಗೆಯೇ, ರಾಜಕಾರಣವೆಂದರೆ ಅದು ಅಧಿಕಾರಕ್ಕಾಗಿನ ಕಚ್ಚಾಟ ಎಂದುಕೊಂಡಿದ್ದೇವೆ. ಇದೇನೆ ಇರಲಿ, ಆನಿಬೆಸೆಂಟ್ ಅವರು ಏರ್ಪಡಿಸಿದ್ದ ಆ ಅಧಿವೇಶನದಲ್ಲಿ ಗಾಂಧೀಜಿ ಅವರು ರಾಜಕಾರಣೆಗಿಂತ ಹೆಚ್ಚಾಗಿ ಸಂತನಂತೆಯೇ ಮಾತನಾಡಿದರು. ನಿಜ, ಗಾಂಧೀಜಿ ಅವರು ರಾಜಕಾರಣದಲ್ಲಿದ್ದರೂ ಸಂತನಂತೆಯೇ ಇದ್ದರು.

ಮುಂದುವರಿಯುವುದು...

ಕನ್ನಡ ಸ್ಕೂಟರ್ ರೂಪಿಸಿದ ಸಾಬ್‌ಜಾನ್



ಸ್ಕೂಟರ್ ಪೂರ್ತಿ ಕನ್ನಡಮಯ ಕಾರ್ಪೆಂಟರ್ ಕೆಲಸ ಮಾಡುವ ಸಾಬ್ ಜಾನ್ ಗೌರಿಬಿದನೂರಿನಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ಮನೆಯಿಂದ ಅಂಗಡಿಗೆ ಸಂಚರಿಸಲು ಮತ್ತು ಕೆಲಸದ ನಿಮಿತ್ತ ಹೊರಸಂಚರಿಸಲು ಬಜಾಜ್ ಚೇತಕ್ ವಾಹನವೊಂದನ್ನು ಇಟ್ಟುಕೊಂಡಿದ್ದಾರೆ. ಈ ಸ್ಕೂಟರ್ ಸುತ್ತಲೂ ಕನ್ನಡದ ಬಾವುಟಗಳನ್ನು ಕಟ್ಟುವ ಜೊತೆಗೆ ಕನ್ನಡದ ಕವಿ ವಾಣಿಗಳನ್ನು ಬರೆದಿದ್ದಾರೆ. ಅದನ್ನು ಸಂಪೂರ್ಣ ಕನ್ನಡ ಸ್ಕೂಟರನ್ನಾಗಿ ರೂಪಿಸಿದ್ದಾರೆ. ಸ್ಕೂಟರ್ ಬಣ್ಣವೂ ಸಂಪೂರ್ಣ ಕನ್ನಡ ಬಾವುಟದಲ್ಲಿನ ಬಣ್ಣವೇ ಹಚ್ಚಲಾಗಿದ್ದು, ಈ ಸ್ಕೂಟರ್‌ಗೆ ಧ್ವನಿವರ್ಧಕವೊಂದನ್ನು ಹಾಕಿದ್ದಾರೆ. ಈ ಧ್ವನಿ ವರ್ಧಕದಲ್ಲಿ ಪ್ರತಿ ನಿತ್ಯ ಕನ್ನಡದ ಹಾಡುಗಳು ಗುನುಗುತ್ತಿದ್ದು, ಎಲ್ಲಿಯೇ ಸ್ಕೂಟರ್ ನಿಲ್ಲಿಸಿದರೂ ಸುತ್ತಮುತ್ತ ಪೂರ್ತಿ ಕನ್ನಡದ ಕಂಪು ಪಸರಿಸಲಿದೆ. ಸಮಾಜ ಸೇವೆಗೂ ಸೈ ತಮ್ಮ ಕಾರ್ಪೆಂಟರ್ ಅಂಗಡಿ ಮುಂದೆ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಸಾಬ್ ಜಾನ್, ವರ್ಷದ 365 ದಿನಗಳಲ್ಲೂ ಕನ್ನಡ ಸೇವೆ ಮುಂದುವರಿಸಿದ್ದಾರೆ. ಅಲ್ಲದೆ ಬೇಸಿಗೆಯಲ್ಲಿ ಗೌರಿಬಿದನೂರು ನಗರಕ್ಕೆ ಬರುವ ಸಾರ್ವಜನಿಕರ ದಾಹ ತೀರಿಸುವ ಉದ್ದೇಶದಿಂದ ನಗರದ ನಾಗಿರೆಡ್ಡಿ ವೃತ್ತದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಸಾಬ್ ಜಾನ್ ಸೇವೆಗೆ ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ.

ಸೌಜನ್ಯ : ಕನ್ನಡ ಪ್ರಭ – ಸಂಗ್ರಹ : ಎಂ. ತಿಮ್ಮಯ್ಯ, ಕ.ಕೈ.ವಾ. ಕನ್ನಡ ಸಂಘಗಳ ಒಕ್ಕೂಟ

ವಚನಗಳಲ್ಲಿ ಆರೋಗ್ಯ ಸಂಹಿತೆ ಪ್ರಾಕೃತಿಕ ಆಹಾರದ ಮಹತ್ವ

ಡಾ. ವಸುಂಧರಾ ಭೂಪತಿ

(ಮುಂದುವರಿಯುವುದು)

ನಮ್ಮಲ್ಲಿ ಮಡುಗಟ್ಟಿರುವ ಪ್ರಾಚೀನ ಅಭಿಪ್ರಾಯವೆಂದರೆ, "ದೇಹ ಕೆಟ್ಟದ್ದು, ನಮ್ಮ ಮನಸ್ಸು ಭಾವನೆಗಳನ್ನು ಉಚ್ಚಸ್ತರಕ್ಕೇರಿಸಲು ದೇಹದಂಡನೆ ಅಗತ್ಯ" ಎಂದಾಗಿತ್ತು. ಆದರೆ ಕ್ರಿ.ಪೂ. ಆರನೇ ಶತಮಾನದಲ್ಲಿ ಗೌತಮಬುದ್ಧ" ದೇಹ ಪವಿತ್ರವಾದದ್ದು, ಅದನ್ನೂ ನಾವು ಪೋಷಿಸಬೇಕು. ನಮ್ಮ ದುಃಖಕ್ಕೆ ಬೇರೆಯೇ ಕಾರಣವಿದೆ" ಎಂದು ಸಾರಿದ. ವಚನಕಾರರೂ ಇದೇ ಧೋರಣೆಯನ್ನು ಪುಷ್ಟೀಕರಿಸಿ, "ದೇಹವೇ ದೇವಾಲಯ" ಎಂಬ ನಿಲುವನ್ನು ಒತ್ತಿ ಹೇಳಿದರು. ಅಲ್ಲಮಪ್ರಭು ಹೀಗೆ ಪ್ರಶ್ನಿಸುತ್ತಾರೆ.


ಕಾಲೇ ಕಂಬಗಳಾದವೆನ್ನ
ದೇಹವೇ ದೇಗುಲವಾಯಿತಯ್ಯಾ!
ಎನ್ನ ನಾಲಗೆಯ ಗಂಟೆ,
ಶಿರ ಸುವರ್ಣದ ಕಳಸ ಇದೇನಯ್ಯಾ?
ಸರವೇ ಲಿಂಗಕ್ಕೆ ಸಿಂಹಾಸವಾಗಿದ್ದಿತಯ್ಯಾ
ಗುಹೇಶ್ವರಾ ನಿಮ್ಮ ಪ್ರಾಣಲಿಂಗಪ್ರತಿಷೆ
ಪಲ್ಲಟವಾಗದಂತಿದ್ದೆನಯ್ಯಾ

ಹೀಗೆ ದೇಹವನ್ನು ದೇವಾಲಯದಂತೆ, ಶುಭ್ರ ಸ್ವಚ್ಛವಾಗಿಟುಕೊಳ್ಳಲು ಪ್ರಾಣಲಿಂಗವಿರುವ ಶರೀರವನ್ನು ನಿರ್ಮಲವಾಗಿಟ್ಟುಕೊಳ್ಳಲು ನಾವು ಸೇವಿಸುವ ಆಹಾರದ ಕ್ರಮ, ಕಮೇಣ, ಸತ್ವ ಪ್ರಮುಖವಾದುದಾಗಿದೆ. ಅಂಥಹ ಆಹಾರಕ್ರಮದ ಕಡೆ ಗಮನ ಹರಿಸೋಣ. ನಮ್ಮ ನಿತ್ಯಜೀವನದಲ್ಲಿ ಸಂಸ್ಕರಿತ ಆಹಾರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತೇವೆಯೇ ವಿನಹ ಅದರ ಬದಲಾಗಿ ಒಂದೆರಡು ಬಾಳೆ, ಸೀಬೆ ಅಥವಾ ಸೇಬು ಹಣ್ಣನ್ನು ತಿನ್ನೋಣ ಎಂದು ಯೋಚಿಸುವುದಿಲ್ಲ. ನಿತ್ಯವೂ ಟೈಂಪಾಸ್‌ಗೆಂದು ಚಿಪ್ಸ್‌ಗಳು ಮತ್ತು ಇನ್ನಿತರ ಸಂಸ್ಕರಿತ ಆಹಾರವನ್ನು ಮೆಲ್ಲುತ್ತೇವೆ. ಬಾಯಿ ಚಟ ಹಿಡಿಯಿತೆಂದು ಚಾಕಲೇಟು ತಿನ್ನುತ್ತೇವೆ. ಆದರೆ ಇದೇ ಸಮಯದಲ್ಲಿ ಚಾಕಲೇಟು ಬದಲಾಗಿ ನೆಲ್ಲಿಕಾಯಿ, ಬಾದಾಮಿ ಅಥವಾ ಶೇಂಗಾ ತಿನ್ನಬಹುದು ಎಂದುಕೊಳ್ಳುವುದಿಲ್ಲ. ಸಂಸ್ಕರಿತ ಆಹಾರಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ವಾಸ್ತವದಲ್ಲಿ ಸಂಸ್ಕರಿತ ಆಹಾರಗಳಿಗಿಂತ ತಾಜಾ ಆಹಾರವೇ ನಮ್ಮ ಆರೋಗ್ಯಕ್ಕೆ ನಿಜವಾದ ಪೋಷಣೆ ನೀಡುತ್ತವೆ. ಹಸಿ ತರಕಾರಿಗಳು ಮತ್ತು ತಾಜಾ ಹಣ್ಣುಗಳು ನೀಡುವ ಪೋಷಣೆಯನ್ನು ಬ್ರೆಡ್ ಅಥವಾ ಕೇಕುಗಳು ನೀಡಲು ಸಾಧ್ಯವಿಲ್ಲ. ಹೆಚ್ಚು ಸಂಸ್ಕರಿತವಲ್ಲದ ಆಹಾರವನ್ನು ನಿತ್ಯವೂ ಸೇವಿಸುವುದೇ ಆಹಾರ ಚಿಕಿತ್ಸೆಯ ಪ್ರಮುಖ ಅಸ್ತ್ರವಾಗಿದೆ. ಏಕೆಂದರೆ ಸಂಸ್ಕರಿತ ಆಹಾರದಲ್ಲಿ ಬಹಳಷ್ಟು ಆಹಾರದ ಸತ್ವಗಳು ಕಡಿಮೆಯಾಗಿರುತ್ತವೆ. ಕೆಲವೊಮ್ಮೆ ಸತ್ವಗಳೆಲ್ಲಾ ಮಾಯವಾಗಿ ಸತ್ವಹೀನವಾದ ಆಹಾರ ಮಾತ್ರ ಪೊಟ್ಟಣಗಳಲ್ಲಿ ಬಂದಿಯಾಗಿರುತ್ತವೆ. ನಿಜ ಹೇಳಬೇಕೆಂದರೆ ಸಂಸ್ಕರಣೆ ಎಂದರೆ ಆರೋಗ್ಯಕರ ಆಹಾರಕ್ಕೆ ಉಡುಪು ತೊಡಿಸಿದಂತೆ. ನಾವು ಪೋಷಣೆ ಮತ್ತು ಪ್ರೋಟಿನ್‌ಗಳಿಂದ ತುಂಬಿರುವ ಆಹಾರಕ್ಕೆ ರುಚಿಯಾಗಿಸುವ, ಸುಂದರವಾಗಿ ಕಾಣುವ ಹೆಸರಲ್ಲಿ ಮತ್ತು ಮುಖ್ಯವಾಗಿ ಮಾರುಕಟ್ಟೆ ಉತ್ಪನ್ನವಾಗಿಸುವ ಭರದಲ್ಲಿ ಅದರಲ್ಲಿರುವ ಸತ್ವಗಳನ್ನೆಲ್ಲಾ ಹೀರಿಬಿಟ್ಟಿರುತ್ತೇವೆ. ಕೇವಲ ಸತ್ವಹೀನವಾದ ಆಹಾರವಾಗಿ ಸಂಸ್ಕರಿತ ವಸ್ತುಗಳು ನಮ್ಮ ಮುಂದೆ ಬಂದಿರುತ್ತವೆ. ಆರೋಗ್ಯಕ್ಕೆ ಲಾಭಕರವಲ್ಲದ ಹೆಚ್ಚುವರಿ ಪ್ರೋಟಿನ್‌ಗಳನ್ನು ಸಂಸ್ಕರಿತ ಆಹಾರದಲ್ಲಿ ಸೇರಿಸಲಾಗಿರುತ್ತದೆ. ಅವುಗಳಲ್ಲಿ ಕೆಲವು ಹೆಚ್ಚುವರಿ ಸೇರ್ಪಡೆಗೊಂಡಿರುವ ಮೂಲಸತ್ವಗಳು ಆರೋಗ್ಯಕ್ಕೆ ಹಾನಿಕರವಾಗಿಯೂ ಮಾರ್ಪಡಬಹುದು. ಹೀಗೆ ಸಂಸ್ಕರಿತವಲ್ಲದ ಪ್ರಾಕೃತಿಕ ಆಹಾರವು ಉತ್ತಮ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

ಮುಂದುವರಿಯುವುದು...

ಸರ್ಕಾರಿ ಬಸ್ ಚಾಲಕನ ಮಾದರಿ ಕನ್ನಡ ಪ್ರೇಮ

ಸ್ವಂತ ಖರ್ಚಿನಲ್ಲಿ ಕನ್ನಡ ಸೇವೆ ಮಾಡುವ ಬಸವನಗೌಡ ಹಳೇಮನಿ ಅವರು ವೃತ್ತಿಯಲ್ಲಿ ಚಾಲಕ, ಪ್ರವೃತ್ತಿಯಲ್ಲಿ ಕನ್ನಡ ನಾಡು, ನುಡಿ ಸೇವೆಯೇ ಇವರ ಕಾಯಕ. ಯಲಬುರ್ಗಾದ ಚಾಲಕರೊಬ್ಬರು ಕರ್ತವ್ಯದ ನಡುವೆಯೂ ಅಪರೂಪದ ಕನ್ನಡದ ಪ್ರೇಮ ಮೆರೆದು ಸೈ ಎನಿಸಿಕೊಂಡಿದ್ದಾರೆ. ರಾಜ್ಯೋತ್ಸವ ದಿನದಂದು ಬಸ್‌ನ್ನು ಹಳದಿ– ಕೆಂಪು ಬಣ್ಣಗಳ ನಾನಾ ಬಗೆಯ ಹೂವು ತಳಿರು– ತೋರಣಗಳಿಂದ ಸಿಂಗರಿಸಿ, ಕನ್ನಡ ಬಾವುಟ, ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಪ್ರಯಾಣದ ವೇಳೆ ಕನ್ನಡದ ಕಂಪು ಸೂಸುವ ಕಾರ್ಯವನ್ನು ಮಾಡುತ್ತಿದ್ದಾರೆ. "ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ" ಎಂಬ ನಾಡ ಗೀತೆಯನ್ನು ಮಾರ್ಗದುದ್ದಕ್ಕೂ ಇಡೀ ದಿನ ಹಾಡಿಸುತ್ತ ವಾಹನ ಚಲಾಯಿಸುವ ಮೂಲಕ ಕನ್ನಡ ನಾಡು ನುಡಿಯ ಮೇಲಿನ ನಿಷ್ಠೆಯನ್ನು ಪ್ರತಿವರ್ಷ ಪ್ರದರ್ಶಿಸುತ್ತಿದ್ದಾರೆ.



ಸ್ವಂತ ದುಡ್ಡಿನಿಂದಲೇ ಹೂವು, ಕನ್ನಡ ಸಾಹಿತಿಗಳ ಭಾವಚಿತ್ರ, ಧ್ವನಿವರ್ಧಕ ಖರೀದಿ ಮಾಡಿದ್ದಾರೆ. ಇದಕ್ಕೆ ಸುಮಾರು 15 ರಿಂದ 30 ಸಾವಿರ ಖರ್ಚಾಗುತ್ತದೆ. ಬಸ್ ಸಿದ್ಧಗೊಳಿಸಿ ರಾಜ್ಯೋತ್ಸವಕ್ಕೆ ಮೆರುಗು ತರುವ ಕಾರ್ಯವನ್ನು ಕಳೆದ 10 ವರ್ಷಗಳಿಂದ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಅವರ ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಕನ್ನಡಪ್ರೇಮ ಕಾರ್ಯವನ್ನು ಮೆಚ್ಚಿ ತಾಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿದೆ.

ಸೌಜನ್ಯ : ಕನ್ನಡ ಪ್ರಭ – ಸಂಗ್ರಹ : ಎಂ. ತಿಮ್ಮಯ್ಯ, ಕ.ಕೈ.ವಾ. ಕನ್ನಡ ಸಂಘಗಳ ಒಕ್ಕೂಟ



ಮೂತ್ರ ದೋಷಗಳಿಗೆ ಬಾಳಿದಿಂಡಿನ ರಸ ಸೇವಿಸಿ

– ಡಾ. ಸಂದೀಪ್
'ಆರೋಗ್ಯ ಧಾಮ" ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳು

ಸ್ತ್ರಿ–ಪುರುಷರೆನ್ನದೆ ಸಾಮಾನ್ಯವಾಗಿ ಮೂತ್ರಧೋಷದ ಕಾಯಿಲೆ ಎಲ್ಲರಿಗೂ ಕಾಡುತ್ತದೆ. ಅದು ಉರಿಮೂತ್ರ ಇರಬಹುದು, ವಿರಳ ಮೂತ್ರ ಇರಬಹುದು ಅತೀ ಮೂತ್ರ ಇರಬಹುದು. ಮೂತ್ರ ಕೋಶದಲ್ಲಿ ಕಲ್ಲು (ಹರಳು) ಇರಬಹುದು ಅದಲ್ಲದೆ ಮೂತ್ರದಲ್ಲಿ ಯೂರಿಯಾ , ಯೂರಿಕ್ ಆಸಿಡ್ ಜಾಸ್ತಿ ಆಗುವುದರಿಂದ ಬರುವ ಗೌಟ್ ಅದಲ್ಲದೆ ಮೂತ್ರ ಸೋಂಕು (urine infection) ಇದ್ದರೂ ಸಹ ಈ ಉರಿಮೂತ್ರದಿಂದ ಬಳಲುತ್ತಾರೆ. ನೆನಪಿರಲಿ ಅನ್ನವನ್ನು ಸರಿಯಾಗಿ ಜೀರ್ಣಿಸಬೇಕಾದರೂ ಸಹ ಯಥೇಷ್ಟ ನೀರು ಕುಡಿಬೇಕಾಗುತ್ತದೆ.

ಇವೆಲ್ಲವುಗಳಿಗೆ ಪರಿಹಾರ ಇಲ್ಲಿದೆ ನೋಡಿ:–

1) ಮುಖ್ಯವಾಗಿ ಅನೇಕ ರೋಗಿಗಳು ನೀರೇ ಕುಡಿಯುದಿಲ್ಲ. ಯಾರೇ ಆಗಲಿ ಮೂತ್ರ ಉರಿ ಆಗುತ್ತದೆ ಅಂತಾ ಹೇಳಿ ನನ್ನ ಎದುರಿಗೆ ಬಂದರೆ, ಮೊದಲು 3 ಗ್ಲಾಸು ನೀರು ಕುಡಿಸಿ 1 ತಾಸಿನ ನಂತರ ಭೇಟಿಯಾಗಲು ಹೇಳುತ್ತೇನೆ. ಆವಾಗಲೇ ಸರಿ ಸುಮಾರು 50% ಉರಿಮೂತ್ರ ಕಡಿಮೆಯಾಗಿದೆ ಅಂತಾ ಹೇಳುತ್ತಾರೆ . ಅದಕ್ಕಾಗಿ ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯುವುದು ಒಂದನೇ ನಿಯಮ. ಮೂತ್ರ ಪಿಂಡಗಳೆಂದರೆ ರಕ್ತವನ್ನು ಸೋಸುವ ಕ್ರಿಯೆ (filtration). ಈ ಕ್ರಿಯೆಯಲ್ಲಿ ಕಿಡ್ನಿಗಳಿಗೆ ತೀರಾ ಒತ್ತಡ ಆಗಬಾರದು, ಅಂದರೆ ಸಾಕಷ್ಟು ನೀರು ಕುಡಿಯಬೇಕೆಂಬುದೇ ಉದ್ದೇಶ. ನೀರನ್ನು ಸಮಯೋಚಿತವಾಗಿ ಕುಡಿಯುತ್ತಾ ಇದ್ದರೆ ಸಹಜ ಮತ್ತು ಸರಳವಾಗಿ ಮೂತ್ರ ಆಗುತ್ತದೆ. ಇದು ಎಲ್ಲರೂ ಕಂಡುಂಡ ಸತ್ಯ. ಅತಿ ಕಡಿಮೆ ನೀರು ಕುಡಿದರೆ ಸಹಜವಾಗಿ ಕಿಡ್ನಿ ಮೇಲೆ ಒತ್ತಡ ಆಗುತ್ತದೆ. ಫಿಲ್ಟ್ರೇಷನ್ ಕ್ರಿಯೆಯಲ್ಲಿ ಕುಂಠಿತ ಆಗುತ್ತದೆ. ಈ ಕಾರಣಗಳಿಂದಾಗಿ ಮೂತ್ರಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಶುರುವಾಗುತ್ತವೆ. ಈ ವಿಚಾರ ಗೊತ್ತಿದ್ದರೂ ಹಲವು ಜನರು ಬೇಡಾದ ಕಾರಣಗಳನ್ನು ಹೇಳಿ ನೀರನ್ನು ಕಡಿಮೆ ಕುಡಿಯುತ್ತಾರೆ. ಅದಕ್ಕಾಗಿ ಈ ವಿಚಾರಕ್ಕೆ ಒತ್ತು ಕೊಡುತ್ತಿದ್ದೇನೆ. ಇದಕ್ಕೆ ಹೊಂದಿಕೊಂಡು ಒಂದು ಸಾಮಾನ್ಯ ಉದಾಹರಣೆಯಿಂದ ಓದುಗರಿಗೆ ಈ ಅರ್ಥವು ಇನ್ನಷ್ಟು ನಿಚ್ಚಳ ವಾಗಲಿಕ್ಕೆ ಸಾಕು. ಅದು–– ನೀರು ಕಡಿಮೆ ಇದ್ದು ಚಹಾ ಪುಡಿ ಜಾಸ್ತಿ ಹಾಕಿ ಕುದಿಸಿದರೆ ಅದನ್ನು ಸೋಸುವಾಗ ಚಹಾ ನಿಧಾನವಾಗಿ ಇಳಿಯುತ್ತದೆ. ಒಂದು ವೇಳೆ ನೀರು ಜಾಸ್ತಿ ಇದ್ದು ಚಹಾ ಪುಡಿ ಕಡಿಮೆ ಇದ್ದರೆ ಸರಳವಾಗಿ ಚಹಾವು ಬಹುಬೇಗ ಇಳಿಯುತ್ತದೆ. ಹಾಗೇನೇ ಕಡಿಮೆ ನೀರು ಕುಡಿದರೆ ಕಿಡ್ನಿಯ ಮೇಲೆಯೂ ಇದೇ ಪರಿಸ್ಥಿತಿ. ಅಂತೆಯೇ ಮೂತ್ರ ಪಿಂಡದಲ್ಲಿ ಶೇಖರಿಸಲ್ಪಟ ವಿಷಗಳು ರಕ್ತ ಮೂಲವಾಗಿ ಹರಿದು ಸಂಬಂಧಪಟ್ಟ ಕಾಯಿಲೆಗಳು ಶುರುವಾಗುತ್ತದೆ.

2) ಬಾಳೆಗೊನೆ ಹಾಕಿದ ಮೇಲೆ ಆ ಬಾಳಿ ಗಿಡವನ್ನು ಕಡಿದು ಹಾಕುತ್ತಾರೆ. ಅದೇ ಗಿಡದ ಮಧ್ಯದ ಕಂಬವನ್ನು ತೆಗೆದುಕೊಂಡು ಪದರುಗಳನ್ನು ಬಿಡಿಸುತ್ತಾ ಕೊನೆಗೆ ಒಂದು ಬಿಳಿಯಾದ ಸುಮಾರು 1 ಇಂಚ್ ಸುತ್ತಳತೆ ಇರುವ, ಪದರು ಇಲ್ಲದ ಗಟ್ಟಿಯಾದ ಗಣೆ ಸಿಗುತ್ತದೆ. ಅದಕ್ಕೆ ಬಾಳಿ ದಿಂಡು ಎನ್ನುತ್ತಾರೆ. ಈ ದಿಂಡನ್ನು ಮೊಸರು ಗಾಯಿ ಮಾಡುತ್ತಾರೆ, ಪಲ್ಯ ಮಾಡುತ್ತಾರೆ. ಉಪ್ಪಿನ ಕಾಯಿ ಹಾಕುತ್ತಾರೆ. ಹಾಗೆಯೇ ಸುಮಾರು ಹತ್ತು ಇಂಚಿನಷ್ಟು ದಿಂಡನ್ನು ತಗೆದುಕೊಂಡು ಪೀಸು ಮಾಡಿ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ಹಿಂಡಿ ರಸ ಮಾಡುತ್ತಾರೆ. ಈ ರಸವನ್ನು ದಿನಕ್ಕೆರಡು ಸಲ 1 ಗ್ಲಾಸ್ ಅಂದರೆ 200 mls ನಷ್ಟು ಈ ರಸವನ್ನು ಕುಡಿಯುವುದು. ಇದಕ್ಕೆ ಬೇಕಾದರೆ ಸ್ವಲ್ಪ ಮಜ್ಜಿಗೆ ಬೆರೆಸಬಹುದು, ಸಿಹಿಬೇಕಾದವರು ಸ್ವಲ್ಪ ಬೆಲ್ಲ ಸೇರಿಸಬಹುದು, ಏನೂ ಬೆರೆಸದೇನೂ ಕುಡಿಯಬಹುದು. ಇದಕ್ಕೆ ಬಾಳೆ ದಿಂಡಿನ ರಸ ಎನ್ನುತ್ತಾರೆ.

ಈ ಬಾಳೆ ದಿಂಡಿನಲ್ಲಿ ಲಭ್ಯವಿರುವ ಔಷಧಿ ಗುಣಗಳು.

ಯಥೇಷ್ಟ ಫೈಬರ್ (ನಾರಿನಾಂಶ) ಇರುವುದಿಂದ ಮಲಕ್ರಿಯೆಗೆ ಸೂಕ್ತವಾದ ರಸ. ಪೊಟ್ಯಾಶಿಯಂ, ಫಾಸ್ಪರಸ್, ಧಾತುಗಳು ಲಭ್ಯ ಇರುವದರಿಂದ ಉರಿಮೂತ್ರ (Uremia), ಮೂತ್ರದ ಸೋಂಕು (urine infection), ವಿರಳ ಮೂತ್ರ , ಉರಿವಾತ (ಗೌಟ್)ಕ್ಕೆ ಬಹಳ ಉತ್ತಮ, ಈ ಬಾಳೆದಿಂಡಿನ ರಸ. ಈ ಮೇಲಿನ ಧಾತು ಪ್ರಕ್ರಿಯೆಗಳು ಮೂತ್ರದ ಕಲ್ಲು ಅಥವಾ ಹರಳು ಕರಗಿಸುವ ಗುಣ ಈ ರಸದಲ್ಲಿದೆ . ಯಾಕೆಂದರೆ ಈ ರಸವನ್ನು ಮೂತ್ರ ಶಂಕೆಯನ್ನು (Diuretics) ಹೆಚ್ಚಿಸುತ್ತದೆ. ಆದ್ದರಿಂದ ಈ ರಸವನ್ನು ಎರಡು ಸಲ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದೊಂದು ಆಹಾರವಾದ್ದರಿಂದ, ಆಹಾರವೇ ಔಷಧಿ ರೂಪದಲ್ಲಿ ಸೇವಿಸುವಂತಹ ನಿಯಮವಾಗಬೇಕು. ಯಾಕೆಂದರೆ ಈ ರಸದಿಂದ ಯಾವುದೇ ಅಡ್ಡ ಪರಿಣಾಮ, ದುಷ್ಪರಿಣಾಮಗಳು ಇರುವುದಿಲ್ಲ.

3) ಇದಲ್ಲದೆ ಬಾರ್ಲಿ ನೀರನ್ನೂ ಸಹ ಮೂತ್ರ ಧೋಷ ಕಾಯಿಲೆಗಳಿಗೆ ಪೂರಕವಾಗಿ ಸೇವಿಸಬೇಕಾಗುತ್ತದೆ. ಅಂದರೆ 30 ಗ್ರಾಂ ನಷ್ಟು ಬಾರ್ಲಿ ಅಕ್ಕಿಯನ್ನು 1–2 ಕುದಿಬರುವಷ್ಟು ಕುದಿಸಿ ಸೋಸಿ ಬಿಸಿ ಬಿಸಿಯಾಗಿಯೂ ಅಥವಾ ನಂತರ ತಣ್ಣಗಾದ ಮೇಲೆಯೂ ಸಹ ಅದೇ ನೀರನ್ನು ಎರಡು ಮೂರೂ ಸಲ ಸೇವಿಸಬೇಕು. ಹಾಗೇನೇ ಏನೂ ಕೂಡಿಸದೆಯೂ ಕುಡಿಯಬಹುದು ಅಥವಾ ಮಜ್ಜಿಗೆಯೊಡನೆಯೂ ಸಹ ಕುಡಿಯಬಹುದು 1 ಲೋಟ ಅಂದರೆ 200ಟಟ ನಷ್ಟು.

4) ದಿನಕ್ಕೆ 1–2 ಸಲ ಎಳನೀರು ಕುಡಿಯುವುದು, ರೋಗ ಶಮನ ಆದಮೇಲೆ ಬಿಟ್ಟುಬಿಡಿ .

5) ದಿನಕ್ಕೆ ಎರಡು ಸಲ ತಣ್ಣೀರಿನ ಕಟಿ ಸ್ನಾನ 20 ನಿಮಿಷ ಮಾಡಬೇಕು.

ಸೂಚನೆ:– ಇದಕ್ಕೆ ಸಂಬಂಧ ಪಟ್ಟಂತೆ ದೀರ್ಘವ್ಯಾಧಿ ಇರುವವರು ಗಾಂಧಿಭವನದ ಆರೋಗ್ಯಧಾಮ ವೈದ್ಯರುಗಳನ್ನು ಸಂಪರ್ಕಿಸಿರಿ. ಕೇಂದ್ರಕ್ಕೆ ಬರುವಾಗ ಈ ಮುಂಚಿನ ರಕ್ತ ಮೂತ್ರ ಪರೀಕ್ಷೆ ಮಾಡಿದ ರಿಪೋರ್ಟ್ ಇದ್ದರೆ ತೋರಿಸಿರಿ. ಅವರಿಂದ ಇನ್ನಷ್ಟು ಸಲಹೆಯನ್ನು ಪಡೆಯಿರಿ. ಔಷಧಿಗಳ ದುಷ್ಪರಿಣಾಮಗಳನ್ನು ತಡೆಯಿರಿ .

FEVER!

Condensed form of 'Fever Book" - 1974 & Published by Hart Davis Macgibbos, P.O. - 9 St Albans, England : by John Fuller

continued from the previous edition...

Today the threat of plague seems unreal. Yet In January 1969 an unknown killer struck in Nigeria virus of such overwhelming power that in this age of jet travel it could trigger global calamity, In a dangerous race against time, a team of researchers risked their lives to track the virus to its source and find a vaccine that would be able to conquer it. This is the story of that quest, one of the most fascinating and Inspiring medical revelations of our time

Casals used several test túbes. He took a pipette, sucked up the infected scrum, and dropped it full strength into the first test tube. In the second tube, he dropped the same serum, but diluted it 10 to 1. In the third test tube, he put serum diluted 100 times; in the fourth tube, the serum was diluted 1,000 times-and so on. Casals and Buckley then took their weakest solutions-in this case as thinly diluted as one part infected scrum to 100 million parts of fluid and inoculated either a group of ten mice or ten tissue cultures with it. If none of the they died or none of the cultures were destroyed, they would try a stronger solution. The idea was to continue this process until a strength was reached which destroyed roughly 50 per cent of the animals or tissue cultures. The weaker the solution that killed 50 per cent of the animals-which scientists call Lethal Dose 50-the stronger the virus was, One scrum specimen taken from Penny Pinneo destroyed 50 per cent NOU of the tissue cultures at a dilution of 1 to 10 million. This was terrifyingly lethal, and all the precautions the laboratory was taking were reinforced. Next, Sonja Buckley went about the complicated job of preparing some of Penny's infected serum for observation under an electron microscope. She made sure first that her specimen was infectious by again testing it in her bottles. She next incubated the sample for five days, and transferred it to a centrifuge, where the cells were spun until they were hard and dry. She was then able to slice them tissue-thin so that they could be stained and observed Bob Speir, a specialist in, electron microscopy, then mounted the specimens and got them ready for the microscope, which would magnify the image more than 100,000 times. (Il a ten-rupee note was enlarged this much, It would cover nearly a quarter of a football field.) / Speir adjusted the electronic lens. The virus was there a fuzzy tennis ball, with black polka dots on its surface, and spiky protuberances jutting out. It was ugly, ominous and, though dead, it seemed to be staring back at him from the micro scope's viewing screen

A Chill in June

ONE OF the most important jobs facing the Yale scientists was to find and create antibodies for the new virus. It is thought that there is at least one antibody for any virus invader. An antibody can clamp on to and neutralize a virus because its shape is an exact negative cast of the virus it is designed to fight; thus the two fit together perfectly and, locked in a fatal embrace, are swept unceremoniously out of the body

To be continued...

ಪುಸ್ತಕ ಪರಿಚಯ : ಋಣಭಾರ (ಕಥೆಗಳು)

– ಡಾ. ಎಸ್.ರಾಮಲಿಂಗೇಶ್ವರ (ಸಿಸಿರಾ), ಕೃತಿಕಾರರು : ಶ್ರೀ ಕೆ.ಎಸ್. ಅನಂತು

'ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಘಟನೆ ಹೀಗೆ ಏಕಕಾಲದಲ್ಲಿ ಹಲವಾರು ಪಾತ್ರಗಳನ್ನು ನಿಭಾಯಿಸುತ್ತಿರುವ ವ್ಯಕ್ತಿ'– ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿ, ಕೆಂಚನಹಳ್ಳಿಯ ಅನಂತ ಅವರು. ಕಾದಂಬರಿಕಾರರೂ, ಪತ್ರಕರ್ತರೂ ಆದ ಹನುಮಂತ ಹಾಲಗೇರಿ ಅವರು ತುಂಬಾ ಸೊಗಸಾಗಿ ಶ್ರೀ ಅನಂತು ಮತ್ತು ಅವರ 15 ಕಥೆಗಳ ಗುಚ್ಛ 'ಋಣಭಾರ' ಕೃತಿಯ ಬಗ್ಗೆ ಸವಿಸ್ತಾರವಗಿ ಮುನ್ನುಡಿ ಬರೆದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವಂತವಾಗಿರುವ ಜಾತೀಯತೆ, ಪಕ್ಷ ರಾಜಕಾರಣ, ಅಕ್ಕ ಪಕ್ಕ ಸಂಬಂಧಗಳು ಮುರಿದು ಬಿದ್ದು, ಹೊಸ ಬಗೆಯ ಸಾಮಾಜಿಕ ಒಳ ಅಂತರ್ಯದ ತೊಳಲಾಟಗಳು ಕಣ್ಣು ಕುಕ್ಕುತ್ತಿರುವುದನ್ನು ಎಳೆ ಎಳೆಯಾಗಿ ಈ ಎಲ್ಲಾ ಕಥೆಗಳು ಮನಕಲಕುತ್ತವೆ. ಕಥೆಗಾರರು ನೀತಿಯನ್ನು ಹೇಳುವ ಹಾಗೂ ಕೇಳುವ ಕಾಲ, ಇದಲ್ಲಾ ಎಂದು ಹೇಳುತ್ತಲೇ, ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದನ್ನು ಹದಿನೈದು ಕಥೆಗಳಲ್ಲಿಯೂ ವಿಶದವಾಗಿ ಚಿತ್ರಿಸುತ್ತಾರೆ. ಮೌಖಿಕ ನೆಲೆಯಲ್ಲಿ ಓದಿಸಿಕೊಂಡು ಹೋಗುವ ಇಲ್ಲಿನ ಬಹುತೇಕ ಕಥೆಗಳು; ಶೀರ್ಷಿಕೆ ಕಥೆಯೂ ಸೇರಿ 'ತಲೆಗೊಳ್ಳಿ', 'ಟ್ರ್ಯಾಪ್', 'ಹಲ್ವೀರ', 'ಮುಕ್ಕಾಲು ಮೈಲು'– 'ಪ್ಯಾಂಡೋಮ್ ಕಥೆಗಳು ಮನಸೆಳೆಯುತ್ತವೆ. ಹೊಸ ಕತೆಗಾರರಾದರೂ ಶ್ರೀ ಅನಂತ ಅವರು ತಾವು ಕಂಡುಂಡ ಬದುಕಿನ ಅನೇಕ ಸ್ಥರಗಳನ್ನು ನೋಡಿ ಅನುಭವಿಸಿ, ಇನ್ನೂ ಜೀವಂತಿಕೆಯಾಗಿರುವ ಜಾತಿ ಪದ್ಧತಿ, ಮೂಢ ಆಚರಣೆಗಳು, ಹೆಣ್ಣಿನ ನೋವು – ಸಂಕಟಗಳು – ನ್ಯಾಯ ನೀತಿ, ಮೌಲ್ಯಾಧಾರಿತ ವಿಚಾರಗಳೆಲ್ಲವೂ ಹೊಸ ಹೊಸ ರೂಪಗಳನ್ನು ಪಡೆಯುತ್ತಿರುವುದರ ಧ್ಯೋತಕವನ್ನು ತಮ್ಮ ಬರಹದಲ್ಲಿ ಹಿಡಿದಿಡುತ್ತಾರೆ. ಶ್ರೀ ಅನಂತು ಅವರ ಸಾಮಾಜಿಕ ಚಿಂತನೆಗಳ ಬರಹಗಳು ಇನ್ನೂ ಮೌಲ್ಯಯುತವಾಗಿ ಮೂಡಿಬರಲಿ. ಕಳೆದು ಹೋಗುತ್ತಿರುವ ಯುವ ಸಮುದಾಯಕ್ಕೆ ಮಾದರಿಯಾಗಿ ನಿಲ್ಲಬಲ್ಲ ಇವರು, ಯುವಜನರ ಆಶಾಕಿರಣದಂತಿದ್ದಾರೆ. ಶ್ರೀಯುತರಿಗೆ ಗಾಂಧಿ ಭವನದ ಪರವಾಗಿ ಹಾರೈಕೆಗಳು.



ಪತ್ರ ವಿಭಾಗ : ಓದುಗರ ಪ್ರತಿಸ್ಪಂದನ

ಬಾಪು ಪ್ರಪಂಚ ನವೆಂಬರ್ ಸಂಚಿಕೆಯು ಕರುನಾಡ ಮುಕುಟದಲ್ಲಿ ನಾಡುಕಟ್ಟಿದ ಹಲವಾರು ಮಹಾನ್ ಮಹಿಳೆ–ಪುರುಷರ ಚಿತ್ರಗಳೊಂದಿಗೆ ಬಲು ಮೋಹಕವಾಗಿ ರೂಪುಗೊಂಡಿದ್ದು ಬಹಳ ವಿಶೇಷ. ಕನ್ನಡ ರಾಜ್ಯೋತ್ಸವದ ಚೆಲುವು ಪತ್ರಿಕೆಯಲ್ಲಿ ಒಡಮೂಡಿತ್ತು. ಕನ್ನಡದ ಏಕೀಕರಣದ ರೂವಾರಿಗಳ ಚಿತ್ರ ವಿವರ, ಡಿ. ದೇವರಾಜ ಅರಸು ಅವರ ಸಾಂಧರ್ಭಿಕ ಚಿತ್ರಗಳು, ಕರ್ನಾಟಕ ಇತಿಹಾಸ ಸ್ಮರಣೆ, ಸಂಪಾದಕೀಯದಲ್ಲಿ ಚರ್ಚಿಸಿರುವ ಸೂಕ್ಷ್ಮ ವಿಚಾರಗಳು. ಯುವಗಾಂಧಿ ಗ್ರೀಟಾ ಥನ್ ಭರ್ಗ್ ವಿಚಾರಗಳನ್ನು ಪ್ರಸಾಪಿಸಿದ್ದು ನಿಜಕ್ಕೂ ಶ್ಲಾಘನೀಯ. ಮಾನವ ಕುಲದ ಉಳಿವಿಗೆ ಅಗತ್ಯದ ಮುನ್ಸೂಚನೆಗಳು ಅದೆಷ್ಟು ಸರಳವಾಗಿ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ವಿವರಿಸಿದ್ದಾರೆ. ಕೋವಿಡ್ ಕಾಲದಲ್ಲಿನ ಸಂಕಷ್ಟದಲ್ಲಿ ಜನ ಸಮುದಾಯಕ್ಕೆ ಗಾಂಧಿ ಚಿಂತನೆಗಳನ್ನು ತಲುಪಿಸುತ್ತಾ ನಿರಂತರವಾಗಿ ಪತ್ರಿಕೆ ಹೊರತರುತ್ತಿರುವ ಸಂಪಾದಕರಾದ ಇಂದಿರಾ ಕೃಷ್ಣಪ್ಪ ಅವರಿಗೆ ನಮನಗಳು.

ನಳಿನ ಡಿ., ಪತ್ರಕರ್ತೆ, ಚಿಕ್ಕಮಗಳೂರು

ನವಂಬರ್ ಸಂಚಿಕೆಯ ‘ಬಾಪು ಪ್ರಪಂಚ’ದ ಮುಖಪುಟ ಬಹು ಆಕರ್ಷಣೀಯವಾಗಿದೆ. ಸಂಪಾದಕೀಯವು ಅವರಲ್ಲಿನ ಐತಿಹಾಸಿಕ ದೃಷ್ಟಿಯ ಮೇಲೆ ಬೆಳಕು ಚೆಲ್ಲುತ್ತದೆ. 30 ಪುಟಗಳ ಈ ಪತ್ರಿಕೆ ವಿವಿಧ ಅಂಕಣಗಳಿಂದ ಕೂಡಿದ್ದು ಬಹಳಷ್ಟು ಮಾಹಿತಿಯನ್ನು ಒದಗಿಸಿದೆ. ಕೊನೆಯ ಕವರ್ ಪೇಜ್‌ನಲ್ಲಿರುವ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಕಿರು ಪರಿಚಯಾತ್ಮಕ ಲೇಖನಗಳು ವಿದ್ಯಾರ್ಥಿಗಳಿಗಂತೂ ಉಪಯುಕ್ತ ಮಾಹಿತಿಯನ್ನು ನೀಡಿದೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ (ಇತಿಹಾಸ ವಿದ್ಯಾರ್ಥಿಗಳೂ ಸೇರಿದಂತೆ) ಓದಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಪತ್ರಿಕೆ ಈ ‘ಬಾಪು ಪ್ರಪಂಚ’ ಮಾಸ ಪತ್ರಿಕೆ.

ವೇಮಗಲ್ ಸೋಮಶೇಖರ್,
ಬೆಂಗಳೂರು

ಭಾರತೀಯರ ಮಾತೆ ಕಸ್ತೂರ್ ಬಾ ಮತ್ತು ಸುಭಾಷ್ ಚಂದ್ರ ಬೋಸ್ ರವರ ಸಂಗ್ರಹ ಲೇಖನವು ಬಹಳ ಅರ್ಥಪೂರ್ಣವಾಗಿ ಮೂಡಿಬರುತ್ತಿದೆ ಈ ಲೇಖನವನ್ನು ಸಂಗ್ರಹಿಸಿದ ಡಾ.ವಿ.ಪ್ರಶಾಂತ ರವರಿಗೆ ಧನ್ಯವಾದಗಳು.

ಲೀಲಾವತಿ, ವಿಜಯಪುರ.

ನವೆಂಬರ್ ತಿಂಗಳ ಸಂಚಿಕೆಯಲ್ಲಿ ಮೂಡಿಬಂದ ಇಂದಿರಾ ಕೃಷ್ಣಪ್ಪನವರು ಬರೆದಿರುವ ಕರ್ನಾಟಕ ಕಟ್ಟಿದ ಕೃಷ್ಣರಾಜ ಹಾಗೂ ನಾಡೋಜ ಡಾ. ವೂಡೇ ಪಿ. ಕೃಷ್ಣ ರವರು ಬರೆದಿರುವ ಮಹಾತ್ಮ ಗಾಂಧಿ ಮತ್ತು ಆಧ್ಯಾತ್ಮಿಕ ರಾಜಕಾರಣ ಲೇಖನಗಳು ಉತ್ತಮವಾಗಿಮೂಡಿದೆ. ತಮಗೆ ಅಭಿನಂದನೆಗಳು.

ಎಸ್.ಎಸ್. ಪ್ರದೀಪ
ಕನ್ನಡ ಉಪನ್ಯಾಸಕರು ದೊಡ್ಡಬಳ್ಳಾಪುರ.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಬಾಪು ಪ್ರಪಂಚ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಮಾಸಪತ್ರಿಕೆ 65ನೇ ಕನ್ನಡ ರಾಜ್ಯೋತ್ಸವದ ಆಚರಣೆಯ ಮುಖಪುಟದ ನಾಡು–ನುಡಿಗೆ ಸೇವೆಸಲ್ಲಿಸಿದ ಮಹನೀಯ ವ್ಯಕ್ತಿಗಳ ಭಾವಚಿತ್ರಗಳು ಈ ಸಂದರ್ಭದಲ್ಲಿ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಕರ್ನಾಟಕ ಏಕೀಕರಣ ರೂವಾರಿಗಳು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳ ಪರಿಚಯ ಚಿತ್ರಗಳು ಅದ್ಭುತ. ಇಂದಿರಾ ಕೃಷ್ಣಪ್ಪನವರ ಲೇಖನ ನೆನೆಯುವುದಾದರೆ ನೆನೆ ಕನ್ನಡದ ಹುತಾತ್ಮರನ್ನು ಈ ಲೇಖನಗಳು ಬಹಳ ಮೂಡಿ ಬಂದಿದೆ. ಇಂತಹ ಅದ್ಭುತವಾದ ಮಾಸಪತ್ರಿಕೆಯನ್ನು ಹೊರತರುತ್ತಿರುವ ತಮಗೆ ಅಭಿನಂದನೆಗಳು.

ಎಂ. ಹೇಮಂತ್ ಕುಮಾರ್
ಕೆ. ಎಸ್.ಡಿ. ಕಾನ್ಸ್‌ಟೇಬಲ್, ಬೆಂಗಳೂರು.

ನವೆಂಬರ್ ತಿಂಗಳ ಸಂಚಿಕೆಯಲ್ಲಿ ವಿ. ತಿಪ್ಪನಗೌಡ,ಉಪಾಧ್ಯಕ್ಷರು, ಗಾಂಧಿ ಭವನ ಇವರ ಸಂಗ್ರಹ ಲೇಖನವಾದ ಎರಡನೇ ಮಹಾಯುದ್ಧ ಹಾಗೂ ವಿಶ್ವಸಂಸ್ಥೆ ಈ ಲೇಖನವು ನನಗೆ ಮುಂದಿನ ಪರೀಕ್ಷೆಗಳಿಗೆ ಭಾರಿ ಅನುಕೂಲವಾಗಿದೆ. ಮುಂದಿನ ಸಂಚಿಕೆಯಲ್ಲಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ದಯಮಾಡಿ ನೀಡಬೇಕಾಗಿ ವಿನಂತಿ.

ಹರಿಕೃಷ್ಣ.ಆರ್. ಚಿಕ್ಕಬಳ್ಳಾಪುರ.

ದೇಶದ ಹಿರಿಯ ಗಾಂಧಿವಾದಿ ಡಾ.ಎಸ್. ಎನ್.ಸುಬ್ಬರಾವ್ ಅವರ ಅನುಭವದ ಲೇಖನಗಳು ಬಹಳ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ ದಯಮಾಡಿ ಇದನ್ನು ಮುಂದುವರಿಸಿ ಹಾಗೂ ಮುಂದಿನ ಸಂಚಿಕೆಯಲ್ಲಿ ಅವರ ಜೀವನ ಪರಿಚಯವನ್ನು ಮಾಡಿಸಿ ಕೊಡಬೇಕಾಗಿ ಬಾಪು ಪ್ರಪಂಚದ ಸಂಪಾದಕರಲ್ಲಿ ಕೋರುತ್ತೇನೆ.

ಎಚ್.ಸಿ. ಶ್ರೀಧರ್ , ದೊಡ್ಡಬಳ್ಳಾಪುರ.

ಕನ್ನಡ ರಾಜ್ಯೋತ್ಸವದ ತಿಂಗಳಿನ ನವೆಂಬರ್ ಸಂಚಿಕೆ ಕನ್ನಡ ನಾಡು ನುಡಿಯನ್ನು ಕಟ್ಟಿದವರನ್ನು ವಿಸ್ತರಿಸಿದವರನ್ನು ಪರಿಚಯಿಸುವ ಬಾಪು ಪ್ರಪಂಚ ಅಂದವಾಗಿ ಹೊರಹೊಮ್ಮಿದೆ. ಈ ಪತ್ರಿಕೆ ಸಾಹಿತ್ಯ, ಕಲೆ, ವರ್ತಮಾನದ ಸಂಗತಿಗಳು, ಕವಿತೆ, ಓದುಗರ ಸ್ಪಂದನ, ಕಥೆ, ಕಾದಂಬರಿ, ಮಹಾಪುರುಷರ ಜೀವನ ಚರಿತ್ರೆ, ಆರೋಗ್ಯ ನ್ಯೂ ಮುಂತಾದ ವಿಷಯಗಳೊಂದಿಗೆ ಎಲ್ಲಾ ಭಾವಕೋಶಗಳನ್ನು ಸ್ಪರ್ಶಿಸುವ ಸಂಚಿಕೆಯನ್ನಾಗಿಸಲು ಶ್ರಮಿಸುತ್ತಿರುವ ಸಂಪಾದಕರು ಅಭಿನಂದನಾರ್ಹರು.

– ರುದ್ರಪ್ಪ ಹನಗವಾಡಿ

ನಾನು ಬಾಪು ಪ್ರಪಂಚ ಯಾವಾಗ ಬರುತ್ತೆ ಅಂತ ಕಾಯುತ್ತಿರುತ್ತೇನೆ. ಅದು ಬಂದಾಕ್ಷಣ, ಹೊತ್ತುಗೊತ್ತು ನೋಡದೆ, ಅದನ್ನು ಪುಟ ಒಂದ ರಿಂದ ಕಡೆ ಪುಟದವರೆಗೆ ಓದಿದ ನಂತರವೇ ನನ್ನ ಮುಂದಿ ಕೆಲಸ. ಅಷ್ಟೊಂದು ಅಂಟು–ನಂಟನ್ನು ಬಾಪು ಪ್ರಪಂಚ ಪತ್ರಿಕೆ ನನ್ನಲ್ಲಿ ಬೆಳೆಸಿದೆ. ಸಂಪಾದಕರ, ಬರಹ, ಶೈಲಿ, ಭಾಷೆ ಅತ್ಯುತ್ತಮವಾಗಿದೆ. ಅದರಲ್ಲಿ ತುಂಬಿರುವ ವಿಷಯಗಳು, ನಾಡುನುಡಿ, ಮಹನೀಯರು ಗಾಂಧಿ – ಕಸ್ತೂರ್‌ಬಾ, ಆರೋಗ್ಯ, ವರ್ತಮಾನದ ಸಂಗತಿಗಳು ವೈವಿಧ್ಯಮಯ ಹೂರಣವೇ ಆಗಿದೆ.

– ಲೀಲಾ ವಾಸುದೇವ್, ಬೆಂಗಳೂರು

ಕನ್ನಡ ರಾಜ್ಯೋತ್ಸವ ಸುಸಂದರ್ಭದಲ್ಲಿ ನವೆಂಬರ್ ತಿಂಗಳ ‘ಬಾಪು ಪ್ರಪಂಚ’ ಸಂಚಿಕೆ ಅಮೂಲ್ಯ ವಿಷಯಗಳನ್ನು ಹೊತ್ತು ತಂದಿದೆ. ಕನ್ನಡ ನಾಡಿನ ಅಪ್ರತಿಮ ಸಮಾಜ ಸುಧಾರಕರು, ಕರ್ನಟಕದ ಏಳಿಗೆಗಾಗಿ ಸೇವೆಸಲ್ಲಿಸಿದ ರಾಜಕೀಯ ಧುರೀಣರು, ಸಾಹಿತಿಗಳು, ಕನ್ನಡಕ್ಕಾಗಿ ಮಡಿದ ಸೇನಾನಿಗಳ ಕುರಿತಾದ ಮಾಹಿತಿ ಹಾಗೂ ಇತರೆ ಉಪಯುಕ್ತ ಸಂಗತಿಗಳ ಕಣಜವೇ ಇಲ್ಲಡಗಿದೆ. ಒಂದು ಪರಿಪೂರ್ಣ ಮಾದರಿ ಮಾಸಿಕವಾಗಿ ಆರೋಗ್ಯ, ಗಣ್ಯರ ಪರಿಚಯ, 2ನೇ ಮಹಾಯುದ್ಧದ ನೆನಪು, ಗಾಂಧಿ ಚಿಂತನೆಗಳು, ಸಮಾಜಮುಖಿ ಕಾರ್ಯಗಳ ವಿವರಗಳು, ಅಂತರ ರಾಷ್ಟ್ರೀಯವಾಗಿ ಖ್ಯಾತರಾದ ಮಹನೀಯರುಗಳ ಪರಿಚಯ ವಿಶಿಷ್ಟವಾಗಿದೆ. ಇದೇ ಸಂದರ್ಭದಲ್ಲಿ ನಾಡೋಜ ಪ್ರಶಸ್ತಿಗೆ ಭಾಜನರಾದ ಗಾಂಧಿ ಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಅವರಿಗೆ ಅಭಿನಂದನೆಗಳು.

ಮಹೇಶ್, ಬೆಂಗಳೂರು

ಗಾಂಧಿ ಭವನದ ಕಾರ್ಯಕ್ರಮಗಳು










ದಿನಾಂಕ:02/12/2020 ರಂದು ಗಾಂಧಿ ಭವನದಲ್ಲಿ ಆಚರಿಸಲಾದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮತ್ತು ನಾಡೋಜ ಪ್ರಶಸ್ತಿ ಪುರಸ್ಕೃತ ಡಾ. ವೂಡೇ ಪಿ. ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್. ಹನುಮಂತಯ್ಯ, ರಾಜ್ಯಸಭಾ ಸದಸ್ಯರು, ಇಂದಿರಾ ಕೃಷ್ಣಪ್ಪ, ಗೌ. ಕಾರ್ಯದರ್ಶಿ, ಡಾ. ಗಣನಾಥಶೆಟ್ಟಿ ಎಕ್ಕಾರು, ಜಂಟಿ ಕಾರ್ಯದರ್ಶಿ, ರಾ.ಸೇ.ಯೋ., ಜೇರಿಗೆ ಲೋಕೇಶ್ ಚಂದ್ರಪ್ಪ ಇದ್ದರು. ಮಧ್ಯಾಹ್ನದ ಕವಿಗೋಷ್ಠಿಯಲ್ಲಿ ಕುಳಿತಿರುವವರು ಸತ್ಯಮಂಗಲ ಮಹದೇವ್, ಸುರೇಶ್‌ಬಾಬು, ಹುಲಿಕುಂಟೆ ಮೂರ್ತಿ, ಶೃಂಗೇಶ್ವರ್, ತುಕ್ಕಪ್ಪ ಜಡಗೆ, ನಳಿನಾ, ಆರ್.ವಿ. ಶಶಿಕಲಾ, ಕೃಷ್ಣ ಹಾನ್‌ಬಾಳ್, ನಿಂತಿರುವವರಲ್ಲಿ ಎರಡೂ ಚಿತ್ರಗಳಲ್ಲಿ ಡಾ. ಪ್ರಶಾಂತ್, ಮಾಯಣ್ಣ, ವಿನಯ್‌ಕುಮಾರ್, ಡಾ. ಷರೀಫಾ, ಎಂ. ತಿಮ್ಮಯ್ಯ, ಡಾ. ರಾಮಲಿಂಗೇಶ್ವರ, ಇಂದಿರಾ ಕೃಷ್ಣಪ್ಪ, ಡಾ. ಪೂರ್ಣಿಮಾ ಜೋಗಿ, ಸುಶೀಲಮ್ಮ ಮತ್ತು ಶಶಿಕಲಾ ಹಾಗೂ ಗಾಂಧಿ ಭವನದ ಸಿಬ್ಬಂದಿ ಅವರು, 4ನೇ ಚಿತ್ರದಲ್ಲಿ ಕುಳಿತಿರುವವರು, ಜೆ.ಸಿ. ಪೂರ್ಣಿಮ, ಮಧು, ಅನಂತ ಕುಣಿಗಲ್, ಪತ್ತಂಗಿ ಮುರುಳಿ, ವಿದ್ಯಾ ಅಮಿತ್ ಅವರಿದ್ದಾರೆ





ಜನವರಿ 26ರ ರಾಷ್ಟ್ರೀಯ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ದಕ್ಷಿಣ ಭಾರತದಿಂದ ಆಯ್ಕೆಗಾಗಿ ಆಯ್ಕೆಗೊಂಡಿರುವ 66 ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಗೆ ನವೆಂಬರ್ 26, 2020 ರಂದು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ವೊಡೆ. ಪಿ. ಕೃಷ್ಣ., ರಾ.ಸೇಯೋ. ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಶ್ರೀ ಖಾದ್ರಿ ನರಸಿಂಹಯ್ಯ, ರಾಜ್ಯ ರಾ.ಸೇ.ಯೋ. ಅಧಿಕಾರಿಗಳಾದ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಅನುಷ್ಠಾನಾಧಿಕಾರಿಗಳಾದ ಡಾ.ಪೂರ್ಣಿಮ ಜೋಗಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌ. ಕಾರ್ಯದರ್ಶಿಗಳಾದ ಶ್ರೀಮತಿ ಇಂದಿರಾ ಕೃಷ್ಣಪ್ಪ ಪ್ರಾದೇಶಿಕ ಕೇಂದ್ರದ ಅಧಿಕಾರಿ ಉಪ್ಪಿನ್ ರವರು ಚಿತ್ರದಲ್ಲಿ ಇದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಎಲ್ಲಾ 66 ಸ್ವಯಂ ಸೇವಕ/ಸೇವಕಿಯರನ್ನು ಗಾಂಧಿ ಭವನ ಮತ್ತು ರಾಜ್ಯ ಎನ್ನೆಸ್ಸೆಸ್ ಕೋಶದ ವತಿಯಿಂದ ಗೌರವಿಸಲಾಯಿತು.





ಗಾಂಧಿ ಭವನದಲ್ಲಿ ದಿನಾಂಕ:17/11/2020 ರಂದು ರಾಷ್ಟ್ರೀಯ ಗ್ರಂಥಪಾಲಕರ ದಿನದ ಅಂಗವಾಗಿ ಗ್ರಂಥಾಲಯದ ಪಿತಾಮಹ ಗೌರವಕ್ಕೆ ಪಾತ್ರರಾದ ಎಸ್.ಆರ್. ರಂಗನಾಥನ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಇಂದಿರಾ ಕೃಷ್ಣಪ್ಪ, ಗೌ. ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.



ದಿನಾಂಕ:14/11/2020 ರಂದು ಶಿಡ್ಲಘಟ್ಟ ತಾಲೂಕಿನ ಸೂಗುಟೂರು ಗ್ರಾಮದ ದೇವಾಲಯದ ಆವರಣದಲ್ಲಿ ಮಕ್ಕಳ ದಿನಾಚರಣೆ ಆಯೋಜಿಸಲಾಗಿತ್ತು. ಶಿಕ್ಷಕ ಎಚ್.ಎಸ್. ರುದ್ರೇಶ್ ಮೂರ್ತಿ, ಆಂಜನೇಯ, ಶಂಕರಪ್ಪ, ಡಾ.ವಿ.ಪ್ರಶಾಂತ, ಹೆಚ್. ಸಿ. ಶ್ರೀಧರ್,ವಿ. ಪ್ರಮೋದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ದಿನಾಂಕ:30/11/2020 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳಾ ಪತ್ರಕರ್ತೆ ಶೋಭಾ ವಿ.ಎಂ.ಕಿಶೋರ್ ಕುಮಾರ್ ರವರನ್ನು ಸ್ವಗೃಹ ದಲ್ಲಿ ಸನ್ಮಾನಿಸ ಲಾಯಿತು.ಚಿತ್ರದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ,ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿ ಡಾ.ಪೂರ್ಣಿಮಾ ಜೋಗಿ, ಡಾ.ವಿ. ಪ್ರಶಾಂತ ರಾಜ್ಯ ರಾ.ಯು.ಯೋ. ಹಾಗೂ ಹಿರಿಯ ಪತ್ರಕರ್ತ ವಿ.ಎಂ. ಕಿಶೋರ್ ಕುಮಾರ್ ಇದ್ದರು.

GOVERNMENT OF KARNATAKA

No.UDD 38 GEL 2020(e)

Karnataka Government Secretariat,
Vikasa Soudha,
Bangalore, Dated:20.11.2020

NOTIFICATION


Government of India, Ministry of Home Affairs has given no objection for changing the name of "Haveri Railway Station" as **"Mahadevappa Mailara Railway Station"** in Haveri District, State of Karnataka, vide its letter No. 11/23/2018-M&G, Dated 02.07.2019 and has requested the Government of Karnataka to issue Gazette Notification spelling the new name accordingly in Devnagri (Hindi), Roman (English) and Regional Language.

The Spellings of the new name in Devnagri Script (Hindi), Roman Script (English) and Regional language script (Kannada) is as follows :

Existing Name of Railway Station	Spelling of the New Name in Roman Script	Spelling of the New Name in Devnagari Script	Spelling of the New Name in Kannada Script
"HAVERI RAILWAY STATION"	"MAHADEVAPPA MAILARA RAILWAY STATION"	" महदेवप्पा मैलारा रेलवे स्टेशन"	'ಮಹದೇವಪ್ಪ ಮೈಲಾರ ರೈಲ್ವೆ ನಿಲ್ದಾಣ'

By order and in the name of the
Governor of Karnataka,

(S. VEENA)
Under Secretary to Government (I/c),
(MA-2 & BOARD)
Urban Development Department.




ದಿನಾಂಕ:19/11/2020 ರಂದು ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸುದರ್ಶನ್ ಮ್ಯಾಚಿಂಗ್ ಸೆಂಟರ್‌ನ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಮತ್ತು ಮಕ್ಕಳ ರಕ್ಷಣೆಯ ಕಿರುಹೊತ್ತಿಗೆಯನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಬಿಡುಗಡೆ ಮಾಡಿದ್ದರು.



ದಿ. 01/12/2020 ರಂದು ಬೆಂಗಳೂರು, ಯಲಹಂಕದ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ಲಾಕ್ ಡೌನ್ ನಂತರದ ಸುರಕ್ಷತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಮೀನಾಕ್ಷಮ್ಮ, ಎಲ್ಲಮ್ಮ, ಎಚ್.ವಿ. ಪುಷ್ಪ, ನಿರ್ಮಲ ನಾರಾಯಣ್ ರಾಜು, ಬಿ.ಎಲ್.ಓ. ತುಳಸಿ, ಡಾ. ವಿ ಪ್ರಶಾಂತ ಇದ್ದಾರೆ.

ರೈಲು ನಿಲ್ದಾಣಕ್ಕೆ ಮಹದೇವಪ್ಪ ಮೈಲಾರ ನಾಮಕರಣ

ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪನವರಿಗೆ ಸಲ್ಲಿಕೆಯಾದ ಗೌರವ । ಜಿಲ್ಲೆಯ ಜನರ ದಶಕದ ಕನಸು ನನಸು






ಒಂದೆರಡು ದಿನದಲ್ಲಿ ನಾಮಫಲಕ ಅನಾವರಣ



'ಮಹದೇವಪ್ಪ ಮೈಲಾರ' ಹೆಸರು ನಾಮಕರಣ

ಹಾವೇರಿ ರೈಲ್ವೆ ನಿಲ್ದಾಣ; ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಒಪ್ಪಿಗೆ



ಮಹದೇವಪ್ಪ ಮೈಲಾರ




ಹಾವೇರಿ ರೈಲ್ವೆ ನಿಲ್ದಾಣ

ವಿಜಯಪುರದ ಸಾಧಕರಿಗೆ ಗೌರವ ಸನ್ಮಾನ



ವಿಜಯಪುರದ ಸಾಧಕರಿಗೆ ...



ಹಾವೇರಿ ರೈಲ್ವೆ ನಿಲ್ದಾಣಕ್ಕೆ ಮೈಲಾರ ಮಹದೇವಪ್ಪನವರ ಹೆಸರು

Sat, 28 November 2020

ಆಧುನಿಕತೆಯು ಓದುವ ಹವ್ಯಾಸವನ್ನು ಸಂಕುಚಿತಗೊಳಿಸಿದೆ

ಬೆಂಗಳೂರು, ನ.28-




ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ

ರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ



ಕನ್ನಡಪ್ರಭ 2/2

● ಪಿ.ಎಸ್.ರವೀಂದ್ರ, ಜಿಲ್ಲಾಧಿಕಾರಿ



ವಿಜಯಪುರ ನಗರದ ... ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಸಂರಕ್ಷಣೆ ಕುರಿತ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.



ಪುಸ್ತಕ ವಿಭಾಗ

(ಪ್ರಸಿದ್ಧ ಕೃತಿಗಳ ಸಂಕ್ಷಿಪ್ತ ಭಾಗ ನಿಯತವಾಗಿ ಬರಲಿವೆ)

ROOTS : Sold Into Slavery

Condensed form of the story by Alex Harley

Continued from previous edition...

More than a decade ago, Alex Haley began a long and arduous attempt to discover his ancestral roots. Like most black Americans, he had little to go on at first-only a few meagre clues, given to him in childhood. But as he pursued his search, the pieces of his ancient family puzzle began to fall into place. The story that finally emerged portrays not merely the agony of one man but, in a very real sense, the epic journey of the American Negro. In "By Slave Ship to America,' the first part of 'Roots, which appeared last month, Haley re-created the boyhood of his African ancestor, Kunta Kinte, Kunta's capture in 1767 by slavers and the ordeal of his passage across the Atlantic on a slave ship. 'Sold into Slavery' brings the young Kunta to the alien and cruel world of colonial America.

Then the bleeding toubob halted abruptly. A look came on his face, almost a smile, and he spoke briefly to the younger one, who grinned. The younger one went back to his horse, unleashed an axe from the saddle and gave it to his companion. The bleeding one stood before Kunta. He pointed to Kunta's tosticles, then to the hunting knife in his belt. He pointed to Kunta's foot, and then to the axe in his hand. Kunta understood. He was being given a choice: his foot or his testicles. Something deep in his mar row shouted that a man, to be a man, must have sons. Involuntarily, his hands flew down to cover his genital The toubob were grinning. One of them pushed a log under Kunta' ght foot, and the other tied the foot to the tree so tightly that all Kunta's raging could not free it. Then the bleeding toubob picked up the axe. Kunta screamed and thrashed. The axe whipped up, then down, and severed the front half of his foot. As the blood spurted out, Kunta's body went limp.

Woman Named Bell : WHEN he regained consciousness, he was in some new place-a hut. He was tied down by the wrists and ankles, with his right foot propped against something soft. A tall toubob came in carrying a small black bag. Kunta had never seen this one before. Brushing aside the flies, the toubob bent down beside Kunta and did something that brought such spasms of pain that Kunta shrieked like a woman. "Bell!" the man called out, and a short, powerfully built black woman came inside, bringing water in a tin container. The toubob took something from his bag and stirred it into the water. The black woman knelt and tilted the cup for Kunta to drink. It had a strange taste, and soon Kunta drifted into deep sleep. When he awoke he knew that he was very ill. His whole right side felt numb, his lips were parched from fever, and his sweat had a sick smell. Involuntarily, he made and effort to flex his toes; it brought a blinding pain. The door opened, and the black woman came in again Squatting down, she pressed a damp, cooling cloth against his forehead.

To be continued...

Chronology of events of personal & Public life of Mahatma Gandhi

(year wise - from 1869)

1888. January 1. Left High School Joined Shamaldas College, Bhavnagar. Found studies difficult and, at the end of first term, returned home Family friends suggested law studies in England. Mother did not like the idea of separation Recharji Swami, who became a Jain monk, came to his help and got him to take the solemn vows. Mohandas vowed not to touch wine. woman and meat. This done, his mother gave her permission Eldest son. Harilal, born. Mohandas started with his brother for Bombay leaving his wife and child Orthodox class disapproved his going abroad but he refused to listen

September 4. With help and permission of brother. Mohandas sailed from Bombay by S.S. Clyde.

October 27. Reached Southampton

October 28. Reached London

November 6. Admitted to the Inner Temple. Arranged to stay as a lodger in an Anglo-Indian family in Western Kensington

November 9, Wrote letter to brother in spite of cold I have no need of meat or liquor which the my heart with joy and thankfulness" Food given to him did not suit him but he put up with all this Started reading newspapers and began to take keen interest in current events; Found a vegetarian restaurant in Farringdon Street and had a hearty meal. Read Salt's book on vegetarianism and was very much impressed.

1889. Kept count of every farthing spent. Decided to reduce cost of living by half Lived by himself instead of with a family. Walked eight to ten miles a day to save fare. Read books on simple living and began cooking breakfast: Lived on 1 d. a day

to be continued...

Courtesy : Mahatma Gandhi A Chronology
Published by : Ministry of Information & Broadcasting, Govt. of India
Collection by : Dr. Poornima Jogi, N.S.S.

ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಪ್ರಕಟಣೆಗಳು



RNI NO : KARBIL/2019/77950

If undelivered please return to: Hon. Secretary, Karnataka Gandhi Smaraka Nidhi, Gandhi Bhavana, Kumara Park Post, Bengaluru - 560001,Ph: 080 22261967, Email : gandhibhavanabengaluru@gmail.com

ಬಾಪು ಪ್ರಪಂಚ ಕನ್ನಡ-ಇಂಗ್ಲಿಷ್ ಮಾಸ ಪತ್ರಿಕೆ
RNI NO : KARBIL/2019/77950
Registered No. : KA/BGGPO/2589/2020-2022
published 15th of every month and posted on 20th of every month at Patrikachannel, Bengaluru - 560026



ಇಂದುಮತಿ ಚಿಮನ್ ಲಾಲ್ ಶೇಟ್ : (1906 – 1985)
ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ ಇಂದುಮತಿಯವರು. 1906ರಲ್ಲಿ ಮನೇಕ್ಬಾ ಮತ್ತು ಚಿಮನ್‌ಲಾಲ್ ನಾಗಿದಾಸ್ ಶೇಠ್ ದಂಪತಿಗಳಿಗೆ ಜನಿಸಿದವರಾಗಿದ್ದಾರೆ. ಮಹಾತ್ಮಾ ಗಾಂಧಿಯಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ನಂತರ ಮುಂಬಯಿ ಸಂಸ್ಥಾನದ ಉಪ ಶಿಕ್ಷಣ ಸಚಿವರಾಗಿ, ಗುಜರಾತ್‌ನ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು. 1970ರಲ್ಲಿ ಇಂದುಮತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1908ರಲ್ಲಿ ತಂದೆ ತೀರಿಕೊಂಡ ನಂತರ ಅವರ ಆಸ್ತಿಯನ್ನು ಶಿಕ್ಷಣಕ್ಕಾಗಿ ಬಳಸಲು ಶಾಲೆಯೊಂದನ್ನು ಸ್ಥಾಪಿಸಿದರು. ಗುಜರಾತ್ ವಿದ್ಯಾಪೀಠದಲ್ಲಿ ಗೌರವ ಉಪನ್ಯಾಸಕರಾಗಿ ಕೆಲಸ ಮಾಡಿದರು. 1920ರ ಅಸಹಕಾರ ಮತ್ತು 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲು ಶಿಕ್ಷೆಗೆ ಒಳಗಾದರು. ಶಿಕ್ಷಣ ಮತ್ತು ಉದ್ಯೋಗಗಳ ಮೂಲಕ ಮಹಿಳೆಯರ ಅಭಿವೃದ್ಧಿಗಾಗಿ ಸಮ್ಮುನ್ನಾತಿ ಟ್ರಸ್ಟ್ ಮತ್ತು ಮಹಿಳಾ ಮುದ್ರಣಾಲಯವನ್ನು ಸ್ಥಾಪಿಸಿದರು. ಸ್ವದೇಶಿ ಉತ್ಪನ್ನ ಮತ್ತು ಖಾದಿ ವಸ್ತುಗಳ ಪ್ರಚಾರಕ್ಕಾಗಿ ಅಹಮದಾಬಾದ್ ನಲ್ಲಿ ಖಾದಿ ಮಂದಿರವನ್ನು ಸ್ಥಾಪಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಅವರು 1937ರಲ್ಲಿ ಅಹಮದಾಬಾದ್ ಮುನ್ಸಿಪಲ್ ಸ್ಕೂಲ್ ಬೋರ್ಡ್‌ನ ಸದಸ್ಯರಾಗಿದ್ದರು. 1946ರಲ್ಲಿ ಬಾಂಬೆ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾದರು. ಸ್ವಾತಂತ್ರ್ಯಾನಂತರ 1952ರಿಂದ 1960ರವರೆಗೆ ಮುಂಬಯಿ ಸಂಸ್ಥಾನದ ಉಪ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಭಾರತ ಸರ್ಕಾರ 1970ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.



ಗೌರೀಶ ಕಾಯ್ಕಿಣಿ : (12.09.1912 – 14.11.2002)
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಗೌರೀಶ ಕಾಯ್ಕಿಣಿ ಅವರು ಮೆಟ್ರಿಕ್ಯುಲೇಶನ್ ಪರಿಕ್ಷೆ ಕುಮಟಾದ ಗಿಬ್ ಹೈಸ್ಕೂಲಿನಲ್ಲಿಯೂ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾವಿಭಾಗದ ಪ್ರಥಮ ವರ್ಷ ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಹಿಂದಿಯಲ್ಲಿ ವಿಶಾರ ಪರೀಕ್ಷೆ ಪಾಸುಮಾಡಿದ್ದರು. ಇವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎಂದು ಹೇಳುತ್ತಿದ್ದರು.ಪರಮ ನಾಸ್ತಿಕರಾದ ಇವರು ವಿಜ್ಞಾನಕ್ಕೆ ನಿಲುಕದ್ದನ್ನೆಲ್ಲ ಖಡಾ ಖಂಡಾಗಿ ನಿರಾಕರಿಸುತ್ತಿದ್ದರು. 1937ರಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಗೌರೀಶ ಕಾಯ್ಕಿಣಿಯವರ ವಿವಾಹ 1953ರಲ್ಲಿ ಶಾಂತಾ ಅವರ ಜೊತೆಗೆ ನೆರವೇರಿತು. ಇವರದು ಅಂತರ್ಜಾತೀಯ ವಿವಾಹ. ಭಕ್ತಿಗೀತೆಗಳ ಸಂಕಲನ "ಶಾಂಡಿಲ್ಯ ಪ್ರೇಮಸುಧಾ" ಇವರ ಮೊದಲ ಕವನಸಂಕಲನ. ಕಾವ್ಯ, ನಾಟಕ, ಗೀತರೂಪಕಗಳು, ರೇಡಿಯೊ ನಾಟಕ, ಕಥಾಸಂಕಲನ, ಪ್ರವಾಸ, ವ್ಯಕ್ತಿಚಿತ್ರಣ, ಸಾಹಿತ್ಯ ಸಮೀಕ್ಷೆ, ವೈಚಾರಿಕ, ಅನುವಾದ, ಇಂಗ್ಲಿಷ್ ಸಾಹಿತ್ಯ ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಸಾವಿರಾರು ಬಿಡಿ ಬರಹಗಳು ಹಾಗು ಅಂಕಣ ಬರಹಗಳು ಪ್ರಕಟವಾಗಿವೆ. ಇವರಿಗೆ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಧಾನಿಸಲ್ಪಟ್ಟಿವೆ.



ಸರ್. ಜಗದೀಶ್‌ಚಂದ್ರ ಬೋಸ್, ಸಿಎಸ್ಐ , ಸಿಐಈ, ಎಫ್‌ಆರ್‌ಸಿಎಸ್ (30.11.1858 – 23.11.1937)
ಬಹುಮುಖಿ ಪ್ರತಿಭೆಯ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಸಸ್ಯ ಜೀವಶಾಸ್ತ್ರ, ಹೀಗೆ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೋರಿಸಿದರು. ಭಾರತ ಉಪಖಂಡದಲ್ಲಿ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದವರಲ್ಲಿ ಮೊದಲಿಗರು. ರೇಡಿಯೋ ವಿಜ್ಞಾನ, ಬೆಂಗಾಲಿ ವಿಜ್ಞಾನ ಸಾಹಿತ್ಯ ಕ್ಷೇತ್ರದ ಶ್ರೇಯೋಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರು. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. 1904ರಲ್ಲಿ ಅಮೇರಿಕದಿಂದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ 1884ರಲ್ಲಿ ಕಲ್ಕತ್ತೆಗೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣ ಸಹಾಯವಿಲ್ಲದಿದ್ದರೂ ಅವರು ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ರೇಡಿಯೋ ಮತ್ತು ವೈರ್‌ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ತೋರಿಸಿದರು. "ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು" ಎಂಬುದು ಅವರ ವಿಚಾರಧಾರೆಯಾಗಿತ್ತು.

ಇವರಿಗೆ,

____

____

Printed and Published by Secretary, Karnataka Gandhi Smaraka Nidhi on behalf of Gandhi Bhavana, Kumarapark East, Bengaluru - 560001, Ph : 080 22261967, Printed at CreativeGeekZ, #58, Yadhava College Road, Madhavanagara Bengaluru - 560001, Ph : 080 40927049